ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

ಜೂನ್ 30 ಭಾನುವಾರ 2024

ಸಂಪುಟ: 45 | ಸಂಚಿಕೆ: 75 | ಪುಟಗಳು: 12

₹4


ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್. ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ ಜಾಹೀರಾತಿಗಾಗಿ–ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

ಮೈಸೂರು ಮಿತ್ರ ಭಾನುವಾರ 30 ಜೂನ್ 2024

ಟಿ20 ವಿಶ್ವಕಪ್ ವಿಶೇಷ

ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 'ಕಿಂಗ್ ಕೊಹ್ಲಿ'



ಬ್ರಿಜ್‌ಟೌನ್: ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸುವ ಮೂಲಕ 17 ವರ್ಷಗಳ ನಂತರ ಎರಡನೇ ಬಾರಿಗೆ ದಾಖಲೆಯ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಅವರು ಇದೇ ಕೊನೆ ಪಂದ್ಯ ಎಂದು ಘೋಷಿಸಿದ್ದಾರೆ.

ಬ್ರಿಡ್ಜ್‌ಟೌನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 76 ರನ್ ಗಳ ಅಮೋಘ ಕೊಡುಗೆ ನೀಡಿದರು. ಭಾರತ ಆರಂಭಿಕವಾಗಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೊಹ್ಲಿ ಅವರ ತಾಳ್ಮೆಯ ಆಟ ಭಾರತ ಒಂದು ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಇದರ ಪರಿಣಾಮ ಭಾರತ 7 ರನ್‌ಗಳಿಂದ ಗೆಲುವು ಸಾಧಿಸಲು ಸಾಧ್ಯವಾಯಿತು. ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವಿರಾಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ವಿರಾಟ್ ಕೊಹ್ಲಿ ನಿಜಕ್ಕೂ ಇದು ಅತ್ಯುತ್ತಮ ಕ್ಷಣ. ಯಾಕೆಂದರೆ ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಆಶಿಸಿದರು.

ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ



ನವದೆಹಲಿ, ಜೂ.29– ಭಾರತ ತಂಡ ಟಿ–20 ವಿಶ್ವಕಪ್ ಮುಡಿಗೇರಿಸಿಕೊಂಡ ಕ್ಷಣವೇ ಟ್ವೀಟ್ ಮೂಲಕ ಸಂಭ್ರಮ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ನಂತರ ವಿಶೇಷ ವಿಡಿಯೋ ಮೂಲಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ಮೈದಾನದಲ್ಲಿ ವಿಶ್ವಕಪ್ ಗೆಲ್ಲುವುದರ ಜೊತೆಗೆ ಕೋಟ್ಯಾಂತರ ಭಾರತೀಯರ ಹೃದಯವನ್ನೂ ಗೆದ್ದಿದೆ. ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅದ್ಭುತ ವಿಜಯ ಸಾಧಿಸಿರುವುದು ಅತ್ಯಂತ ಹೆಮ್ಮೆ ತಂದಿದೆ. ಇಡೀ ಪಂದ್ಯಾವಳಿ ರೋಚಕವಾಗಿತ್ತು. ದೇಶದ 140 ಕೋಟಿ ಜನರೂ ತಂಡದ ಸಾಧನೆ ಬಗ್ಗೆ ಗರ್ವ ಪಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭಾರತದ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮ



ಮೈಸೂರು, ಜೂ.29– ಟಿ–20 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

'ನಿರ್ಣಾಯಕ ಹಂತದಲ್ಲಿ ನಮ್ಮವರು ತೋರಿದ ಸಂಘಟಿತ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಇಡೀ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನೂ ಸೋಲದೆ ಅಜೇಯರಾಗುಳಿದು ವಿಶ್ವಕಪ್ ಟಿ20 ಜಯಿಸಿದ ಭಾರತ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ. ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದು ಕಡೇ ಕ್ಷಣದಲ್ಲಿ ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದ ಆಟವೂ ಮೆಚ್ಚುವಂತದ್ದೆ. ಇದೊಂದು ಐತಿಹಾಸಿಕ ಕ್ಷಣ. ಕ್ರಿಕೆಟ್ ಪ್ರೇಮಿಯಾದ ನನಗೆ ನಮ್ಮವರ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಕೋಟ್ಯಾಂತರ ಜನರ ಹರಕೆ, ಹಾರೈಕೆಗಳು ಕಡೆಗೂ ಫಲಕೊಟ್ಟಿದೆ. ವಿಶ್ವಕಪ್ ಮರಳಿ ಭಾರತದ ಮಡಿಲು ಸೇರಿದೆ' ಎಂದು ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಆನಂದ ಸಾಗರದಲ್ಲಿ ಮಿಂದೆದ್ದ ಭಾರತ



ಬ್ರಿಜ್‌ಟೌನ್: ಭಾರತದ ಕ್ರಿಕೆಟ್ ಅಭಿಮಾನಿಗಳ 17 ವರ್ಷಗಳ ಕನಸು ಶನಿವಾರ ಕೈಗೂಡಿತು. ರೋಹಿತ್ ಶರ್ಮಾ ನಾಯಕತ್ವದ ತಂಡವು ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸುವುದರೊಂದಿಗೆ ಇತಿಹಾಸ ಬರೆಯಿತು.

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾವನೆಗಳ ಮಹಾಪೂರ ಹರಿಯಿತು. ಭಾರತ ತಂಡಕ್ಕೆ ಎರಡನೇ ಬಾರಿ ಟಿ20 ವಿಶ್ವಕಪ್ ಜಯಿಸಿದರೆ, ಚೊಚ್ಚಲ ಪ್ರಶಸ್ತಿ ಜಯಿಸುವ ದಕ್ಷಿಣ ಆಫ್ರಿಕಾದ ಕನಸು ಭಗ್ನವಾಯಿತು. ಭಾರತದ ಆಟಗಾರರ ಆನಂದಭಾಷ್ಪ ಹರಿಣಗಳ ನಾಡಿನ ಆಟಗಾರರ ನಿರಾಶೆಯ ಕಂಬನಿಗಳೂ ಉಕ್ಕಿದವು. ತಮ್ಮ ವೃತ್ತಿಜೀವನದ ಕೊನೆಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ವಿರಾಟ್ ಕೊಹ್ಲಿಯನ್ನು ರೋಹಿತ್ ಶರ್ಮಾ ಅವರು ತಬ್ಬಿಕೊಂಡು ಅಭಿನಂದಿಸಿದರು. ಇಬ್ಬರ ಕಣ್ಣಂಚಿನಲ್ಲಿಯೂ ಸಂತಸದ ಹನಿಗಳು ಜಿನುಗಿದ್ದವು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಇದು ವಿದಾಯದ ಟೂರ್ನಿ. ಅವರು ಕೂಡ ಭಾವುಕರಾಗಿದ್ದರು.

ಏಳು ತಿಂಗಳುಗಳ ಹಿಂದೆ ಅಹಮದಾಬಾದಿನಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ಅನುಭವಿಸಿದ್ದ ಕರಾಳ ಸೋಲಿನ ನೋವನ್ನು ಈ ಗೆಲುವು ನಿವಾರಿಸಿತು.

2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ನಂತರ ಭಾರತ ತಂಡವು ಇದುವರೆಗೆ ಐಸಿಸಿ ಪ್ರಶಸ್ತಿ ಜಯಿಸುವ ಅವಕಾಶಗಳನ್ನು ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ಕಳೆದುಕೊಂಡಿತ್ತು. ಆದರೆ ಈ ಬಾರಿ ಹಾಗಾಗಲು ರೋಹಿತ್ ಶರ್ಮಾ ಬಳಗ ಬಿಡಲಿಲ್ಲ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಿಯಲ್ಲಿ ರೋಚಕ ಹೋರಾಟ ಕಂಡ ಫೈನಲ್‌ನಲ್ಲಿ ಭಾರತ ತಂಡವು 7 ರನ್‌ಗಳಿಂದ ಜಯ ಸಾಧಿಸಿತು.

ಇಡೀ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಅರ್ಧಶತಕ ಹೊಡೆದು ಆಸರೆಯಾದರು. ಐಪಿಎಲ್‌ನಲ್ಲಿ ತೀವ್ರ ಟೀಕೆಗೊಳಗಾಗಿದ್ದ ಹಾರ್ದಿಕ್ ಪಾಂಡ್ಯ ಫೈನಲ್‌ನ ನಿರ್ಣಾಯಕ ಓವರ್‌ನಲ್ಲಿ ಮಿಂಚಿದರು. ಅಲ್ಲದೇ ಮೂರು ವಿಕೆಟ್ ಕೂಡ ಗಳಿಸಿದರು. ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್‌ನಲ್ಲಿ 'ಸರ್ಕಸ್' ಮಾಡಿ ಪಡೆದ ಕ್ಯಾಚ್‌ಗೆ ಡೇವಿಡ್ ಮಿಲ್ಲರ್ ಔಟಾದರು. ಅದು ಕೂಡ ಕೊನೆಯ ಹಂತದಲ್ಲಿ ಭಾರತಕ್ಕೆ ಜಯ ಒಲಿಯಲು ಕಾರಣವಾಯಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಅಮೋಘ ಸಾಧನೆ ತೋರಿದ ಭಾರತ ತಂಡವು ಕಿರೀಟವನ್ನು ತನ್ನದಾಗಿಸಿಕೊಂಡಿತು.

ಮೈಸೂರಲ್ಲೂ ಸಂಭ್ರಮಾಚರಣೆ



ಮೈಸೂರು, ಜೂ.29(ಎಸ್‌ಬಿಡಿ)– ಭಾರತ ತಂಡ ಟಿ–20 ವಿಶ್ವಕಪ್ ಮುಡಿಗೇರಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಸೋಲುವ ಹಂತ ತಲುಪಿದ್ದ ಭಾರತ ತಂಡ ಪಂದ್ಯದ ಕಡೆಯಲ್ಲಿ ವಿರೋಚಿತ ಆಟದ ಮೂಲಕ ಚಾಂಪಿಯನ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಮೈಸೂರಿನ ಹಲವೆಡೆ ಕ್ರಿಕೆಟ್ ಪ್ರೇಮಿಗಳು ಭಾರತದ ಧ್ವಜ ಹಿಡಿದು ಜೈಕಾರ ಹಾಕಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು. ದ್ವಿಚಕ್ರ ವಾಹನಗಳಲ್ಲಿ ರ್‍ಯಾಲಿ ಮಾದರಿಯಲ್ಲಿ ಸಂಚರಿಸಿ, ಸಂತಸಪಟ್ಟರು.

ಹಲವು ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲೂ ದೊಡ್ಡ ಸ್ಕ್ರೀನ್ ಅಳವಡಿಸಿ, ಕ್ರಿಕೆಟ್ ಪ್ರಸಾರ ಮಾಡಲಾಯಿತು. ಮನೆಮಂದಿಯೆಲ್ಲಾ ಉಸಿರು ಬಿಗಿ ಹಿಡಿದು ಕ್ರಿಕೆಟ್ ವೀಕ್ಷಿಸಿದರು. ಭಾರತ ತಂಡ ವಿರೋಚಿತ ಗೆಲುವು ಪಡೆಯುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು

ಉರಗಗಳ ಕುರಿತ ಕನ್ನಡ–ಇಂಗ್ಲಿಷ್ ಕೃತಿಗಳ ಬಿಡುಗಡೆ

ಹಾವುಗಳ ಬಗೆಗಿನ ವೈಜ್ಞಾನಿಕ ವಿಚಾರ ತಿಳಿಸುವುದು ಅತ್ಯಂತ ಅವಶ್ಯ

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಮತ

ಮೈಸೂರು,ಜೂ.29(ಪಿಎಂ)– ಹಾವುಗಳ ಬಗ್ಗೆ ಇರುವ ಅವೈಜ್ಞಾನಿಕ ಚಿಂತನೆ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಅವುಗಳ ಬಗೆಗಿನ ವೈಜ್ಞಾನಿಕ ವಿಚಾರಗಳನ್ನು ಜನತೆಗೆ ತಿಳಿಸುವುದು ಅತ್ಯಂತ ಅಗತ್ಯ ಎಂದು ಮೈಸೂರು ಮತ್ತು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದಲ್ಲಿ ಅಡವಿ ಅಲರ್ಟ್ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಫೌಂಡೇಷನ್‌ನ ಸಂಸ್ಥಾಪಕ ಪವನ್ ಜೋಶಿ ಅವರ 'ಸ್ನೇಕ್ಸ್ ಆಫ್ ಮೈಸೂರ್ (ಇಂಗ್ಲಿಷ್)' ಹಾಗೂ 'ಉರಗ ತರಂಗ (ಕನ್ನಡ)' ಕೃತಿಗಳನ್ನು (ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಅವರಿಗೆ ಸಮರ್ಪಿಸಿರುವ ಕೃತಿಗಳು) ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹಾವುಗಳ ಬಗ್ಗೆ ಅವೈಜ್ಞಾನಿಕ ಆಲೋಚನೆಗಳನ್ನು ಹೋಗಲಾಡಿಸಬೇಕಿದೆ. ಆ ನಿಟ್ಟಿನಲ್ಲಿ ಇಂತಹ ಒಳ್ಳೆಯ ಪುಸ್ತಕ ಹೊರ ತಂದಿರುವುದು ಶ್ಲಾಘನೀಯ. ಅದಕ್ಕಾಗಿ ಪುಸ್ತಕದ ಲೇಖಕರು ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಒಳ್ಳೆಯ ಪುಸ್ತಕಗಳು ವನ್ಯಜೀವಿ ಸಂರಕ್ಷಣೆ ಹಾಗೂ ಮೈಸೂರಿನ ಜೀವ ವೈವಿಧ್ಯತೆ ಸಂರಕ್ಷಣೆಗೆ ಕೂಡ ದೊಡ್ಡ ಕೊಡುಗೆ ಆಗಲಿವೆ ಎಂದರು.

ಇಂತಹ ಒಳ್ಳೆಯ ಪುಸ್ತಕ ಬಿಡುಗಡೆ ಮಾಡುವಾಗ ಇಡೀ ಮೈಸೂರು ಜನತೆ ಇನ್ನು ದೊಡ್ಡ ಮಟ್ಟದಲ್ಲಿ ಪಾಲ್ಗೊಳ್ಳುವುದು ಅಗತ್ಯ. ಹಾವುಗಳ ಸಂರಕ್ಷಣೆ ಮತ್ತು ಜನ ಜಾಗೃತಿಗೆ ಸಂಬಂಧಿಸಿದಂತೆ ಸಂಸದನಾಗಿ ನನ್ನಿಂದ ಯಾವುದೇ ಸಹಕಾರ ಬೇಕಿದ್ದರೆ ಹೇಳಿದರೆ ಕೊಡುತ್ತೇನೆ ಎಂದು ತಿಳಿಸಿದರು.

ಪ್ರಕೃತಿಗೆ ಪೂರಕ ಅಭಿವೃದ್ಧಿ ಮುಖ್ಯ: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಿರತೆ, ಹಾವು ಸೇರಿದಂತೆ ಅನೇಕ ವನ್ಯ ಜೀವಿಗಳು ಇವೆ. ಆದರೂ ಯಾವುದೇ ಅನಾಹುತ ಆಗಿಲ್ಲ. ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ, ದೊಡ್ಡ ಮಟ್ಟದ ಸಮಸ್ಯೆ ಆಗಿಲ್ಲ. ಇದಕ್ಕೆ ಕಾರಣ ನಮ್ಮ ಪೂರ್ವಜರು ಪ್ರಕೃತಿಗೆ ಪೂರಕವಾಗಿ ಬದುಕುವ ಪದ್ಧತಿ ಕಲಿಸಿದ್ದಾರೆ. ಅಲ್ಲದೆ, ನಮ್ಮ ಧರ್ಮದಲ್ಲೇ ಪ್ರಕೃತಿಗೆ ಪೂರಕ ಬದುಕಿನ ಬಗ್ಗೆ ಹೇಳಲಾಗಿದೆ. ಅಂತೆಯೇ ನಾವು ಆಧುನಿಕ ಕಾಲದಲ್ಲೂ ಮುಂದುವರೆಯಬೇಕು. ನಾವು ಪ್ರಕೃತಿಗೆ ಪೂರಕವಾಗಿ ಬದುಕುವುದು ಬಹಳ ಮುಖ್ಯ ಎಂದು ಹೇಳಿದರು. ನಾವು ಯಾವುದೇ ಅಭಿವೃದ್ಧಿ ಕೆಲಸ ಮಾಡಿದರೂ ಅವು ಪ್ರಕೃತಿಗೆ ಪೂರಕವಾಗಿರಬೇಕು. ಹಾಗಾಗಿಯೇ ನಾನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರ್ಗಾನಿಕ್ ಡೆವಲಪ್‌ಮೆಂಟ್ ಮುಖ್ಯ ಎಂದು ಹೇಳುತ್ತಲೇ ಬಂದೆ. ಪ್ರಕೃತಿ–ಪರಂಪರೆ ಬಗ್ಗೆ ಕಾಳಜಿಯೊಂದಿಗೆ ಅಭಿವೃದ್ಧಿ ಚಟುವಟಿಕೆಯಲ್ಲಿ ಮುಂದುವರೆಯಬೇಕು. ಇದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು.

ಹಾವು ಸಂರಕ್ಷಣೆ ಮೂಲಕ ಸ್ನೇಕ್ ಶ್ಯಾಮ್ ಮೈಸೂರಿನಲ್ಲಿ ಮನೆ ಮಾತಾಗಿದ್ದಾರೆ. ಉರಗಗಳ ಸಂರಕ್ಷಣೆಯಲ್ಲಿ ಅವರ ಕೊಡುಗೆ ಸೇರಿದಂತೆ ಹಾವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪುಸ್ತಕ ಹೊರ ತರಲಾಗಿದೆ. ಮೈಸೂರಿನಲ್ಲಿ ಸ್ನೇಕ್ ಶ್ಯಾಮ್ ಮನೆಗೆ ಬಂದು ಹಾವು ಹಿಡಿದಿರುವ ಅನುಭವ ಮೈಸೂರಿನ ಬಹುತೇಕ ಮಂದಿಗೆ ಆಗಿರುತ್ತದೆ. ನಮ್ಮ ಲಕ್ಷ್ಮೀಪುರಂನಲ್ಲಿರುವ ಕಲ್ಪನಾ ನಿವಾಸದಲ್ಲೂ ಅವರು ಹಾವು ಹಿಡಿದಿದ್ದರು. ಅದನ್ನು ಚಿಕ್ಕವನಾಗಿದ್ದ ನಾನು ಕಿಟಕಿಯಿಂದ ನೋಡಿದ್ದೂ ಇಂದಿಗೂ ನೆನಪಿನಲ್ಲಿದೆ.

ಅದೇ ರೀತಿ ಎರಡು ಮೂರು ವರ್ಷಗಳ ಹಿಂದೆ ಅರಮನೆಯ ಮೆಟ್ಟಿಲುಗಳ ಬಳಿ ಒಂದು ವುಲ್ಫ್ ಸ್ನೇಕ್ ಇತ್ತು. ಆಗ ಸ್ನೇಕ್ ಶ್ಯಾಮ್ ಪುತ್ರ ಬಂದು ಅದನ್ನು ಹಿಡಿದಿದ್ದರು. ಪ್ರತಿಯೊಂದು ತಲೆಮಾರಿಗೂ ಮನೆಯಲ್ಲಿ ಹಾವು ಬಂದಿರುವ ಅನುಭವ ಇದ್ದೇ ಇರುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕೃತಿ ಲೇಖಕ ಪವನ್‌ಜೋಶಿ ಮಾತನಾಡಿ, ಕೋವಿಡ್ ಮುನ್ನವೇ ಈ ಪುಸ್ತಕ ಹೊರ ತರುವ ಪ್ರಕ್ರಿಯೆ ಆರಂಭಿಸಲಾಯಿತು. ಸಾಮಾನ್ಯ ಜನರಿಗೆ ಹಾವುಗಳ ಬಗ್ಗೆ ಪ್ರಾಥಮಿಕ ಮಾಹಿತಿ ಕೊಡುವ ಉದ್ದೇಶವನ್ನು ಈ ಪುಸ್ತಕ ಒಳಗೊಂಡಿದೆ. ಪುಸ್ತಕದಲ್ಲಿ 9 ಅಧ್ಯಾಯಗಳಿವೆ ಎಂದರು. ಶಾಸಕ ಟಿ.ಎಸ್.ಶ್ರೀವತ್ಸ, ಮೈಸೂರು ಸಾಹಿತ್ಯ ಸಂಭ್ರಮದ ಸಂಸ್ಥಾಪಕಿ ಶುಭಾ ಸಂಜಯ್ ಅರಸ್, ಚಲನಚಿತ್ರ ನಿರ್ಮಾಪಕ ಜೆ.ಎಸ್.ಅಮೋಘವರ್ಷ, ಸೀನಿಯರ್ ಹರ್ಪಿಟಾಲಜಿಸ್ಟ್ ಹಾಗೂ ಸ್ನೇಕ್ ಆಫ್ ಇಂಡಿಯಾ ಪುಸ್ತಕದ ಸಹ ಲೇಖಕ ಅಶೋಕ್ ಕ್ಯಾಪ್ಟನ್, ಕನ್ಸರ್ವೇಷನ್ ಬಯೋಲಜಿಸ್ಟ್ ಡಾ.ಸಂಜಯ್ ಗುಬ್ಬಿ, ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಮತ್ತಿತರರು ಹಾಜರಿದ್ದರು.



ಮೈಸೂರಿನ ಕಲಾಮಂದಿರದಲ್ಲಿ ಶನಿವಾರ 'ಸ್ನೇಕ್ಸ್ ಆಫ್ ಮೈಸೂರ್ (ಇಂಗ್ಲಿಷ್)' ಹಾಗೂ 'ಉರಗ ತರಂಗ (ಕನ್ನಡ)' ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

> "ಈ ಪುಸ್ತಕ ನಾಲ್ಕೂವರೆ ವರ್ಷಗಳ ಪ್ರಯತ್ನದ ಫಲ. ಪುಸ್ತಕ ಹೊರತರಲು ಪವನ್‌ಜೋಶಿ ಅತ್ಯಂತ ಶ್ರಮ ವಹಿಸಿದ್ದಾರೆ. ಅತ್ಯಂತ ಸರಳವಾಗಿ ಹಾವುಗಳ ಬಗ್ಗೆ ಮಾಹಿತಿಯನ್ನು ಪುಸ್ತಕದಲ್ಲಿ ನೀಡಲಾಗಿದೆ. ಹಾವುಗಳ ಕಡಿತಕ್ಕೆ ಒಳಗಾದಾಗ ಅವೈಜ್ಞಾನಿಕ ಕ್ರಮ ಹಾಗೂ ಮೌಢ್ಯಾಚರಣೆಯಲ್ಲಿ ಮುಳುಗದೇ ಮೊದಲು ಆದಷ್ಟು ಬೇಗ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ನನಗೂ ನಾಲ್ಕು ಬಾರಿ ಹಾವು ಕಚ್ಚಿದೆ. ಈ ಸಂದರ್ಭದಲ್ಲಿ ಕೆಆರ್ ಆಸ್ಪತ್ರೆ ವೈದ್ಯರು ನನಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.
>
> –ಸ್ನೇಕ್ ಶ್ಯಾಮ್, ಉರಗ ಸಂರಕ್ಷಕರು.

ಷೇರು ಮಾರುಕಟ್ಟೆ ಹೆಸರಲ್ಲಿ ಉದ್ಯಮಿಗೆ 59 ಲಕ್ಷ ರೂ. ವಂಚನೆ

ಮೈಸೂರು, ಜೂ.29(ಎಸ್‌ಬಿಡಿ)– ಷೇರು ಮಾರುಕಟ್ಟೆ ನೆಪದಲ್ಲಿ ಮೈಸೂರಿನ ಉದ್ಯಮಿಯೊಬ್ಬರಿಗೆ ಸುಮಾರು 59 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಮೈಸೂರು ಸಿದ್ಧಾರ್ಥನಗರದ 33 ವರ್ಷದ ಯುವ ಉದ್ಯಮಿಗೆ ಆರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಾಂಶ ನೀಡಿ, ನಂತರ ಭಾರಿ ಮೊತ್ತವನ್ನೇ ಲಪಟಾಯಿಸಲಾಗಿದೆ. ಡಿಮ್ಯಾಟ್ ಅಕೌಂಟ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದ ಉದ್ಯಮಿ, ಗೂಗಲ್‌ನಲ್ಲಿ ಟ್ರೇಡಿಂಗ್ ಬಗ್ಗೆ ಹುಡುಕಾಟ ನಡೆಸುತ್ತಿದ್ದ ವೇಳೆ ಕಂಡುಬಂದ ಮೊಬೈಲ್ ನಂಬರ್‌ಗೆ ಸಂಪರ್ಕಿಸಿದ್ದಾರೆ. ನಂತರ ಉದ್ಯಮಿಯ ನಂಬರ್ ಅನ್ನು ವಾಟ್ಸಾಪ್ ಗ್ರೂಪ್‌ಗೆ ಸೇರಿಸಲಾಗಿದೆ. ಆ ಗ್ರೂಪ್‌ನಲ್ಲಿ ಟ್ರೇಡಿಂಗ್ ಬಗ್ಗೆ, ನಂತರ ಇನ್ಸ್‌ಟಿಟ್ಯೂಷನಲ್ ಅಕೌಂಟ್ ಬಗ್ಗೆ ಮಾಹಿತಿ ನೀಡಿ, ಒಂದು ಲಿಂಕ್ ಕಳುಹಿಸಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿ, ಟ್ರೇಡಿಂಗ್ ಅಕೌಂಟ್ ತೆರೆದು, ಷೇರು ಖರೀದಿಗೆ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದಾರೆ. ಬಳಿಕ ಬ್ಯಾಂಕ್ ಖಾತೆ ಮಾಹಿತಿ ಹಾಗೂ ಹಣ ವರ್ಗಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಷೇರು ಖರೀದಿಗೆ ಹಣ ಹೂಡಿಕೆ ಮಾಡಿದ ಉದ್ಯಮಿಗೆ ಆರಂಭದಲ್ಲಿ ಲಾಭ ನೀಡಲಾಗಿದೆ. ಆ ಲಾಭದ ಹಣವನ್ನು ವಿತ್‌ಡ್ರಾ ಕೂಡ ಮಾಡಿದ್ದಾರೆ. ಅಲ್ಲದೆ ಈ ವ್ಯವಹಾರವನ್ನು ನಂಬಿ ಹಂತ ಹಂತವಾಗಿ ಬರೋಬ್ಬರಿ 59.10 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಹಾಗೆಯೇ ಭಾರಿ ಲಾಭವನ್ನೇ ತೋರಿಸಲಾಗಿದೆ. ಆದರೆ ಆ ಹಣವನ್ನು ವಿತ್‌ಡ್ರಾ ಮಾಡಲು ಮಾತ್ರ ಸಾಧ್ಯವಾಗಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿದಾಗ ಇಲ್ಲಸಲ್ಲದ ಕಾರಣಗಳನ್ನು ಹೇಳಲಾಗಿದೆ. ಕೆಲ ದಿನಗಳ ನಂತರ ಅದು ಮೋಸದ ಜಾಲವೆಂದು ಉದ್ಯಮಿಗೆ ಅರಿವಾಗಿದೆ ಬಳಿಕ ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊರಗಜ್ಜ ದೈವಸ್ಥಾನದ 2ನೇ ವರ್ಷದ ವಾರ್ಷಿಕೋತ್ಸವ


ಮೈಸೂರು, ಜೂ. 29– ಮೈಸೂರಿನ ಕೇರ್ಗಳ್ಳಿ ಗ್ರಾಮ, ಲಿಂಗಾಂಬುದಿ ಪಾಳ್ಯ, ಆರ್.ಟಿ.ನಗರದ ನಡುವೆ ಇರುವ ಕೊರಗಜ್ಜ ದೈವಸ್ಥಾನದ 2ನೇ ವರ್ಷದ ವಾರ್ಷಿಕೋತ್ಸವವನ್ನು ಜು.11ರಂದು ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿಶೇಷ ಪೂಜಾ ಕೈಂಕರ್ಯಗಳು, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದೆ.

ರಾಜ್ಯ ನಾಯಕರಿಂದ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ



ನವದೆಹಲಿಯಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ನಾಯಕರು ಭೇಟಿ ಮಾಡಿದರು. ಈ ವೇಳೆ ಸಚಿವರಾದ ಡಾ.ಜಿ. ಪರಮೇಶ್ವರ್, ಡಾ.ಹೆಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಗೋವಿಂದರಾಜು, ಡಾ.ಯತೀಂದ್ರ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್ ಇನ್ನಿತರರಿದ್ದರು.

ಮೈಸೂರು ಹಾಗೂ ಸುತ್ತಮುತ್ತ ಇಂದು...



ಇಂದಿನ ಪಂಚಾಂಗ

30.06.2024 ಭಾನುವಾರ, ಮಳೆ ನಕ್ಷತ್ರ: ಆರಿದ್ರಾ 22.06.2024 ರಿಂದ 05.07.2024
ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ,
ತಿಥಿ: ನವಮಿ, ನಕ್ಷತ್ರ: ರೇವತಿ, ರಾಹುಕಾಲ: ಸಂಜೆ 4.30 ರಿಂದ 6ರವರೆಗೆ

■ **ಮೈಸೂರು ಸಂಗೀತ ಸಭೆಗಳ ಒಕ್ಕೂಟ ಮತ್ತು ಗಾನಭಾರತಿ :** ಕರ್ನಾಟಕ ವಾಗ್ಗೇಯ ವೈಭವ ಕಾರ್ಯಕ್ರಮ, ಬೆಳಗ್ಗೆ 9.30ಕ್ಕೆ ವಾಗ್ಗೇಯಕಾರರು : ಬಿಡಾರಂ ಕೃಷ್ಣಪ್ಪ, ವಿದ್ವಾನ್ ಎಸ್. ಶಂಕರ್ ಮತ್ತು ಅವರ ಶಿಷ್ಯರಾದ ಈಶ್ವರ್ ಅಯ್ಯರ್, ಅರವಿಂದ್ ಅವರಿಂದ ಗಾಯನ, ವಿದ್ವಾನ್ ಅಚ್ಯುತರಾವ್–ಪಿಟೀಲು, ವಿದ್ವಾನ್ ಬಿ.ಆರ್. ಶ್ರೀನಿವಾಸ್ –ಮೃದಂಗ, ವಿದ್ವಾನ್ ಶರತ್ ಕೌಶಿಕ್–ಘಟಂ; ಬೆಳಗ್ಗೆ 10.40ಕ್ಕೆ ವಾಗ್ಗೇಯಕಾರರು : ವೀಣಾ ಪದ್ಮನಾರಾಯಣರು, ವಿದ್ವಾನ್ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರಿಂದ ಗಾಯನ, ವಿದುಷಿ ವೀಣಾ ಸುರೇಶ್–ಪಿಟೀಲು, ವಿದ್ವಾನ್ ಜಿ.ಎಸ್. ರಾಮಾನುಜಂ–ಮೃದಂಗ, ವಿದ್ವಾನ್ ಎಸ್. ಮಂಜುನಾಥ್–ಘಟಂ; ಬೆಳಗ್ಗೆ 11.50ಕ್ಕೆ ವಾಗ್ಗೇಯಕಾರರು : ಎಚ್. ಯೋಗಾನರಸಿಂಹಂ, ವಿದ್ವಾನ್ ವಿವೇಕ್ ಸದಾಶಿವಂ ಅವರಿಂದ ಗಾಯನ, ವಿದುಷಿ ಅದಿತಿ ಕೃಷ್ಣಪ್ರಕಾಶ್–ಪಿಟೀಲು, ವಿದ್ವಾನ್ ಕುಮಾರಸ್ವಾಮಿ –ಮೃದಂಗ, ವಿದ್ವಾನ್ ಎಂ.ಆರ್. ಮಂಜುನಾಥ್–ಘಟಂ; ಮಧ್ಯಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಶ್ರೀಮತಿ ಧರಣಿದೇವಿ ಮಾಲಗತ್ತಿ. ಸ್ಥಳ: ವೀಣೆ ಶೇಷಣ್ಣ ಭವನ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ.

■ **ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಮೈಸೂರು ಕೇಂದ್ರ, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ :** ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 8ನೇ ಆವೃತ್ತಿಯಾದ ಮೈಗ್ರೀನ್ 2024 ಪರಿಸರ ಸ್ನೇಹಿ ಪದಾರ್ಥಗಳ ವಸ್ತು ಪ್ರದರ್ಶನ, ಮುಖ್ಯ ಅತಿಥಿಗಳು : ಪರಿಸರ ಸ್ನೇಹಿ ರಮೇಶ್ ಕಿಕ್ಕೇರಿ, ಸ್ಥಳ: ನಂಜರಾಜ ಬಹದ್ದೂರ್ ಛತ್ರ, ಬೆಳಗ್ಗೆ 9.30ಕ್ಕೆ.

■ **ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ:** ಹೇಮಗಂಗಾ ಅವರ 'ಕನಸಿಲ್ಲದ ಹಾದಿಯಲ್ಲಿ' ಕವನ ಸಂಕಲನ ಲೋಕಾರ್ಪಣೆ, ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ, 2024ನೇ ಸಾಲಿನ ಮಹಾಕಾವ್ಯ ಸರಸ್ವತಿ ಪ್ರಶಸ್ತಿಯನ್ನು ಡಾ.ಲತಾ ರಾಜ ಶೇಖರ್, ವಿದುಷಿ ಪನ್ನಗ ಎಸ್.ವಿ. ಹಾಗೂ ವಿದುಷಿ ಸುನಂದ ದಿಲೀಪ್ ಅವರಿಗೆ ಗಾಯನ ಗಂಗಾ ಪ್ರಶಸ್ತಿ, ಶ್ರೀಮತಿ ಬಿ.ಕೆ. ಮೀನಾಕ್ಷಿ, ಶ್ರೀಮತಿ ಸುಜಾತಾ ರವೀಶ್, ಶ್ರೀಮತಿ ಯಶೋಧ ರಾಮಕೃಷ್ಣ, ಶ್ರೀಮತಿ ಜೆ.ಪ್ರಭಾಶಾಸ್ತ್ರಿ, ಪಿ.ಎಸ್.ವೈಲೇಶ ಕೊಡಗು ಅವರಿಗೆ ಸಾಹಿತ್ಯ ಗಂಗಾ ಪ್ರಶಸ್ತಿ; ಶ್ರೀಮತಿ ಎನ್.ಸಿ.ಮಮತಾ ಅವರಿಗೆ ಸಂಘಟನಾ ಚತುರೆ ಪ್ರಶಸ್ತಿ; ಡಾ. ಪ್ರೇಮ್‌ಕುಮಾರ್ ಅವರಿಗೆ ವಿದ್ಯಾನಿಧಿ ಪ್ರಶಸ್ತಿ; ಚಿ. ಕೇಶವ್ ಕೌಶಿಕ್ ಅವರಿಗೆ ಸಾಧನಾ ಗಂಗಾ ಪ್ರಶಸ್ತಿ ಹಾಗೂ ಚಿ. ಚೌರವ್ ಗಜ್ ಅವರಿಗೆ ಪ್ರತಿಭಾ ಗಂಗಾ ಪ್ರಶಸ್ತಿ, ಸ್ಥಳ: ಐಡಿಯಲ್ ಜಾವಾ ರೋಟರಿ ಶಾಲೆ, ಜೆಎಲ್‌ಬಿ ರಸ್ತೆ, ಬೆಳಗ್ಗೆ 10ಕ್ಕೆ

■ **ತರಳಬಾಳು ಸಮಾಗಮ :** ಭಾವಸಂಗಮ ಹಾಗೂ ದತ್ತಿ ಕಾರ್ಯಕ್ರಮ, ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಾಚಪ್ಪ ಮಲ್ಲಪ್ಪ ಚಿಂತಾಮಣಿ ಅವರಿಂದ ಶರಣರ ಆರ್ಥಿಕ ಚಿಂತನೆ ಕುರಿತು ಉಪನ್ಯಾಸ, ಅಧ್ಯಕ್ಷತೆ : ತರಳಬಾಳು ಸಮಾಗಂ ಅಧ್ಯಕ್ಷ ಡಾ. ಎಸ್.ಬಿ. ವಸಂತಕುಮಾರ್, ಕು. ಚೂಡಾಮಣಿ ಅವರಿಂದ ವಚನ ಗಾಯನ ಮತ್ತು ಭಾವಗೀತೆಗಳು, ಸ್ಥಳ: ತರಳಬಾಳು ವಿದ್ಯಾರ್ಥಿ ನಿಲಯ ಆವರಣ, ಬೆಳಗ್ಗೆ 10.30ಕ್ಕೆ.

■ **ನಂಜಗೂಡು ತಾಲೂಕಿನ ಕುಲಗಣಂ ಶ್ರೀ ಜಲವಾಸುದೇವ ನಾಟಕ ಸಭಾ ಟ್ರಸ್ಟ್ :** ಮಕ್ಕಳಿಂದ ಅಭಿನಯಿಸಲ್ಪಡುತ್ತಿರುವ ಶ್ರೀ ಕೃಷ್ಣಲೀಲೆ ಪೌರಾಣಿಕ ನಾಟಕ ಪ್ರದರ್ಶನ, ಉದ್ಘಾಟನೆ : ಜಿ.ಪಂ.ಮಾಜಿ ಸದಸ್ಯರಾದ ಲಲಿತಮ್ಮ ಜಿ.ಟಿ.ದೇವೇಗೌಡ, ಅಧ್ಯಕ್ಷತೆ : ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ವಿಶೇಷ ಆಹ್ವಾನಿತರು : ಶಾಸಕ ಟಿ.ಎಸ್. ಶ್ರೀವತ್ಸ, ಸನ್ಮಾನ : ಸಮುದಾಯದ ಪಾಕ ಪ್ರವೀಣರಾದ ಎಸ್ ಶ್ರೀಕಾಂತ್, ಗೋವಿಂದರಾಜ್, ಸತ್ಯನಾರಾಯಣ, ಗೋಪಾಲಕೃಷ್ಣ, ರಾಧಾಕೃಷ್ಣ, ರಾಮಕೃಷ್ಣ, ಸ್ವಾಮಿನಾಥನ್, ಎಂ.ಎಸ್ ರಾಮನ್ ಮತ್ತು ಪ್ರದೀಪ್, ಉಪಸ್ಥಿತರು : ನಂಜನಗೂಡು ಶ್ರೀ ವೈಷ್ಣವ ಸಭಾದ ಎಸ್.ನಾರಾಯಣ್, ವೈದ್ಯೆ ಡಾ.ಪೂರ್ಣಿಮ ಮಧುಸೂದನ್, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಬಿ.ನೀಲಾಂಬಿಕೆ ಮಹೇಶ್, ಸಿಂಧುವಳ್ಳಿ ಗ್ರಾಪಂ ಸದಸ್ಯೆ ಕೆ.ಪಿ.ನಾಗು ಕೆಂಪಣ್ಣ ಮತ್ತು ಸಭಾ ಅಧ್ಯಕ್ಷ ಓಂ ಶ್ರೀನಿವಾಸ್, ಸ್ಥಳ: ಕಲಾಮಂದಿರ, ಬೆಳಗ್ಗೆ 11ಕ್ಕೆ.

■ **ಶ್ರೀ ಕೃಷ್ಣ ಟ್ರಸ್ಟ್ :** ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರಿಂದ ಶ್ರೀಮದ್ ವಾದಿರಾಜ ವಿರಚಿತ ರುಕ್ಮಿಣೀಶ ವಿಜಯ ಕುರಿತು ಪ್ರವಚನ, ಸ್ಥಳ: ಶ್ರೀ ಕೃಷ್ಣಧಾಮ, ಸರಸ್ವತಿಪುರಂ, ಸಂಜೆ 6ಕ್ಕೆ

■ **ಶ್ರೀ ಋಷಿ ಸಂಸ್ಕೃತಿ ವಿದ್ಯಾಕೇಂದ್ರ:** ಸಿದ್ಧ ಸಮಾಧಿ ಯೋಗ ಶಿಬಿರದ ಉಚಿತ ಪರಿಚಯ ಕಾರ್ಯಕ್ರಮ, ಸ್ಥಳ: ಶ್ರೀ ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಸಂಜೆ 6ಕ್ಕೆ.

■ **ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ :** ವಿದ್ವಾನ್ ಕೆ. ಸುದರ್ಶನ್ ಅವರಿಂದ ಆತ್ಮಗುಣಗಳು ಕುರಿತು ಪ್ರವಚನ, ಸ್ಥಳ: ಅಷ್ಟಾಂಗ ಯೋಗವಿಜ್ಞಾನ ಮಂದಿರಂ ಸಭಾ ಭವನ, ಸಂಜೆ 6.45ಕ್ಕೆ.

■ **ಶ್ರೀರಾಮಕೃಷ್ಣ ಆಶ್ರಮ :** ಸ್ವಾಮಿ ಯುಕ್ತೇಶಾನಂದ ಅವರಿಂದ ಶ್ರೀಮಾತೆ ಶಾರದಾದೇವಿ ಕುರಿತು ಉಪನ್ಯಾಸ, ಸ್ಥಳ: ಆಶ್ರಮದ ಸಭಾಂಗಣ, ಯಾದವಗಿರಿ, ಸಂಜೆ 6ಕ್ಕೆ.

■ **ರಂಗವಲ್ಲಿ :** ರಂಗವಲ್ಲಿ ಕಲಾವಿದರಿಂದ ಹೊಸ ನಾಟಕ ಪ್ರತಿಜ್ಞಾ ಮತ್ತು ಸ್ವಪ್ನ ನಾಟಕ ಪ್ರದರ್ಶನ, ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ, ಸ್ಥಳ: ರಮಾಗೋವಿಂದ ರಂಗಮಂದಿರ, ನೃಪತುಂಗ ಕನ್ನಡ ಶಾಲೆ ಆವರಣ, ರಾಮಕೃಷ್ಣನಗರ, ಸಂಜೆ 7ಕ್ಕೆ.

ಮೈಸೂರು ಆಕಾಶವಾಣಿ



ಬೆಳಗ್ಗೆ: 6.10 ಚಿಂತನ–ಜಿ.ಎಸ್. ನಾಗನಾಥ್, 6.15 ಗೀತಾರಾಧನ, 6.35 ಮತ್ತು ಸಂಜೆ 6.10 ಒಡಹುಟ್ಟಿನ ನುಡಿಗಳು– ಕನ್ನಡದ ಒಡನಾಡಿ ಭಾಷೆಗಳನ್ನು ಕುರಿತ ಬಾನುಲಿ ಸರಣಿ, ಲೇಖನ ಹಾಗೂ ಪ್ರಸ್ತುತಿ– ಡಾ. ತೀತೀರ ರೇಖಾ ವಸಂತ್, 6.40 ಪದ ಸಂಸ್ಕೃತಿ, ಪ್ರಸ್ತುತಿ–ಪ್ರೊ. ಲಕ್ಷ್ಮೀನಾರಾಯಣ ಅರೋರಾ, 6.50 ರೈತರಿಗೆ ಸಲಹೆ, 7.15 "ಸಮಗ್ರ ವಿಕಾಸಕ್ಕಾಗಿ ದಿಟ್ಟ ಹೆಜ್ಜೆ" ಪ್ರಾಯೋಜಿತ ಕಾರ್ಯಕ್ರಮ, ಪ್ರಾಯೋಜಕರು : ವಿಕಾಸ ಅಕಾಡೆಮಿ, ಕಲಬುರ್ಗಿ, 8.30 "ಹಾದಿಯಲ್ಲಿ ಕಂಡ ಮುಖ"–ಬಾನುಲಿ ಸರಣಿ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ತಲಕಾಡು ಗ್ರಾಮದ, ಮೂಡಲರಾಯ ಯಕ್ಷಗಾನ ಭಾಗವತರಾದ ಟಿ. ಎಸ್. ರವೀಂದ್ರ ಅವರೊಂದಿಗೆ ಸಂವಾದ. ಪ್ರಸ್ತುತಿ : ಅಬ್ದುಲ್ ರಶೀದ್, 9.40 ನಮ್ಮ ಆರೋಗ್ಯ ಕಾರ್ಯಕ್ರಮ: ಭಾರತೀಯ ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ 'ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯ ಪ್ರಾಮುಖ್ಯತೆ' ಕುರಿತು ಇ. ಎನ್. ಟಿ ತಜ್ಞರಾದ ಮೈಸೂರಿನ ಡಾ. ಹರೀಂದ್ರ. ಎಂ. ಎನ್ ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ : ಬೇದ್ರೆ ಮಂಜುನಾಥ್, 10.00 ಕೇಳಿ ಗಿಳಿಗಳೇ : ಕಥೆ ಹೇಳ್ತೀಯೋ ಹಾಡು ಹೇಳ್ತೀಯೋ ನೇರ ಫೋನ್ ಇನ್ ಕಾರ್ಯಕ್ರಮ, 10.30 ಮಕ್ಕಳ ಮಂಟಪ : ಅರಿವು ಶಾಲೆಯ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ, 11.00 ಮನ್ ಕೀ ಬಾತ್–ಭಾರತದ ಜನತೆಯೊಂದಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರ ಮನದ ಮಾತು.

ಮಧ್ಯಾಹ್ನ: 12.30 ದೇವರನಾಮ, 12.45 ಜನಪದ ಸಂಗೀತ: ತಲಕಾಡು ವಿನಾಯಕನಗರದ ಭಟ್ಟಮ್ಮ ಹಾಗೂ ಸಂಗಡಿಗರಿಂದ ಬಂಡರಸಮ್ಮನ ಹಾಡು, 1.20 ಭಾವಗೀತೆಗಳು–ಅನುರಾಧಾ. ಬಿ. ಆರ್, 2.40 ಕನ್ನಡ ಚಲನಚಿತ್ರ ಧ್ವನಿ ವಾಹಿನಿ 'ನ್ಯಾಯವೇ ದೇವರು', 3.40 ಸಿರಿಗನ್ನಡಂ ಗೆಲ್ಗೆ, ಪ್ರಸ್ತುತಿ : ಜಿ.ಕೆ. ರವೀಂದ್ರಕುಮಾರ್, 3.45 ಯಕ್ಷಗಾನ : ತಾಳ ಮದ್ದಲೆ, ಪ್ರಸಂಗ– ಲವ–ಕುಶರ ಕಾಳಗ, ಪ್ರಸ್ತುತಿ– ಉಡುಪಿ ಬಡ ನಿಡಿಯೂರಿನ 'ನಿಡಿಯೂರ ಯಕ್ಷರು' ಬಳಗದ ಸದಸ್ಯರು, 4.45 ಚಟ್‌ಪಟ್ ಚುರುಮುರಿ ಪ್ರಸ್ತುತಿ: ಪ್ರಭುಸ್ವಾಮಿ ಮಳೀಮಠ್ ಹಾಗೂ ಕೆ.ಬಿ.ಮೀನಾ, 5.30 "ಪಶುಧನ್ ಸೆ ಬೆಹತರ್ ಜೀವನ್", ಪ್ರಾಯೋಜಕರು: ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ, 6.51 ಕೃಷಿರಂಗ: ತೋರಣ ಹೂರಣ–ಸಾಪ್ತಾಹಿಕ ಸರಣಿ ಕಾರ್ಯಕ್ರಮ, ಪ್ರಸ್ತುತಿ–ಎನ್.ಕೇಶವಮೂರ್ತಿ, ಆರ್.ಲೋಕೇಶ್ವರಿ, ಡಾ.ಮೈಸೂರು ಉಮೇಶ್, ಕೃಷಿ ಲೋಕ, ಕೃಷಿ ದರ್ಪಣ, ವಾರದ ಕೃಷಿರಂಗ, ಕಿಸಾನ್ ವಾಣಿ ಕಾರ್ಯಕ್ರಮಗಳ ಮುನ್ನೋಟ, ಪ್ರಸ್ತುತಿ– ಆರ್.ಲೋಕೇಶ್ವರಿ, 8.00 ಮನ್ ಕೀ ಬಾತ್–ಭಾರತದ ಜನತೆಯೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನದ ಮಾತಿನ ಕನ್ನಡ ಅನುವಾದದ ಮರುಪ್ರಸಾರ, 9.15 ರಂಗಗೀತೆಗಳು– ಎಂ.ಎಸ್.ಕುಪ್ಪ ವೆಂಕಟರಾಂ, 10.00 ರವಿವಾಸರೀಯ ಅಖಿಲ ಭಾರತೀಯ ಸಂಗೀತ ಸಭಾ, ಮುಕುಂದ್‌ರಾಜ್ ದೇವ್– ತಬಲ, ಪಂಡಿತ್ ಪುರನ್ ಮಹಾರಾಜ್–ತಬಲ

ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ | ಜೂನ್ 30 ಭಾನುವಾರ 2024

45

ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್. ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ ಜಾಹೀರಾತಿಗಾಗಿ–ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

ಸಂಪುಟ: 45 | ಸಂಚಿಕೆ: 75 | ಪುಟಗಳು: 12
ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

₹4

ಭಾರತ ಮತ್ತೊಮ್ಮೆ ಟಿ20 ವಿಶ್ವ ಚಾಂಪಿಯನ್

- ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ರೋಚಕ ಗೆಲುವು
- ಹರಿಣಗಳು ಉತ್ತಮ ಪ್ರದರ್ಶನ ನೀಡಿದರೂ 'ಚೋಕರ್ಸ್'ಹಣೆ ಪಟ್ಟಿ ಅಳಿಸಲಿಲ್ಲ



- ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಕೊಹ್ಲಿ 'ಪಂದ್ಯಶ್ರೇಷ್ಠ'
- ಕೊಹ್ಲಿ ಅಮೋಘ ಬ್ಯಾಟಿಂಗ್; ಜಸ್ಪ್ರೀತ್ ಬುಮ್ರಾ, ಪಾಂಡ್ಯ ಮಾರಕ ಬೌಲಿಂಗ್; ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು...

ಬ್ರಿಡ್ಜ್‌ಟೌನ್, ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ 2ನೇ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಂಡಿದೆ.

ಇಲ್ಲಿನ ಕೆನ್ಸಿಂಗ್ಟನ್ ಓವೆಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅನುಭವಿ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕ, ಉಪ ನಾಯಕ ಹಾರ್ದಿಕ್ ಪಾಂಡ್ಯ ಚಾಣಾಕ್ಷ ಬೌಲಿಂಗ್, ಸೂರ್ಯ ಕುಮಾರ್ ಯಾದವ್ ಗೇಮ್ ಚೇಂಜಿಂಗ್ ಕ್ಯಾಚ್ ಹೀಗೆ ಸಂಘಟಿತ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಭರ್ಜರಿ ಜಯದೊಂದಿಗೆ 17 ವರ್ಷಗಳ ನಂತರ ಮತ್ತೆ ಚಾಂಪಿಯನ್ ಆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಟೂರ್ನಿಯುದ್ದಕ್ಕೂ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ 59 ಎಸೆತಗಳಿಗೆ 2 ಸಿಕ್ಸ್, 6 ಬೌಂಡರಿ ಸಹಿತ 76 ರನ್ ಗಳಿಸುವ ಮೂಲಕ ಸಮಯೋಚಿತ ಅರ್ಧಶತಕ ದಾಖಲಿಸಿದರು. ಮತ್ತೊಂದೆಡೆ ಉತ್ತಮ ಲಯದಲ್ಲಿದ್ದ ನಾಯಕ ರೋಹಿತ್ ಶರ್ಮಾ 9 ರನ್, ರಿಷಬ್ ಪಂತ್ ಶೂನ್ಯ ಮತ್ತು ಸೂರ್ಯಕುಮಾರ್ ಯಾದವ್ 3 ರನ್ ಗಳಿಸಿ ಕ್ಯಾಚ್ ನೀಡಿ ಆರಂಭಿಕ ಆಘಾತ ಅನುಭವಿಸುವಂತಾಯಿತು. ನಂತರ ವಿರಾಟ್ ಜೊತೆಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 4 ಸಿಕ್ಸ್, 1 ಬೌಂಡರಿ ಸಹಿತ 47 ರನ್‌ಗಳಿಸಿ, 76 ರನ್ ಜೊತೆಯಾಟದೊಂದಿಗೆ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ● 11ನೇ ಪುಟಕ್ಕೆ

ಸಿಎಂ, ಡಿಸಿಎಂ ಗಾದಿಗೆ ಕಾದಾಟ

ಡಿಸಿಎಂ ಸವಾಲಿಗೆ ಸಚಿವ ರಾಜಣ್ಣ ಪ್ರತಿ ಸವಾಲು

- ನೋಟಿಸ್ ಕೊಟ್ಟು ಶಿಸ್ತು ಕ್ರಮ; ಡಿಸಿಎಂ ಡಿ.ಕೆ.ಶಿವಕುಮಾರ್ ವಾರ್ನಿಂಗನ್ನು ಕೇಳುತ್ತೀನೇನ್ರಿ; ಸಚಿವ ರಾಜಣ್ಣ
- ಅಧಿಕಾರದ ಆಸೆ ಇದ್ದವರು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ ಗೆದ್ದು ಬಂದು ಅಧಿಕಾರ ಹಿಡಿಯಿರಿ

ಬೆಂಗಳೂರು, ಜೂ.29 (ಕೆಎಂಶಿ)– ಮುಖ್ಯಮಂತ್ರಿ ಬದಲಾವಣೆ, ಉಪ ಮುಖ್ಯಮಂತ್ರಿಗಳ ನೇಮಕ ವಿಚಾರ ಪ್ರದೇಶ ಕಾಂಗ್ರೆಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿದೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲಿಗೆ ಸಚಿವ ಕೆ.ಎನ್. ರಾಜಣ್ಣ ಪ್ರತಿ ಸವಾಲು ಹಾಕಿದ್ದಾರೆ.

ಸಿಎಂ, ಡಿಸಿಎಂ ವಿಚಾರ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೆ ನೋಟಿಸ್ ಕೊಟ್ಟು ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. 'ಶಿವಕುಮಾರ್ ಅವರ ವಾರ್ನಿಂಗನ್ನು ಕೇಳುತ್ತೀನೇನ್ರಿ' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಷ್ಟೇ ಖಾರವಾಗಿ ಉತ್ತರಿಸಿರುವುದಲ್ಲದೆ, 'ರಾಜಣ್ಣ, ರಾಜಣ್ಣನೇ' ಎಂದಿದ್ದಾರೆ. 'ಎಲ್ಲರ ಬಾಯಿಗೂ ಬೀಗ ಹಾಕಿದರೆ, ನಾನೂ ಸುಮ್ಮನಿರುತ್ತೇನೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದರೆ, ಕೇಳಿಕೊಂಡು



ಡಿ.ಕೆ.ಶಿವಕುಮಾರ್



ಕೆ.ಎನ್.ರಾಜಣ್ಣ

ಸುಮ್ಮನಿರಕ್ಕೆ ಆಗುತ್ತಾ' ಎಂದು ಸುದ್ದಿಗಾರರ ಮುಂದೆ ಕಿಡಿಕಾರಿದ್ದಾರೆ. ಇದರ ನಡುವೆ ಮಾಜಿ ಸಂಸದ, ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ಉಪಮುಖ್ಯಮಂತ್ರಿ ಮತ್ತು ನಾಯಕತ್ವ ಕೇಳುವವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ನಂತರ ಎಷ್ಟು ಮುಖ್ಯಮಂತ್ರಿ ಹಾಗೂ ಎಷ್ಟು ಉಪಮುಖ್ಯಮಂತ್ರಿಗಳನ್ನಾದರೂ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಪ್ರಸ್ತಾಪಿಸುವ ಸಚಿವರು ಮತ್ತು ಪಕ್ಷದ ಶಾಸಕರಿಗೆ ನೋಟಿಸ್ ನೀಡಿ, ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ, ಶಿಸ್ತಿಲ್ಲದೆ ಪಕ್ಷವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಕೆಲವರು ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು ಹಾಗೂ ಸಿದ್ದರಾಮಯ್ಯ ಪಕ್ಷದ ಹಿತದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದರು. ಮುಖ್ಯಮಂತ್ರಿ ಬದಲಾವಣೆ ಹಾಗೂ ಉಪಮುಖ್ಯಮಂತ್ರಿಗಳ ನೇಮಕ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ, ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ, ● 11ನೇ ಪುಟಕ್ಕೆ

ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಮನವಿ



ನವದೆಹಲಿ, ಜೂ.29– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮೇಕೆದಾಟು ಸೇರಿದಂತೆ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ. ಹದಿನೈದನೇ ಹಣಕಾಸು ಆಯೋಗವು 2020–21ರಲ್ಲಿ ಶಿಫಾರಸ್ಸು ಮಾಡಿದ್ದ 5495 ಕೋಟಿಗಳ ನಿರ್ದಿಷ್ಟ ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಮೊತ್ತದ ಪಾಲು ದೊರಕಲಿಲ್ಲವಾದ್ದರಿಂದ ಈ ಶಿಫಾರಸ್ಸನ್ನು ಒಪ್ಪಿ ಅನುದಾನವನ್ನು ಬಿಡುಗಡೆ ಮಾಡುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.

ನೀರಾವರಿ ಯೋಜನೆಗಳು: ಬೆಂಗಳೂರು ನಗರಕ್ಕೆ ಕುಡಿಯುವ ● 11ನೇ ಪುಟಕ್ಕೆ

ಮುಖ್ಯಮಂತ್ರಿಗಳ ತವರಲ್ಲಿ ಮುಡಾ ನಿವೇಶನಗಳ ಭಾರಿ ಗೋಲ್‌ಮಾಲ್

ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾಧಿಕಾರದ ಸದಸ್ಯರು, ಜನಪ್ರತಿನಿಧಿಗಳ ಈ ಮೌನ ತರವೇ...!?




ಮೈಸೂರು, ಜೂ.29(ಆರ್‌ಕೆ)– ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಶೇ.50:50ರ ಅನುಪಾತ, ಪ್ರೋತ್ಸಾಹದಾಯಕ, ಬದಲಿ ನಿವೇಶನಗಳ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಆದರೆ, ರಾಜ್ಯದಲ್ಲಿ ಅಧಿಕಾರಾರೂಢ ಸರ್ಕಾರದ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಮೌನವಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನ, ಐತಿಹಾಸಿಕ ಹಾಗೂ ಪ್ರತಿಷ್ಠಿತ ಮುಡಾದಂತಹ ಸರ್ಕಾರಿ ಸಂಸ್ಥೆಯಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳನ್ನು ಬಳಸಿಕೊಂಡು ಸಾವಿರಾರು ನಿವೇಶನಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡುವ ಮೂಲಕ ಪ್ರಾಧಿಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿದ್ದು, ಇವ್ಯಾವೂ ಜನಪ್ರತಿನಿಧಿಗಳ ಗಮನಕ್ಕೆ ಬರುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮುಡಾ ಅಧ್ಯಕ್ಷರು ಶೇ.50:50ರ ಅನುಪಾತದಡಿ ನಿವೇಶನ ಹಂಚಿಕೆ ಸ್ಥಗಿತಗೊಳಿಸಿ, ಪ್ರಾಧಿಕಾರದ ಸಭೆಗೆ ವಿಷಯ ಮಂಡಿಸುವಂತೆ ಟಿಪ್ಪಣಿ ಮೂಲಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು, ಪ್ರಭಾರ ಅಧ್ಯಕ್ಷರಾಗಿದ್ದ ವೇಳೆ 2024ರ ಜನವರಿ 16ರಂದು ನಡೆದ ಸಭೆಯ ● 5ನೇ ಪುಟಕ್ಕೆ

ಶನಿವಾರ ರಾತ್ರಿ ಬಹುಹೊತ್ತಿನವರೆಗೆ ಮುಡಾದ ದಾಖಲಾತಿ ತಲಾಷೆ; ಸಾರ್ವಜನಿಕರ ಅಚ್ಚರಿ



ಮೈಸೂರಿನ ಮುಡಾ ಕಚೇರಿಯಲ್ಲಿ ಶನಿವಾರ ರಾತ್ರಿ ಬಹಳ ಹೊತ್ತಿನವರೆಗೆ ಅಧಿಕಾರಿಗಳು ದಾಖಲೆಗಳ ತಲಾಷೆಯಲ್ಲಿ ತೊಡಗಿದ್ದರು!

ಮೈಸೂರು, ಜೂ. 29(ಆರ್‌ಕೆ)– ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಹೊತ್ತಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿ ಶನಿವಾರ ರಾತ್ರಿ ಫುಲ್ ಅಲರ್ಟ್ ಆಗಿತ್ತು. ಎಲ್ಲಾ ವಿಭಾಗದ ಅಧಿಕಾರಿಗಳೂ ಕಚೇರಿಯ ಕೆಲಸದ ವೇಳೆ ಮುಗಿದ ನಂತರವೂ ರಾತ್ರಿ ಕಡತಗಳ ತಲಾಷೆಯಲ್ಲಿ ತೊಡಗಿದ್ದರು! ಮುಡಾದಲ್ಲಿ ಸಾವಿರಾರು ಕೋಟಿಯಷ್ಟು ಅವ್ಯವಹಾರ ನಡೆದಿದೆ. ಮುಡಾ ಆಸ್ತಿಯನ್ನೇ ಖಾಸಗಿ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ ಪರಭಾರೆ ಮಾಡುವ ಮೂಲಕ ಅಧಿಕಾರಶಾಹಿ ಹಣ ಸಂಪಾದನೆ ಮಾಡಿದೆ. ಸ್ವಾಧೀನಪಡಿಸಿಕೊಂಡ ಭೂಮಿಗೆ 50:50 ಅನುಪಾತದಡಿ ಅದರ ಮಾಲೀಕರಿಗೆ ನಿವೇಶನ ನೀಡುವ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ ಅಂದರೆ ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡ ಭೂಮಿಯ ● 5ನೇ ಪುಟಕ್ಕೆ

ಮುಡಾದಲ್ಲಿ ನಿವೇಶನ ಹಗರಣ ತನಿಖೆಗೆ ಎಸ್‌ಐಟಿ ರಚನೆ?

ಮೈಸೂರು, ಜೂ.29(ಆರ್‌ಕೆ)–ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 50:50 ಅನುಪಾತ ಹಾಗೂ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (Special Investigation Team) ರಚನೆಗೆ ಸರ್ಕಾರ ಮುಂದಾಗಿದೆ. ಕಳೆದ 2020ರಿಂದ ಈವರೆಗೆ ಪ್ರಾಧಿಕಾರದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ಶೇ.50:50ರ ಅನುಪಾತದಡಿ, ಪ್ರೋತ್ಸಾಹದಾಯಕ ಹಾಗೂ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸಾವಿರಾರು ಕೋಟಿ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಸಹ ಹಗರಣದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ● 5ನೇ ಪುಟಕ್ಕೆ

ಜು.12ರಂದು ಮುಡಾ ಸಾಮಾನ್ಯ ಸಭೆ

ಮೈಸೂರು, ಜೂ.29(ಆರ್‌ಕೆ)–ನಿವೇಶನಗಳ ಹಗರಣ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಕಡೆಗೂ ಜುಲೈ 12ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯು ನಡೆಯಲಿದೆ.

ಅಂದು ಬೆಳಗ್ಗೆ 11 ಗಂಟೆಗೆ ಮುಡಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಮರೀಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಕಾರ್ಯದರ್ಶಿ ಜಿ.ಡಿ.ಶೇಖರ್ ಇಂದು ಸದಸ್ಯರಿಗೆ ಸಭಾ ಸೂಚನಾ ಪತ್ರ ರವಾನಿಸಿದ್ದಾರೆ. ಸಭೆಯಲ್ಲಿ ಚರ್ಚಿಸಲು ಈವರೆಗೆ 200 ವಿಷಯಗಳನ್ನು ಪಟ್ಟಿ ಮಾಡಿದ್ದು, ಸಭಾ ದಿನದವರೆಗೆ ಇನ್ನೂ 50 ವಿಷಯಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಕೆ.ಮರೀಗೌಡರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಡಾ ಬಜೆಟ್ ಸಭೆ ನಡೆಸಿದ್ದನ್ನು ಹೊರತುಪಡಿಸಿದರೆ, ಜುಲೈ 12ರಂದು ನಿಗದಿಯಾಗಿರುವುದು ಅವರ ಮೊದಲ ಸಾಮಾನ್ಯ ಸಭೆಯಾಗಿದೆ.

ನಕ್ಕರೆ ಅದೇ ಸ್ವರ್ಗ

ಗುಂಡ : ಡಾಕ್ಟರ್, ಈ ಹೂವಿನ ಹಾರ ಇಲ್ಲಿ ಯಾಕೆ?
ಡಾಕ್ಟರ್ : ಇದು ನನ್ನ ಮೊದಲನೇ ಆಪರೇಷನ್.
ಸಕ್ಸಸ್ ಆಯಿತಂದ್ರ ನನಗೆ...
ಫೇಲ್ ಆಯಿತಂದ್ರ ಅದು ನಿನಗೆ...!

ಮೈಸೂರು ಮಿತ್ರ

ಭಾನುವಾರ, 30 ಜೂನ್ 2024

ಸತ್ಯೇನೋತ್ತಭಿತಾ ಭೂಮಿಃ!! ನಹಿ ಸತ್ಯಾತ್ಪರೋ ಧರ್ಮಃ!
(ಭೂಮಿಯು ಸತ್ಯದ ಮೇಲೆ ನಿಂತಿದೆ, ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ)

ಸಂಪಾದಕ: ಎಂ.ಗೋವಿಂದೇಗೌಡ *M.A.*

ಅಮೃತವಾಹಿನಿ..........

ಕಷ್ಟ ಕಂಡು ಕನಿಕರಗೊಳ್ಳುವವರಿಗೆ ಕಷ್ಟಗಳಿಲ್ಲವೆಂದಲ್ಲ. ಕಷ್ಟಗಳೊಂದಿಗೆ ಕದನಕ್ಕಿಳಿಯುವ ಕಲೆ ಕಲಿತುಕೊಂಡಿದ್ದಾರೆಂದರ್ಥ. –ನುಡಿಮುತ್ತು

ವೇದ ಸುಳ್ಳಾದರೂ ಗಾದೆ ಸುಳ್ಳಾಗದು { ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.

ನಿಮ್ಮ ಪತ್ರಗಳು

ಸೆಂಟ್ ಫಿಲೋಮಿನಾ ಕಾಲೇಜು ಮುಂಭಾಗ ಸ್ಪೀಡ್ ಬ್ರೇಕರ್ ಅಳವಡಿಸಿ

ಮಾನ್ಯರೇ

ನಮಗೆಲ್ಲಾ ತಿಳಿದಂತೆ ಕೆಲ ತಿಂಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ಮುಂಭಾಗದಲ್ಲಿ ಹಾಕಿದ್ದ ಸ್ಪೀಡ್ ಹಂಪ್‌ನಿಂದ ಮೂವರು ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುವಂತಾಯಿತು. ಇದೀಗ ಸ್ಪೀಡ್ ಹಂಪ್ಸ್ ಇಲ್ಲದೆ ಬನ್ನಿ ಮಂಟಪದ ಸಂತ ಫಿಲೋಮಿನಾ ಪದವಿ ಕಾಲೇಜಿನ ಮುಂಭಾಗ ಅಪಘಾತಗಳು ಸಂಭವಿಸುತ್ತಿವೆ. ಕಾಲೇಜಿನ ಮುಂಭಾಗದ ರಸ್ತೆಯು ಅತೀ ಹೆಚ್ಚು ವಾಹನಗಳು ಚಲಿಸುವ ಮುಖ್ಯ ರಸ್ತೆಯಾಗಿದ್ದು, ಕಾಲೇಜು ಗೇಟಿನ ಬಳಿ ಯಾವುದೇ ರಸ್ತೆ ಹಂಪ್‌ಗಳಿಲ್ಲದ ಕಾರಣ ವಾಹನಗಳು ವೇಗವಾಗಿ ಚಲಿಸುತ್ತವೆ. ಕೆಲ ದಿನಗಳ ಹಿಂದೆ ಕಾಲೇಜಿನ ಮುಂದೆ ಪ್ರಾಧ್ಯಾಪಕರು ಮತ್ತು ವ್ಯಕ್ತಿಯೋರ್ವನ ಮಧ್ಯೆ ದ್ವಿಚಕ್ರ ವಾಹನಗಳ ಡಿಕ್ಕಿಯಾಗಿ ಇಬ್ಬರಿಗೂ ಸಣ್ಣ–ಪುಟ್ಟ ಗಾಯಗಳಾಗಿದ್ದು ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಂತಹ ಘಟನೆಗಳು ಇದೇ ಮೊದಲೇನಲ್ಲ. 15 ದಿನಗಳಿಗೊಮ್ಮೆಯಾದರೂ ಒಂದು ಅಪಘಾತ ಈ ರಸ್ತೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ಎರಡು ವಾಹನಗಳ ಮಧ್ಯೆ ಡಿಕ್ಕಿಯಿಂದಾಗಿ ಮಹಿಳೆಯರಿಗೆ ರಕ್ತಸ್ರಾವವಾಗಿ ಮೂರ್ಛೆ ಹೋದ ಘಟನೆಯು ಕಾಲೇಜಿನ ಗೇಟಿನ ಮುಂಭಾಗವೇ ಸಂಭವಿಸಿತ್ತು. ಇನ್ನು ಕಾಲೇಜಿನ ಮುಂಭಾಗ ಯಾವುದೇ ಝೀಬ್ರಾ ಕ್ರಾಸ್ ಇಲ್ಲದೆ ವಿದ್ಯಾರ್ಥಿಗಳು ರಸ್ತೆ ದಾಟುವಾಗ ತಮ್ಮ ಜೀವ ಕೈಯಲ್ಲಿಟ್ಟುಕೊಂಡು ದಾಟುತ್ತಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯು ಮಹಾನಗರ ಪಾಲಿಕೆಯ ಗಮನಕ್ಕೆ ತಂದಿದೆ ಎಂದು ತಿಳಿದು ಬಂದಿದ್ದು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕೂಡಲೇ ಕಾಲೇಜಿನ ಮುಂಭಾಗ ವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳನ್ನು ಹಾಕಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೀವವನ್ನು ಉಳಿಸಬೇಕಾಗಿದೆ. **–ವಿ. ಕಿರಣ್, ಸಂತ ಫಿಲೋಮಿನಾ ಕಾಲೇಜು, ಮೈಸೂರು**

ದುರಾಸೆಗೆಲ್ಲಿ ಕೊನೆಯಿದೆ

ಮಾನ್ಯರೆ,

ಇತ್ತೀಚೆಗೆ ನೀಟ್ ಪರೀಕ್ಷೆಯಲ್ಲಾದ ಅವ್ಯವಹಾರ ನಾಚಿಕೆಗೇಡಿನ ಸಂಗತಿ. ಕಷ್ಟಪಟ್ಟು ಓದಿ ಹೇಗೋ ಹಣ ಹೊಂದಿಸಿ ವೈದ್ಯರಾಗಬೇಕು ಎಂದು ಕನಸನ್ನು ಕಂಡು ನನಸು ಮಾಡಲು ಹೊರಟವರಿಗೆ ನಿರಾಶೆ ಆಗಿದೆ ಮತ್ತು ನೋವಾಗಿದೆ.

ಇತ್ತೀಚೆಗೆ ಮೈಸೂರು MUDAದಲ್ಲಿ ಸೈಟು ಹಂಚಿಕೆಯಲ್ಲಿ ಸಾವಿರಾರು ಕೋಟಿ ಅವ್ಯವಹಾರ ಶಂಕೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದು ನಿಜವೇ ಆದರೆ ದಾಖಲೆಗಳೆಲ್ಲಾ ಸರಿ ಇರುತ್ತದೆ. ಮೈಸೂರಿನಲ್ಲಿ MUDA ಅನುಮೋದಿಸಿದ ಒಂದು ನಿವೇಶನ ಖರೀದಿ ಮಾಡೋಣ ಎಂದು ಕಷ್ಟಪಟ್ಟು ಹಣ ಒಟ್ಟುಗೂಡಿಸಿ ಕನಸ್ಸು ಕಂಡವರಿಗೆ ಇದನ್ನು ಓದಿದ ಮೇಲೆ ಎಲ್ಲಿಂದ ನಿವೇಶನ ಖರೀದಿಸಲು ಧೈರ್ಯ ಬರುತ್ತದೆ. ಕೆಲವರ ದುರಾಸೆಗೆ ಪ್ರಾಮಾಣಿಕರು, ಸರಿಯಾದ ಮಾರ್ಗದಲ್ಲಿ ಹೋಗಿ ಓದಿ ಸಾಧಿಸಬೇಕು. ಒಂದು ಸ್ವಂತ ಮನೆ ಮಾಡಿಕೊಳ್ಳಬೇಕು ಅಂತೆಲ್ಲಾ ಕನಸ್ಸು ಕಂಡವರಿಗೆ ತುಂಬಾ ಬೇಸರವಾಗುತ್ತದೆ, ಅನ್ಯಾಯವಾಗುತ್ತದೆ. ಇಂತಹವರ ದುರಾಸೆಗೆ, ಇಂತಹ ಅವ್ಯವಸ್ಥೆಗೆ ಕೊನೆ ಎಂದು? **–ರಾಘವೇಂದ್ರ ಜೋಯಿಸ್, ಮೈಸೂರು**

ನಂದಿನಿ ಹಾಲಿನ ದರ ಹೆಚ್ಚಳ ಪರಿಷ್ಕರಿಸಿ

ಮಾನ್ಯರೆ,

ಪ್ರಸ್ತುತ ದಿನ ನಿತ್ಯದ ವಸ್ತುಗಳ ದರ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಅದರ ಬಿಸಿ ತಾಗುತ್ತಿದೆ. ಸ್ವಲ್ಪ ದಿನಗಳ ಕೆಳಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಹೆಚ್ಚಾಯಿತು. ತರಕಾರಿಗಳ ಬೆಲೆ ಬಗ್ಗೆ ಮಾತನಾಡುವಂತಿಲ್ಲ. ಹೀಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾದ ಸಮಯದಲ್ಲಿ ಹಾಲಿನ ದರ ಹೆಚ್ಚಳ ಸೂಕ್ತವಾದ ಕ್ರಮವಲ್ಲ.

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಹಾಲಿನ ಒಂದು ಲೀಟರ್ ಪ್ಯಾಕೇಟ್‌ಗೆ 2 ರೂ ಹೆಚ್ಚಳ ಮಾಡಿರುವುದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟುವುದು ನಿಶ್ಚಿತ. ಜೊತೆಗೆ ಬೆಲೆಯನ್ನು ಹೊಂದಾಣಿಕೆ ಮಾಡುತ್ತಾ 50 ಮಿಲಿ ಹಾಲನ್ನು ಹೆಚ್ಚಳವಾಗಿ ನೀಡುತ್ತಿರುವುದು ಸ್ವಲ್ಪ ನೆಮ್ಮದಿಯ ವಿಷಯವಾಗಿದೆ.

ಈಗ 500 ಮಿಲಿ ಹಾಲಿನ ಪ್ಯಾಕೆಟ್ ಕೊಂಡರೆ 550 ಮಿಲಿ ಹಾಲು ದೊರೆಯುತ್ತದೆ. ಆದರೂ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕೆಂದು ರಾಜ್ಯದ ಜನತೆಯ ಪರವಾಗಿ ಆಗ್ರಹಿಸೋಣ.

–ರಾಸುಮ ಭಟ್, ಚಿಕ್ಕಮಗಳೂರು.

ಗೋಬಿ–ಕಬಾಬ್‌ಗೆ ಕೃತಕ ಬಣ್ಣ ನಿಷೇಧ ಸ್ವಾಗತಾರ್ಹ

ಮಾನ್ಯರೆ,

ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿಷೇಧ ಹೇರಿದ ಬೆನ್ನಲ್ಲೇ ಇದೀಗ ಕಬಾಬ್‌ಗೂ ಕೃತಕ ಬಣ್ಣ ಬಳಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್, ಚಿಕನ್, ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣ ಬೆರೆಸುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿರುವುದು ಒಳ್ಳೆಯ ನಿರ್ಧಾರವಾಗಿದೆ.

ವೆಜ್, ಚಿಕನ್, ಫಿಶ್ ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿರುವುದು ಪ್ರಯೋಗಾಲಯಗಳ ಮೂಲಕ ನಡೆಸಲಾದ ಪರೀಕ್ಷೆಯಿಂದ ಈಗಾಗಲೇ ದೃಢಪಟ್ಟಿದೆ. ಅದರಲ್ಲಿ 8 ಕಬಾಬ್ ಮಾದರಿಗಳಲ್ಲಿ ಬಳಸಿರುವ ಕೃತಕ ಬಣ್ಣದಲ್ಲಿ ಟಾರ್ ಟ್ರಾಸೈನ್, ಸನ್‌ಸೆಟ್ ಯೆಲ್ಲೋ, ರೋಡಮೈನ್ ಬಿ ಅಂಶ ಕಂಡುಬಂದಿದೆ. ಇದು ಅಸುರಕ್ಷಿತ ಎಂದು ವರದಿಗಳಲ್ಲಿ ಸಾಬೀತಾಗಿದೆ. ಈ ಕೃತಕ ಬಣ್ಣಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಕ್ಯಾನ್ಸರ್ ಹಾಗೂ ಅಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿರುವುದನ್ನು ಮನಗಂಡಂತಹ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಪ್ರಶಂಸನೀಯ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸೂಕ್ತ ಕ್ರಮವೇನೋ ಕೈಗೊಂಡಿದೆ. ಆದರೆ ನಮ್ಮ ಆರೋಗ್ಯದ ಗುಟ್ಟು ನಮ್ಮ ಆಹಾರ ಅಭ್ಯಾಸಗಳಲ್ಲಿದೆ. ಉತ್ತಮ ಆರೋಗ್ಯಕ್ಕಾಗಿ ಇಂತಹ ಅಪಾಯಕಾರಿ ವಸ್ತುಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ಸೇವನೆಯಿಂದ ಜನರು ದೂರವಿರೋದು ಸೂಕ್ತ ಹಾಗೂ ಉತ್ತಮವೆನಿಸುತ್ತದೆ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.



ಡಾ.ರಮಾ ವಿ. ಬೆಣ್ಣೂರ್
ಸಂಗೀತ ವಿಮರ್ಶಕರು
ಮೊ: 99452 82346

ನಾದಲಹರಿ

ದೇವರಿಗೆ ಪರದೆ ಹಿಂದಿನ ರಹಸ್ಯ!?

ಮನುಷ್ಯ ಮನುಷ್ಯನಾಗಿ ಇರಲು ಬಾಳಿಗೊಂದು ನಂಬಿಕೆ ಬೇಕು. ಅದನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ. ನಮ್ಮನ್ನು ನಡೆಸುವ, ನಮ್ಮ ಆಳವನ್ನು ಮೀರಿದ ಒಂದು ಶಕ್ತಿ ಇದೆ ಎಂಬ ಒಂದು ನಂಬಿಕೆ, ಬಹುವೇಳೆ ಮನಸಿಗೆ ನೆಮ್ಮದಿ ನೀಡುವ ಸಂಗತಿ. ಸಂಕಟ ಬಂದಾಗ ವೆಂಕಟ ರಮಣ ಎಂಬ ಗಾದೆಯೂ ಪರೋಕ್ಷವಾಗಿ ಇದನ್ನೇ ಹೇಳುತ್ತಿರಬಹುದು. ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ. ಮನುಷ್ಯ ತನ್ನ ನೀತಿಯ ಚೌಕಟ್ಟನ್ನು ಮೀರದಿರಲು, ತನ್ನೊಳಗಿನ ಕ್ರೌರ್ಯ–ಹಿಂಸೆಯನ್ನು ವಿಜೃಂಭಿಸದಿರುವಂತೆ ಮಾಡಲು, ಸನ್ಮಾರ್ಗದಲ್ಲಿ ಹೆಜ್ಜೆಯೂರಲು, ಸಹಕರಿಸಲು ಇಂತಹ ಒಂದು ನಂಬಿಕೆ ಬೇಕು. ತಾನು ನಡೆಯುತ್ತಿರುವ ಹಾದಿ ಸರಿಯಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಲೂ ಈ ನಂಬಿಕೆ ಸಹಕಾರಿ.

'ದೇವನೊಬ್ಬ ನಾಮ ಹಲವು' ಎಂಬುದನ್ನು ಅರಿತವನಿಗೆ ಮನಸು ನೆಮ್ಮದಿಯ, ಶಾಂತಿಯ ತಾಣ. ನಂಬಿದ ಆ ದೇವ ಎಂದಿಗೂ ತನ್ನ ನಂಬಿದವರ ಕೈ ಬಿಡುವುದಿಲ್ಲ ಎಂಬ ಗಾಢವಾದ ವಿಶ್ವಾಸವೇ ಬದುಕಿನಲ್ಲಿ ಅವನಿಗೆ ಪ್ರೇರಕಶಕ್ತಿಯಾಗಿ ನಡೆಯಿಸುತ್ತದೆ. 'ನಂಬರು ನೆಚ್ಚರು ಬರಿದೆ ಕರೆವರು, ನಂಬಿ ಕರೆದರೆ, ಓ ಎನ್ನನೇ ಶಿವನು' ಎನ್ನಲಿಲ್ಲವೇ ಭಕ್ತಿ ಭಂಡಾರಿ ಬಸವಣ್ಣನವರು. ಅವನನ್ನೇ ನಂಬಿ ಕರೆದ ಗಜೇಂದ್ರನ ಕರೆಗೆ ಓಗೊಡಲಿಲ್ಲವೇ ಆ ಭಗವಂತ. ಪುಟ್ಟ ಬಾಲಕ ಧ್ರುವನಿಗೆ ಒಲಿದು ಬರಲಿಲ್ಲವೇ. ನಮ್ಮಲ್ಲಿ ನಂಬಿಕೆಯೂ ಇಲ್ಲ, ಭಕ್ತಿಯೂ ಇಲ್ಲ. ಇದ್ದರೂ ಅದು ಅರೆಬರೆ. ಭಗವಂತನು ಭಕ್ತರ ಭಕುತಿಗೆ ಒಲಿವ. ಮಲಗಿ ಪಾಡಿದರೆ, ಕುಳಿತು ಕೇಳುವ. ಕುಳಿತು ಪಾಡಿದರೆ, ನಿಂತು ನಲಿವ. ಭಜಿಪರ ಮನ ಶುದ್ಧವಾಗಿದ್ದರೆ ಸಾಕು. ಇದಕ್ಕೆ ಉದಾಹರಣೆಯಾಗಿ ಒಂದು ಪುಟ್ಟ ಕತೆ;

ದೆಹಲಿಯ ಬಳಿಯ ಬೃಂದಾವನ್‌ನಲ್ಲಿ ಒಂದು ಸುಂದರವಾದ ಬಾಲಕೃಷ್ಣನ ದೇವಳವಿದೆ. ಅಲ್ಲಿಯ ಮಂದಿ ಅವನನ್ನು ಪ್ರೀತಿಯಿಂದ 'ಬಾಕೇ ಬಿಹಾರಿ' ಎಂದು ಕರೆಯುತ್ತಾರೆ. ಅವನೋ ಕರುಣಾಮಯಿ. ಭಕ್ತರ ಎಲ್ಲ ಕೋರಿಕೆಗಳನ್ನೂ ಈಡೇರಿಸುವನೆಂದೇ ಪ್ರತೀತಿ. ಈಗ ಅಲ್ಲಿ ಒಂದು ವಿಚಿತ್ರ ಎನಿಸುವಂತಹ ಪದ್ಧತಿ ಇದೆ. ಕೃಷ್ಣನ ಗರ್ಭಗುಡಿಯನ್ನು ಸದಾ ಪರದೆಯಿಂದ ಮುಚ್ಚಲಾಗಿರುತ್ತದೆ. ದಿನದಲ್ಲಿ ನಿಗದಿತ ಸಮಯದಲ್ಲಿ ಮಾತ್ರ ಅದನ್ನು ಸರಿಸಲಾಗುತ್ತದೆ. ಆಗ ಭಕ್ತರಿಗೆ ಅವನ ದರ್ಶನ ಕೆಲವೇ ಕ್ಷಣಗಳು ಮಾತ್ರ. ಮತ್ತೆ ಪರದೆ ಹಾಕಿಬಿಡುತ್ತಾರೆ. ಈ ಪದ್ಧತಿ ರೂಢಿಗೆ ಬರಲು ಕಾರಣವಾದ ಒಂದು ಸುಂದರ ಕತೆಯಿದು.

ಬಹಳ ಹಿಂದೆ ಆ ಊರಿನಲ್ಲಿ ಅಷ್ಟೇ ಅಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದಲೂ ಭಕ್ತರು ಕೃಷ್ಣನ ಬಳಿ ಬಂದು ತಮ್ಮ ಕಷ್ಟ–ಕಾರ್ಪಣ್ಯಗಳನ್ನು ಹೇಳಿಕೊಂಡು ಪರಿಹಾರ ಪಡೆದು ಹೋಗುತ್ತಿದ್ದರು. ಆ ದೇಗುಲದ ಪೂಜಾರಿಯು ಪ್ರತಿನಿತ್ಯ ದೇವನಿಗೆ ಏಳು ಪುಷ್ಪಮಾಲೆಗಳಿಂದ ಅಲಂಕಾರ ಮಾಡುತ್ತಲಿದ್ದ. ಆ ಹೂವಿನ ಹಾರಗಳನ್ನು ಅಲ್ಲಿಯ ಒಬ್ಬ ಪುಟ್ಟ ಬಾಲಕಿಯ ಬಳಿಯಿಂದ ಕೊಳ್ಳುತ್ತಿದ್ದ. ಇದು ನಿತ್ಯ ಪದ್ಧತಿಯಾಗಿತ್ತು. ಆ ಪುಟ್ಟ ಬಾಲಕಿಯ ಮನದಾಳದಲ್ಲಿ ಒಮ್ಮೆಯಾದರೂ ಆ ಕೃಷ್ಣನಿಗೆ ತನ್ನ ಕೈಯ್ಯಾರ ಹಾರ ಹಾಕಿ ಅಲಂಕರಿಸಬೇಕೆಂಬ ಬಯಕೆ.




> **ದೇವನೊಬ್ಬ ನಾಮ ಹಲವು ಎಂಬುದನ್ನು ಅರಿತವನಿಗೆ ಮನಸು ನೆಮ್ಮದಿಯ, ಶಾಂತಿಯ ತಾಣ. ನಂಬಿದ ಆ ದೇವ ಎಂದಿಗೂ ತನ್ನ ನಂಬಿದವರ ಕೈ ಬಿಡುವುದಿಲ್ಲ ಎಂಬ ಗಾಢವಾದ ವಿಶ್ವಾಸವೇ ಬದುಕಿನಲ್ಲಿ ಅವನಿಗೆ ಪ್ರೇರಕ ಶಕ್ತಿಯಾಗಿ ನಡೆಯಿಸುತ್ತದೆ. ನಂಬರು ನೆಚ್ಚರು ಬರಿದೆ ಕರೆವರು, ನಂಬಿ ಕರೆದರೆ, ಓ ಎನ್ನನೇ ಶಿವನು ಎನ್ನಲಿಲ್ಲವೇ ಭಕ್ತಿ ಭಂಡಾರಿ ಬಸವಣ್ಣನವರು. ಅವನನ್ನೇ ನಂಬಿ ಕರೆದ ಗಜೇಂದ್ರನ ಕರೆಗೆ ಓಗೊಡಲಿಲ್ಲವೇ ಆ ಭಗವಂತ. ಪುಟ್ಟ ಬಾಲಕ ಧ್ರುವನಿಗೆ ಒಲಿದು ಬರಲಿಲ್ಲವೇ. ನಮ್ಮಲ್ಲಿ ನಂಬಿಕೆಯೂ ಇಲ್ಲ, ಭಕ್ತಿಯೂ ಇಲ್ಲ. ಇದ್ದರೂ ಅದು ಅರೆಬರೆ. ಭಗವಂತನು ಭಕ್ತರ ಭಕುತಿಗೆ ಒಲಿವ. ಮಲಗಿ ಪಾಡಿದರೆ, ಕುಳಿತು ಕೇಳುವ. ಕುಳಿತು ಪಾಡಿದರೆ, ನಿಂತು ನಲಿವ. ಭಜಿಪರ ಮನ ಶುದ್ಧವಾಗಿದ್ದರೆ ಸಾಕು.**

ಇದನ್ನು ಯಾರ ಬಳಿಯೂ ಹೇಳದೆ ತನ್ನ ಮನದಲ್ಲೇ ನಿತ್ಯವೂ ಅವಳು ಪ್ರಾರ್ಥಿಸುತ್ತ, ಅದರ ಕುರುಹಾಗಿ ಒಂದು ಹಾರವನ್ನು ಹೆಚ್ಚಾಗಿಯೇ ಕೊಡುತ್ತಿದ್ದಳು ಆ ಪೂಜಾರಿಗೆ. ಅದನ್ನು ಆ ದೇವನು ಗಮನಿಸಿ, ಅವಳಿಗೆ ಕೃಪೆದೋರಬಹುದೆಂಬ ಆಸೆ ಆ ಬಾಲೆಗೆ. ಎಷ್ಟು ದಿನಗಳಾದರೂ ಏನೂ ಬದಲಾವಣೆ ಇಲ್ಲ. ಒಂದು ಹಾರವನ್ನು ಏಕೆ ಹೆಚ್ಚಾಗಿ ಕೊಡುತ್ತೀಯೆ ಎಂದು ಆ ಪೂಜಾರಿಯೂ ಕೇಳಲಿಲ್ಲ. ಆ ದೇವನೂ ಅವಳ ಆಸೆಯನ್ನು ಈಡೇರಿಸಲಿಲ್ಲ. ಕಾದು ಕಾದು ನಿರಾಶಳಾದ ಆ ಹುಡುಗಿ ಒಮ್ಮೆ ದೇವನ ಮುಂದೆ ನಿಂತು ದುಃಖಿಸುತ್ತಾ ಬೇಡಿಕೊಂಡಳು. ಪೂಜಾರಿಗೆ ಗೊತ್ತಾಗದಿದ್ದರೆ ಪರವಾಗಿಲ್ಲ. ನಿನಗೆ ಗೊತ್ತಲ್ಲವೇ, ನಾನು ನಿನಗಾಗಿ ಒಂದು ಹೆಚ್ಚಿನ ಹಾರವನ್ನು ಕಳುಹಿಸುತ್ತಿರುವುದು ಏಕೆಂದು. ನಿನ್ನನ್ನು ನನ್ನ ಕೈಯ್ಯಾರ ಅಲಂಕರಿಸಬೇಕೆಂಬ ನನ್ನ ಬಯಕೆಯನ್ನು ಏಕೆ ಈಡೇರಿಸಲೊಲ್ಲೆ ಎಂದು. ಅವಳ ದುಃಖಕ್ಕೆ ಕರಗಿದ ದೇವ ಹೇಳಿದ ಇಂದು ರಾತ್ರಿ ನಾನು ನಿನ್ನ ಮನೆಗೆ ಬರುತ್ತೇನೆ. ಆಗ ನಿನ್ನ ಆಸೆಯನ್ನು ಪೂರೈಸಿಕೊ ಎಂದು. ಅವಳಿಗೆ ನಂಬಿಕೆಯೇ ಆಗಲಿಲ್ಲ. ಏಕೆಂದರೆ ಬೆಳಗಿನಿಂದ ರಾತ್ರಿವರೆಗೆ ಒಂದಲ್ಲಾ ಒಂದು ಪೂಜೆ ನಡೆಯುತ್ತಲೇ ಇರುವುದು. ಇನ್ನು ಅವನು ನನ್ನ ಮನೆಗೆ ಬರುವುದು ಯಾವಾಗ?

ಕೃಷ್ಣ ನುಡಿದ. ನೋಡು, ರಾತ್ರಿ ಒಂಬತ್ತಕ್ಕೆ ನನ್ನ ಶಯನ ಪೂಜೆ ಮುಗಿಸಿ ಇವರೆಲ್ಲ ಮನೆಗೆ ಹೋಗುತ್ತಾರೆ. ಆಗ ನಿನ್ನ ಮನೆಗೆ ನಾನು ಬರಬಹುದು; ಹ್ಞಾಂ, ಮತ್ತೆ ಬೆಳಗ್ಗೆ ಐದು ಗಂಟೆಯ ಒಳಗೆ ನಾನು ಹಿಂತಿರುಗಬೇಕು. ಬಾಲೆಯ ಮನಸಿಗೆ ಆದ ಆನಂದಕ್ಕೆ ಪಾರವೇ ಇಲ್ಲ. ರಾತ್ರಿಯಿಡೀ ತಾನು ತನ್ನ ಮುದ್ದು ಕೃಷ್ಣನೊಂದಿಗೆ ಕಾಲ ಕಳೆಯಬಹುದಲ್ಲ ಎಂಬ ಸಂತೋಷದಿಂದ ಕುಣಿದಾಡಿದಳು. ಅವಳಿಗೆ ಫಕ್ಕನೆ ನೆನಪಾಯಿತು ರಾತ್ರಿ ದೇಗುಲದ ಬಾಗಿಲುಗಳಿಗೆಲ್ಲ ಬೀಗ ಹಾಕಿರುತ್ತಾರಲ್ಲ?. ಅದನ್ನು ನಾನು ನೋಡಿಕೊಳ್ಳುತ್ತೇನೆ. ನೀನು ರಾತ್ರಿ ಬಾ ಎಂದ ಕೇಶವ. ಮನೆಗೆ ಓಡಿದ ಬಾಲೆ ಕೃಷ್ಣನ ಆಗಮನಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡು ರಾತ್ರಿಯಾಗುವುದನ್ನೇ ಕಾದಿದ್ದು ಓಡಿದಳು ದೇಗುಲಕ್ಕೆ. ಅರೆ, ಇದೇನಿದು ಕಾವಲುಗಾರರು ಮಲಗಿದ್ದಾರೆ, ಬಾಗಿಲು ತೆರೆದಿದೆ! ಸೀದಾ ಒಳಕ್ಕೆ ಹೋಗಿ ಕೃಷ್ಣನನ್ನು ಕರೆದುಕೊಂಡು ಹೊರಟಳು. ಹೊರಗೆ ಮಳೆ ಆರಂಭವಾಗಿತ್ತು. ಮಳೆಯಲ್ಲಿಯೇ ಅವನನ್ನು ಕರೆದುಕೊಂಡು ತನ್ನ ಪುಟ್ಟ ಗುಡಿಸಲಿಗೆ ಬಂದಳು. ಅವನಿಗಾಗಿ ಕಟ್ಟಿದ ಹೊಸ ಮಾಲೆಗಳನ್ನು ಅವನ ಕೊರಳಿಗೆ ಹಾಕಿದಳು. ಕಸ್ತೂರಿ ತಿಲಕವನಿಟ್ಟು ಸಂಭ್ರಮಿಸಿದಳು. ಮಾಡಿದ ಸಿಹಿ ತಿಂಡಿಗಳನ್ನು ತಿನ್ನಿಸಿದಳು. ಅವನೂ ಸಂತೋಷದಿಂದ ಅವಳ ಸಂಭ್ರಮದಲ್ಲಿ ಪಾಲುಗೊಂಡ. ಇಬ್ಬರೂ ಸಮಯದ ಪರಿವೆ ಇಲ್ಲದೆ ಹಾಡುತ್ತಾ ನರ್ತಿಸುತ್ತಾ ಇಡೀ ರಾತ್ರಿ ಕಳೆದರು. ಯಾರೋ ಅವಳ ಗುಡಿಸಲ ಬಾಗಿಲನ್ನು ತಟ್ಟುತ್ತಿದ್ದ ಶಬ್ದಕ್ಕೆ ಅವಳು ಬೆಚ್ಚಿದಳು. ಕೃಷ್ಣಾ ಯಾರೋ ಬಾಗಿಲು ತಟ್ಟುತ್ತಿದ್ದಾರೆ, ತೆಗೆ ಎಂದಳು. ನಿನ್ನ ಮನೆ. ನೀನೇ ಬಾಗಿಲು ತೆಗೆ ಎಂದ ಅವನು. ಅವಳು ತೆಗೆದಾಗ ಅಲ್ಲಿ ಪೂಜಾರಿ ನಿಂತಿದ್ದ. ಜೋರು ದನಿಯಲ್ಲಿ ಕೃಷ್ಣನ ವಿಗ್ರಹವನ್ನು ಕದ್ದು ತಂದಿದ್ದೀಯಾ ಹುಡುಗಿ ಎಂದ. ಇಲ್ಲ ಅವನೇ ನನ್ನೊಡನೆ ಬಂದ. ಬೇಕಾದರೆ ಅವನನ್ನೇ ಕೇಳಿ ಎಂದು ತಿರುಗಿದರೆ, ಅಲ್ಲಿ ಕೃಷ್ಣ ಕಲ್ಲಾಗಿ ನಿಂತಿದ್ದ. ಎಷ್ಟು ಬೇಡಿಕೊಂಡರೂ ಮಾತಾಡಲೊಲ್ಲ. ಅವಳನ್ನು ಬೈದು ಪೂಜಾರಿ ಆ ಊರಿನಿಂದಲೇ ಹೊರಗೆ ಅಟ್ಟಿದ. ಆದರೆ ಅವನಿಗೆ ಗೊತ್ತಿತ್ತು ಕೃಷ್ಣ ಅವಳೊಡನೆ ತಾನೇ ಬಂದಿದ್ದ ಎಂದು. ಏಕೆಂದರೆ ಗುಡಿಯ ಹೊರಗಿನಿಂದ ಹೊರಟು ಅವಳ ಮನೆಯ ವರೆಗೂ ಇದ್ದ ಹೆಜ್ಜೆ ಗುರುತುಗಳನ್ನು ಅನುಸರಿಸಿಯೇ ಅವನು ಬಂದಿದ್ದ.

ದೇವನು ಹೀಗೆ ಕರೆದ ಭಕ್ತರ ಬಳಿಗೆಲ್ಲಾ ಹೋದರೆ, ಗತಿಯೇನು! ಇವತ್ತೇನೋ ಇದೇ ಊರಲ್ಲಿ ಸಿಕ್ಕಿದ ಹಾಗೆ ಆಯಿತು. ಒಂದು ವೇಳೆ ದೂರದ ಊರಿನವರ್ಯಾರಾದರು ಕರೆದರು ಎಂದು ಹೊರಟು ಬಿಟ್ಟರೆ ಎಂಬ ಭಯದಿಂದ ಪೂಜಾರಿಗಳೆಲ್ಲ ಸೇರಿ ಭಕ್ತರ ಕಣ್ಣಿಗೆ ಕಣ್ಣು ಕೂಡಿಸದಂತೆ ಅವನಿಗೆ ಪರದೆ ಹಾಕಿ, ಕೆಲವೇ ಕ್ಷಣಗಳ ದರ್ಶನದ ಪದ್ಧತಿಯನ್ನು ಜಾರಿಗೆ ತಂದರು.

ನಮ್ಮ ಮೈಸೂರಿನ ಅಸಾಮಾನ್ಯರು



Picture Captured By ...

ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಹಿಡಿದು ಯದುವಂಶದ ಕೊನೆಯ ಮಹಾರಾಜರಾದ ಜಯಚಾಮರಾಜ ಒಡೆಯರ್ ಆಡಳಿತದ ಅವಧಿಯವರೆಗೆ ಅನೇಕ ಶ್ರೇಷ್ಠ ಮಹನೀಯರು ಮೈಸೂರು ರಾಜ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅಂತಹ ಕೆಲವರ ಹೆಸರುಗಳನ್ನು ಮೈಸೂರು ಚರಿತ್ರೆಗೆ ಸಂಬಂಧಪಟ್ಟ ಇತಿಹಾಸದ ಪುಸ್ತಕಗಳಲ್ಲಿ ಪ್ರಸ್ತಾಪಿಸಿರುವುದನ್ನು ನಾವು ಕಾಣುತ್ತೇವೆ. ಆಡಳಿತದ ಪ್ರಮುಖ ಹುದ್ದೆಯಲ್ಲಿದ್ದು, ಗಣನೀಯ ಸೇವೆ ಸಲ್ಲಿಸಿದ್ದ ಕೆಲವರ ಹೆಸರುಗಳು ಅವುಗಳಲ್ಲಿ ಕಂಡುಬಂದರೂ, ಅವರಂತೆಯೇ ಸೇವೆ ಸಲ್ಲಿಸಿರುವ ಇತರ ನೂರಾರು ಮಂದಿ ಎಲ್ಲಿಯೂ ಪ್ರಸ್ತಾಪಗೊಳ್ಳದೆ ಎಲೆಮರೆಕಾಯಿಯಾಗಿ ಉಳಿದು ಹೋಗಿದ್ದಾರೆ. ನೆನಪಿನ ಅಂಗಳದಿಂದ ಜಾರಿ ಹೋಗಿದ್ದಾರೆ. ಹಾಗೆ ಸೇವೆ ಸಲ್ಲಿಸಿದರಲ್ಲಿ ಹಲವಾರು ಮಂದಿ ಅಂದಿಗೆ ಖ್ಯಾತನಾಮರಾಗಿದ್ದರೂ ಇಂದು ಅವರ ಬಗ್ಗೆ ನಮಗೆ ಹೆಚ್ಚು ತಿಳಿಯದೆ ಹೋಗಿದೆ. ನೆನಪಿನಿಂದ ಅಳಿಸಿಹೋಗಿದ್ದಾರೆ. ಕೆಲವರ ಸೇವೆಯನ್ನಾದರೂ ಇಲ್ಲಿ ಗುರುತಿಸುವ ಪ್ರಯತ್ನ ನನ್ನದು. ಇಂತಹ ಪ್ರಯತ್ನ ಬಹಳ ಹಿಂದೆಯೇ ಪ್ರಾರಂಭಿಸುವ ಉದ್ದೇಶ ಹೊಂದಿದ್ದರೂ, ಅದು ಈಗ ಸಾಧ್ಯವಾಗುತ್ತಿದೆ. ನೆನಪಿನಂಗಳದಿಂದ ಮರೆಯಾದ ಮಹನೀಯರ ಪರಿಚಯ ಒಂದು ಮಾಲಿಕೆಯಾಗಿ ಪ್ರಕಟಗೊಳ್ಳಲಿದೆ. ಅವು 'ಮೈಸೂರು ಮಿತ್ರ' ಓದುಗರಿಗೆ ಮೆಚ್ಚುಗೆಯಾದರೆ, ಅದೇ ನನಗೆ ಬರೆದ ತೃಪ್ತಿ.

25. ಡಾ. ಪಿ. ಎಸ್. ಅಚ್ಯುತರಾವ್





ಗೌರಿ ಸತ್ಯ
ಹಿರಿಯ ಪತ್ರಕರ್ತರು
ಮೊ. 87627 88685

19ನೇ ಶತಮಾನದ ಅಂತ್ಯದಲ್ಲಿ ಪ್ಲೇಗ್ ಉಪದ್ರವ ತೀವ್ರವಾಗಿದ್ದರಿಂದ ಅದರ ವಿರುದ್ಧ ಹೋರಾಡಲು ಹಲವಾರು ಅಧಿಕಾರಿಗಳು ಮತ್ತು ವೈದ್ಯರು ಅದಕ್ಕಾಗಿ ಗಮನಹರಿಸಬೇಕಾಯಿತು. ಅಂತಹ ವೈದ್ಯರಲ್ಲಿ ಡಾ.ಪಿ.ಎಸ್.ಅಚ್ಯುತರಾವ್ ಒಬ್ಬರು. 1897ರಲ್ಲಿ ಅವರು ಶಿವಮೊಗ್ಗ, ಮೈಸೂರಲ್ಲಿ ಇದಕ್ಕಾಗಿಯೇ ನಿಯೋಜಿತರಾದರು.

1857ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಪಿ.ಎಸ್. ಅಚ್ಯುತರಾವ್ ಬೆಂಗಳೂರಿನ ಲಂಡನ್ ಮಿಷನ್ ಹೈಸ್ಕೂಲಿನಲ್ಲಿ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. 1884ರಲ್ಲಿ ಮುಂಬಯಿಗೆ ತೆರಳಿ ಗ್ರಾಂಟ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿ ಎಲ್.ಎಮ್.ಎಸ್. ಪದವಿಯನ್ನು ಗಳಿಸಿ ವೈದ್ಯ ವೃತ್ತಿಗೆ ಅರ್ಹರಾದರು. ಶಿಕ್ಷಣ ಮುಗಿಸುತ್ತಿದ್ದಂತೆ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಸರ್ಜನ್ ಆಗಿ ಮತ್ತು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಅದೇ ವರ್ಷದ ಕೊನೆಯಲ್ಲಿ ಅವರನ್ನು ಮೈಸೂರಿಗೆ ವರ್ಗಾಯಿಸಿ ಹಾಸನ ಜಿಲ್ಲೆಯ ಜವಾಬ್ದಾರಿಯನ್ನು ವಹಿಸಲಾಯಿತು.

1889ರವರೆಗೆ ಹಾಸನ ಜಿಲ್ಲೆಯಲ್ಲಿ ಗಣನೀಯ ಕಾರ್ಯನಿರ್ವಹಿಸಿದ ನಂತರ ಅವರನ್ನು ಮೈಸೂರಿಗೆ ವರ್ಗಾಯಿಸಿ ಹಿರಿಯ ಸರ್ಜನ್ ಅವರ ಮುಖ್ಯ ಸಹಾಯಕರನ್ನಾಗಿ ಮತ್ತು ಸ್ಯಾನಿಟರಿ ಕಮೀಷನರನ್ನಾಗಿ ನೇಮಿಸಲಾಯಿತು. 1891ರಲ್ಲಿ ಅವರಿಗೆ ಹಿರಿಯ ಸರ್ಜನ್ ಹುದ್ದೆಗೆ ಪದೋನ್ನತಿ ನೀಡಿ ಶಿವಮೊಗ್ಗ ಜಿಲ್ಲೆಗೆ ವರ್ಗಾಯಿಸಲಾಯಿತು. ಆರು ವರ್ಷಗಳ ತರುವಾಯ ಅವರು ಮೈಸೂರು ಜಿಲ್ಲೆಗೆ ಹಿಂತಿರುಗಬೇಕಾಯಿತು. ಅವರಿಗೆ ಮೈಸೂರಿನ ಜನರಲ್ ಆಸ್ಪತ್ರೆ ಮತ್ತು ಜೈಲಿನ ಜವಾಬ್ದಾರಿ ವಹಿಸಲಾಯಿತು. ಐದಾರು ವರ್ಷಗಳ ಕಾಲ ಸಿವಿಲ್ ಸರ್ಜನ್ ಮತ್ತು ಮುಖ್ಯ ಪ್ಲೇಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಮೈಸೂರಿನಲ್ಲಿದ್ದಾಗ ಮಹಾರಾಣಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹುದ್ದೆಯ ಜೊತೆಗೆ ಮಹಾರಾಣಿ ಮಹಿಳೆಯ ಆಸ್ಪತ್ರೆಯ ಸದಸ್ಯರಾಗಿದ್ದರು. ಜೊತೆಗೆ ಕೆಮಿಕಲ್ ಪರೀಕ್ಷಕರು ಕೂಡ ಆಗಿದ್ದರು.

ಪ್ಲೇಗ್ ಮೈಸೂರು ಜಿಲ್ಲೆಯಲ್ಲಿ ಮೊದಲು ಕಾಣಿಸಿಕೊಂಡಾಗ ಚುಚ್ಚುಮದ್ದು ಹಾಕಲು ಪ್ರಾರಂಭಿಸಲಾಯಿತು. ಆದರೆ ಜನ ಅದಕ್ಕೆ ಪ್ರಬಲ ವಿರೋಧ ತೋರಿಸಿದರು. ದೇವಿಯ ಕೋಪ ಪ್ಲೇಗ್ ಮಾರಿಗೆ ಕಾರಣ ಎಂದು ನಂಬಿ ಅವರು ದಂಗೆ ಏಳುವವರೆಗೂ ಹೋಗಿದ್ದರು. ಆದರೆ ಡಾ.ಅಚ್ಯುತರಾವ್ ಅವರ ಒಳ್ಳೆಯತನದಿಂದಾಗಿ ಚುಚ್ಚುಮದ್ದು ಹಾಕುವುದು ತಕ್ಕಮಟ್ಟಿಗೆ ಸಮಾಧಾನವಾಗಿಯೇ ಸಾಗಿತು. ಡಾ.ಅಚ್ಯುತರಾಯರು ಪರೋಪಕಾರಿ, ಕೊಡುಗೈ ದಾನಿ, ಬಡಬಗ್ಗರ ಬಂಧು. ಔಷಧಿ ತೆಗೆದುಕೊಂಡ ವ್ಯಕ್ತಿ ಕಡು ಬಡವನೆಂದು ಕಂಡು ಬಂದರೆ ತಮ್ಮ ಕೈನಿಂದಲೇ ಐದೋ ಹತ್ತೋ ರುಪಾಯಿ ಅವನ ಕೈಗಿತ್ತು 'ಒಳ್ಳೆಯ ಪದಾರ್ಥ ತಿನ್ನು' ಎನ್ನುವರು. ಹಾಗೆ ಇವರು ಸಹಾಯ ಮಾಡಿದವರು ನೂರಾರು ಮಂದಿ ಎನ್ನುತ್ತಾರೆ ಕನ್ನಡದ ಹಿರಿಯ ಡಿ.ವಿ. ಗುಂಡಪ್ಪನವರು. "ಇವರು ಬಿಟ್ಟು ಹೋಗಿರುವುದು ಒಂದು ಸವಿಯಾದ ನೆನಪು. ಅವರನ್ನು ಬಲ್ಲವರ ನೆನಪಿನಿಂದ ಎಂದಿಗೂ ಅಳಿಸಿಹೋಗದ ಒಳ್ಳೆಯ ಹೆಸರು" ಎಂದು ಅವರನ್ನು ಪ್ರಶಂಸಿಸುತ್ತಾರೆ.

1897ರ ಜೂನ್ ತಿಂಗಳಲ್ಲಿ ಸಿವಿಲ್ ಸರ್ಜನ್ ಹುದ್ದೆಗೆ ಬಡ್ತಿ ದೊರೆತು ಡಾ.ಅಚ್ಯುತರಾವ್‌ರು ಶಿವಮೊಗ್ಗಕ್ಕೆ ವರ್ಗಾವಣೆಯಾದರು. ಅಲ್ಲಿ ಕಾರಾಗೃಹದ ಅಧಿಕಾರಿಯೂ ಆಗಿದ್ದರು. 1898ರ ಆಗಸ್ಟ್ ತಿಂಗಳಲ್ಲಿ ಅವರನ್ನು ಬೆಂಗಳೂರಿಗೆ ವರ್ಗ ಮಾಡಿ ಸರ್ಕಾರ ಅವರನ್ನು ಪ್ಲೇಗ್ ನಿವಾರಣೆಗಾಗಿ ನೇಮಿಸಿತು. ಆದರೆ ಸ್ವಲ್ಪಕಾಲದ ನಂತರ ಪ್ಲೇಗ್ ನಿವಾರಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಮೈಸೂರಿಗೆ ಬದಲಾಯಿಸಲಾಯಿತು. ಅದೇ ವರ್ಷ ಅವರು ಶಿವಮೊಗ್ಗಕ್ಕೆ ಸಿವಿಲ್ ಸರ್ಜನ್ ಆಗಿ ಹೋಗಬೇಕಾಯಿತು. ಆ ವರ್ಷದ ಅಂತ್ಯದಲ್ಲಿ ಹಾಗೂ 1899ರ ಪ್ರಾರಂಭದಲ್ಲಿ ಅವರು ಪ್ಲೇಗಿಗೆ ಸಂಬಂಧಪಟ್ಟ ಕ್ರಮಗಳನ್ನು ಶಿವಮೊಗ್ಗದಲ್ಲಿ ಕೈಗೊಳ್ಳಬೇಕಾಯಿತು.

ಪ್ಲೇಗ್ ನಿವಾರಣೆಗಾಗಿ ಒಂದೂರಿನಿಂದ ಮತ್ತೊಂದೂರಿಗೆ ಹೋಗಬೇಕಾಗುತ್ತಿದ್ದ ಡಾ.ಅಚ್ಯುತರಾವ್ ಅವರನ್ನು 1901ರ ಫೆಬ್ರವರಿ 6ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ ಆಗಿ ಸರ್ಕಾರ ನೇಮಿಸಿತು. 1905ರ ಸೆಪ್ಟೆಂಬರ್ 11ರವರೆಗೆ ಇವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೆಸಿಡೆಂಟ್ ಮೆಡಿಕಲ್ ಆಫೀಸರಾಗಿ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದರು. ಜೊತೆಗೆ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಯೂ ಸೇವೆ ಸಲ್ಲಿಸಿದರು. ಡಾ.ಅಚ್ಯುತರಾವ್ ಬಹುಭಾಷಾ ತಜ್ಞರಾಗಿದ್ದರು. ಕಡಿಮೆ ಎಂದರೂ ಅವರಿಗೆ ಏಳು ಭಾಷೆಗಳನ್ನು ಓದಲು ಮತ್ತು ಬರೆಯಲು ಬರುತ್ತಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಸ್ಥಾಪಕರಲ್ಲಿ ಡಾ.ಅಚ್ಯುತರಾವ್ ಒಬ್ಬರು. ಇದರ ಬಗ್ಗೆ ಪ್ರಸ್ತಾಪಿಸುತ್ತಾ ಡಿ.ವಿ.ಗುಂಡಪ್ಪನವರು, ಪರಿಷತ್ತಿನ ಮೂಲ ಸ್ಥಾಪಕರು ನಾಲ್ಕು ಮಂದಿ. ಅವರೆಂದರೆ ಎಚ್.ವಿ.ನಂಜುಂಡಯ್ಯನವರು, ಕರ್ಪೂರ ಶ್ರೀನಿವಾಸ ರಾಯರು, ಆರ್. ರಘುನಾಥರಾಯರು ಮತ್ತು ಡಾ.ಪಿ.ಎಸ್.ಅಚ್ಯುತರಾಯರು ಎಂದು ಅಚ್ಯುತರಾಯರನ್ನು ನೆನೆಯುತ್ತಾರೆ. ದಿವಾನ್ ವಿಶ್ವೇಶ್ವರಯ್ಯನವರು ಕನ್ನಡದ ಅಭಿವೃದ್ಧಿಗಾಗಿ ಪರಿಷತ್ತನ್ನು ಸ್ಥಾಪಿಸಬೇಕೆಂದು ಆಲೋಚಿಸಿ ಆ ಉಪಸಮಿತಿಗೆ ಅಚ್ಯುತರಾವ್‌ರನ್ನು ಒಬ್ಬ ಸದಸ್ಯರನ್ನಾಗಿ ನೇಮಿಸಿದರು ಎಂದು ಹೇಳಿ, ಅವರ ಬಗ್ಗೆ ತಿಳಿಯದಿದ್ದ ನನ್ನಂತಹವರಿಗೆ ಅದು ಸ್ವಲ್ಪ ಆಶ್ಚರ್ಯಕ್ಕೆ ಕಾರಣವಾಯಿತು ಎನ್ನುತ್ತಾರೆ. ಡಾ.ಅಚ್ಯುತರಾವ್‌ರು ಹುಟ್ಟು ಕನ್ನಡಿಗರಾಗಿದ್ದರೂ ಅವರಿಗೆ ಬಹುಭಾಷಾ ಪಾಂಡಿತ್ಯ ಉಂಟೆಂದಾಗಲಿ, ಸಾಹಿತ್ಯೋತ್ಸಾಹ ಉಂಟೆಂದಾಗಲಿ ಆವರೆಗೆ ಯಾರಿಗೂ ತೋರಿರಲಿಲ್ಲ. ಅಚ್ಯುತರಾವ್‌ರು ಸಮರ್ಥವಾದ ವೈದ್ಯರು; ಜನಾನುರಾಗಿಗಳು; ಸ್ನೇಹ–ವಿನೋದಪರರು. ಇಷ್ಟು ಮಾತ್ರ ಎಲ್ಲರಿಗೂ ತಿಳಿದಿದ್ದು, ಇದರಲ್ಲಿ ಭಾಷಾ ಅಂಕುರವನ್ನು ಕಾಣುವುದು ಸುಲಭವಾಗಿರಲಿಲ್ಲ ಎನ್ನುತ್ತಾರೆ.

ಎರಡು ಸಂದರ್ಭಗಳಲ್ಲಿ ಅವರು ಪ್ರತಿ ಸರಿಯೂ ಆರು ವಾರಗಳ ಕಾಲ ಸೀನಿಯರ್ ಸರ್ಜನ್ ಮತ್ತು ಸ್ಯಾನಿಟರಿ ಕಮೀಷನರ್ ಆಗಿ, ಹಾಗೂ ಬಂದೀಖಾನೆಗಳ ಅನಧಿಕೃತ ಇನ್ಸ್‌ಪೆಕ್ಟರ್ ಜನರಲ್ ಆಗಿ ಮೈಸೂರಿನಲ್ಲಿ ಸೇವೆ ಸಲ್ಲಿಸಿದ್ದರು. ಅದೇ ಹುದ್ದೆಯಲ್ಲಿಯೇ ಅವರನ್ನು ಖಾಯಂಗೊಳಿಸಲಾಗಿತ್ತು. ನಿವೃತ್ತಿ ನಂತರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸವಾಗಿದ್ದರು. ಡಾ.ಅಚ್ಯುತರಾವ್ ಅವರು ಜಿಲ್ಲಾ ಗ್ರಾಂಡ್‌ಚಾಪ್ಟರ್ ಲಾಡ್ಜ್, ಜಿಲ್ಲಾ ಗ್ರಾಂಡ್ ಲಾಡ್ಜ್, ಫ್ರೀಮೇಸನ್, ಮತ್ತು ಜಿಲ್ಲಾ ಗ್ರಾಂಡ್ ಛಾಪ್ಟರ್‌ನ ಸದಸ್ಯರಾಗಿದ್ದರು.

Printed by T.S. Gopinath, Published by M. Govinde Gowda on behalf of Academy Newspapers Private Limited, 15-C Industrial 'A' Layout, Bannimantap, Mysore-570 015 and Printed at Academy Newspapers Private Limited, 15-C Industrial 'A' Layout, Bannimantap, Mysore-570 015 and Published at 15-C Industrial 'A' Layout, Bannimantap, Mysore-570 015, Editor: M. Govinde Gowda Ph: 2496520 / 2496521 / 2496526 / 2496527 / 2496528. Fax: 0821-2496525. CITY OFFICES: Visveswaraya Building, III Floor, K.R. CIRCLE, MYSORE-570 001, Ph: 2431774 and No. 114, D. DEVARAJ URS ROAD (Opposite Big Bus), MYSORE-570 001. Ph: 2428695. RNI Reg. No. 36581 / 1980 E-mail address: news@mysurumithra.com For advertisements: ad@mysurumithra.com, website: www.mysurumithra.com

ಶೇ.50:50 ಅನುಪಾತದಡಿ ನಿವೇಶನ ಹಂಚಿಕೆ ದಂಧೆ; ಮುಡಾದಲ್ಲಿ ಎರಡೂವರೆ ಸಾವಿರ ಕೋಟಿಯ ಹಗರಣ

ಸಿಬಿಐ ಇಲ್ಲವೆ ಎಸ್‌ಐಟಿ ತನಿಖೆಗೆ ಒಪ್ಪಿಸದಿದ್ದರೆ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ; ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಎಚ್ಚರಿಕೆ

ಮಧ್ಯವರ್ತಿಗಳ ಮಾತು ನಂಬಿ ಯಾರೂ ಮುಡಾದಲ್ಲಿ ಶೇ.50:50ರ ಅನುಪಾತದಡಿ ನಿವೇಶನ ಖರೀದಿಸಬೇಡಿ. ಇಂತಹ ಖರೀದಿ ಯಾವುದೇ ಕಾರಣಕ್ಕೂ ಊರ್ಜಿತವಾಗುವುದಿಲ್ಲ. ಒಂದು ವೇಳೆ ಸರ್ಕಾರ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ರದ್ದು ಮಾಡದೇ ಇದ್ದರೆ ತಾವೇ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇವುಗಳು ರದ್ದಾಗುವವರೆಗೂ ಕಾನೂನು ಹೋರಾಟ ನಿಲ್ಲಿಸುವುದಿಲ್ಲ.

- ರಘು ಕೌಟಿಲ್ಯ



ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮಾತನಾಡಿದರು. ಚಿತ್ರದಲ್ಲಿ ಮಾಜಿ ಕಾರ್ಪೋರೇಟರ್ ಪ್ರಶಾಂತ್‌ಗೌಡ, ಹಿರಿಯ ವಕೀಲ ಅರುಣ್‌ಕುಮಾರ್ ಇದ್ದಾರೆ.

- ವಾಲ್ಮೀಕಿ ನಿಗಮಕ್ಕಿಂತ ಬಹು ದೊಡ್ಡ ಹಗರಣ
- ಮುಡಾ ಭೂಗಳ್ಳರ ಆಶ್ರಯ ತಾಣ
- ತನಿಖೆಗೆ ಸಚಿವರೊಬ್ಬರ ಅಡ್ಡಿ
- ಭೈರತಿ ಸುರೇಶ್ ರಾಜೀನಾಮೆಗೆ ಆಗ್ರಹ

ಮೈಸೂರು, ಜೂ.29(ಬಿಎಲ್‌ಯು)– ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇಕಡ 50:50 ಅನುಪಾತದಡಿ ನಿವೇಶನ ಹಂಚಿಕೆ, ಪ್ರೋತ್ಸಾಹದಾಯಕ ನಿವೇಶನ ಹಂಚಿಕೆಯಲ್ಲಿ ಎರಡೂವರೆ ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದ್ದು, ಕೂಡಲೇ ಈ ಹಗರಣವನ್ನು ಸಿಬಿಐ ಅಥವಾ ಎಸ್‌ಐಟಿಗೆ ವಹಿಸದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಇತ್ತೀಚಿಗೆ ನಡೆದ ವಾಲ್ಮೀಕಿ ನಿಗಮದ ಹಗರಣಕ್ಕಿಂತ ಇದು ಬಹು ದೊಡ್ಡ ಹಗರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ನಿಯಮಗಳನ್ನು ಧಿಕ್ಕರಿಸಿ ಶೇಕಡ 50:50 ಅನುಪಾತದಡಿ ಹಾಗೂ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ ಸೇರಿದಂತೆ ಬಹಳಷ್ಟು ಅಕ್ರಮ ಮಾಡಲಾಗಿದೆ. ಇದರಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ. ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಮಟ್ಟದ ಅಧಿಕಾರಿಗಳು ಈ ಹಗರಣದ ಬಗ್ಗೆ ತನಿಖೆ ನಡೆಸಲು ಮುಂದಾದರೆ ರಾಜ್ಯ ಸರ್ಕಾರದ ಸಚಿವರೊಬ್ಬರು ತಮ್ಮ ಪ್ರಭಾವ ಬಳಸಿ ಇದನ್ನು ತಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಈ ಹಗರಣದ ಇಂಚಿಂಚು ಮಾಹಿತಿ ತಿಳಿದಿರುವ ಕಾರಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಮುಡಾ ಭೂಗಳ್ಳರ ಆಶ್ರಯ ತಾಣ: ಮುಡಾದಲ್ಲಿ ಹಗಲು ದರೋಡೆ ಮಾಡುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು, ಮಧ್ಯವರ್ತಿಗಳು ಹಾಗೂ ಭೂಗಳ್ಳರ ಆಶ್ರಯ ತಾಣವಾಗಿದೆ. ಶೇಕಡ 50:50 ಅನುಪಾತದಡಿ ನಿವೇಶನ ಹಂಚಿಕೆಯ ನಿಯಮ ಬಾಹಿರ ನಿರ್ಣಯ ಮುಂದಿಟ್ಟುಕೊಂಡು ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಭೂಗಳ್ಳರ ಮಡಿಲಿಗೆ ಅರ್ಪಿಸಿ, ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ. ಈ ಹಗರಣದ ಹಿಂದೆ ಪ್ರಭಾವಿಗಳು, ಅಧಿಕಾರಿಗಳ ಕೈವಾಡವಿದ್ದು ಯಾರೇ ಭಾಗಿಯಾಗಿದ್ದರೂ ಪಕ್ಷಾತೀತವಾಗಿ ಕ್ರಮ ಕೈಗೊಂಡು ಅವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಕೇಸ್ ದಾಖಲಾದರೂ ಶಿಕ್ಷೆಯಾಗಿಲ್ಲ: ಮುಡಾದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಬಹಳಷ್ಟು ಮೊಕದ್ದಮೆಗಳು ದಾಖಲಾಗಿವೆ. ಆದರೆ ಈ ತನಕ ಒಂದೇ ಒಂದು ಪ್ರಕರಣದಲ್ಲೂ ಯಾರಿಗೂ ಶಿಕ್ಷೆಯಾಗಿಲ್ಲ. ಸರ್ಕಾರ ಹಾಗೂ ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿದ್ದರೂ ಯಾರೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ ಎಂದು ರಘು ಕೌಟಿಲ್ಯ ದೂರಿದರು.

ನಿವೇಶನ ರಹಿತರಿಗೆ ಸೂರು ಕಲ್ಪಿಸಲು ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದರು. ಆದರೆ ಕಳೆದ ಹಲವು ವರ್ಷ ಗಳಿಂದ ಜನಸಾಮಾನ್ಯರಿಗೆ ನಿವೇಶನ ಹಂಚಿಕೆಯಾಗಿಲ್ಲ. ಇದರ ಬದಲು ಪ್ರಾಧಿಕಾರ ಖಾಸಗಿ ಬಡಾವಣೆ ನಿರ್ಮಾಣಕಾರರ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ ಇದರಿಂದ ಯಾವುದೇ ಯೋಜನೆ ಇಲ್ಲದೆ ಮೈಸೂರು ನಗರ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಹು ದೊಡ್ಡ ಹಗರಣ ನಡೆದಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈ ಕೂಡಲೇ ಸಿದ್ದರಾಮಯ್ಯ ಅವರು ಈ ಹಗರಣವನ್ನು ಸಿಬಿಐಗೆ ವಹಿಸಬೇಕು, ಇಲ್ಲವೇ ಎಸ್‌ಐಟಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಧಾನಸಭಾ ಅಧಿವೇಶನದ ವೇಳೆಗೆ ಸರ್ಕಾರದ ಈ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿವೇಶನದ ಒಳಗೆ ಹಾಗೂ ಹೊರಗೆ ಬಿಜೆಪಿ ತೀವ್ರ ರೀತಿಯ ಹೋರಾಟ ಮಾಡಲಿದೆ. ಅದಾಗಿಯೂ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಸಿಬಿಐ ಅಥವಾ ಎಸ್‌ಐಟಿಯಿಂದ ತನಿಖೆ ನಡೆಸುವ ಸಂಬಂಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎಚ್ಚರಿಸಿದರು.

ಜೊತೆಗೆ ಶೇ.50:50 ಅನುಪಾತ ಹಾಗೂ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ ಅನುಮೋದನೆಯನ್ನು ರದ್ದು ಮಾಡಬೇಕು ಎಂದು ರಘು ಕೌಟಿಲ್ಯ ಸರ್ಕಾರವನ್ನು ಆಗ್ರಹಿಸಿದರು. ಹಿರಿಯ ವಕೀಲ ಅರುಣ್‌ಕುಮಾರ್, ಮಾಜಿ ಕಾರ್ಪೋರೇಟರ್ ಪ್ರಶಾಂತ್‌ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಡಾ, ನಗರಪಾಲಿಕೆಯಲ್ಲಿ ವಿಶೇಷ ಜಾಗೃತ ದಳ ರಚಿಸಿ

ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮೈಸೂರು ನಗರಪಾಲಿಕೆಯಲ್ಲಿ ಎಸ್ಪಿ ಮಟ್ಟದ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ಜಾಗೃತ ದಳ ರಚನೆ ಮಾಡಬೇಕು ಎಂದು ರಘು ಕೌಟಿಲ್ಯ ಸರ್ಕಾರವನ್ನು ಆಗ್ರಹಿಸಿದರು. ವಿಶೇಷ ಜಾಗೃತ ದಳ ಇದ್ದರೆ ಕಣ್ಗಾವಲು ಇರಲಿದೆ. ಸರ್ಕಾರ ಕೂಡಲೇ ಮುಡಾದ ಎಲ್ಲಾ ಆಸ್ತಿಯನ್ನು ಜಿಲ್ಲಾಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕು. ಮುಡಾದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಲೀಗಲ್ ಸೆಲ್ ರಚಿಸಿಬೇಕು. ಇನ್ನು ಮುಂದೆ ಯಾವುದೇ ನಿವೇಶನ ಹಂಚಿಕೆಯಾಗಬೇಕಿದ್ದರೂ ಲೀಗಲ್ ಸೆಲ್ ಅನುಮೋದನೆ ಕಡ್ಡಾಯ ಮಾಡಬೇಕು. ಜನಸಾಮಾನ್ಯರಿಗೆ ನಿವೇಶನ ಹಂಚಿಕೆ ಮಾಡದೆ ಭೂ ಮಾಫಿಯಾ ಕೈಗೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಶನ ನೀಡಿದರೆ ಮುಡಾ ಏಕೆ ಬೇಕು, ಇದನ್ನು ಮುಚ್ಚುವುದೇ ಸರಿ ಎಂದು ಅಭಿಪ್ರಾಯಪಟ್ಟರು.

ಮೂರನೇ ಪುಟದಿಂದ

ಜನಪ್ರತಿನಿಧಿಗಳ ಈ ಮೌನ ತರವೇ...!?

ನಡಾವಳಿ ಸಿದ್ಧಪಡಿಸಿ ಸದಸ್ಯರಿಗೆ ಪ್ರತಿಗಳನ್ನು ರವಾನಿಸದ ಕಾರಣ ಆಯುಕ್ತರಿಗೆ ಮೂರು ಬಾರಿ ನೋಟಿಸ್ ನೀಡಿದ್ದರೂ ಕ್ರಮ ವಹಿಸಿಲ್ಲ. ನಿಯಮ ಮೀರಿ 50:50 ಅನುಪಾತದಡಿ ನಿವೇಶನ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿ, ಈವರೆಗೆ ಹಂಚಿಕೆ ಮಾಡಿರುವ ನಿವೇಶನಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರ ಆದೇಶಿಸಿದ್ದರೂ ಕ್ರಮ ವಹಿಸದಿರುವುದರಿಂದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸೂಕ್ತ ತನಿಖೆ ನಡೆಸಿ, ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯಾಧ್ಯಕ್ಷ ರಘು ಆರ್.ಕೌಟಿಲ್ಯ ಸಹ ಇಂದು ಸುದ್ದಿಗೋಷ್ಠಿ ನಡೆಸಿ ಹಗರಣದ ತನಿಖೆಗೆ ಒತ್ತಾಯಿಸಿದ್ದಾರೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಿಎಂ ಪುತ್ರರೂ ಆದ ವಿಧಾನಪರಿಷತ್ ಸದಸ್ಯ ಹಾಗೂ ಮುಡಾ ಸದಸ್ಯರಾಗಿರುವ ಡಾ. ಯತೀಂದ್ರ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಕೆ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯರಾದ ಅಡಗೂರು ಹೆಚ್.ವಿಶ್ವನಾಥ್, ಡಾ. ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಕೆ.ವಿವೇಕಾನಂದ (ಇವರೆಲ್ಲರೂ ಮುಡಾ ಸದಸ್ಯರು) ಅವರು ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಒಂದೇ ಒಂದು ಮಾತನಾಡದೇ ಮೌನವಾಗಿದ್ದಾರೆ.

ತಾವು ಸದಸ್ಯರಾಗಿರುವ ಸಂಸ್ಥೆಯ ಶ್ರೇಯೋಭಿವೃದ್ಧಿಗೆ, ನಗರದ ಯೋಜನಾಬದ್ಧ ಪ್ರಗತಿಗೆ ಶ್ರಮಿಸಬೇಕಾದ ಈ ಜನಪ್ರತಿನಿಧಿಗಳು, ಮುಡಾದಲ್ಲಿ ನಡೆಯುತ್ತಿರುವ ಸೈಟ್ ಹಗರಣದಿಂದ ಉಂಟಾಗುತ್ತಿರುವ ಸಾವಿರಾರು ಕೋಟಿ ರೂ. ನಷ್ಟದ ಬಗ್ಗೆ ಚಕಾರ ಎತ್ತದಿರುವುದು ಸಾರ್ವಜನಿಕರಲ್ಲಿ ಭಾರಿ ಅನುಮಾನ ಮೂಡಿಸಿದೆ.

ಸಾರ್ವಜನಿಕರ ಅಚ್ಚರಿ

ಕೆಲ ಮಾಲೀಕರಿಗೆ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೋಟ್ಯಾಂತರ ರೂ. ಮೌಲ್ಯದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಮುಡಾ ವಿರುದ್ಧ ಕೇಳಿಬಂದಿವೆ. ಈ ಆರೋಪಗಳಿಗೆ ಪೂರಕವಾದ ದಾಖಲೆಗಳೂ ಸಾಕಷ್ಟು ಲಭ್ಯವಾಗಿವೆ. 50:50 ಅನುಪಾತದಡಿಯಲ್ಲೇ ಅಕ್ರಮವಾಗಿ 4,500ರಿಂದ 5000 ನಿವೇಶನಗಳ ಪರಭಾರೆ ಮಾಡಲಾಗಿದೆ ಎಂಬ ಗಂಭೀರ ಆರೋಪವು ಮುಡಾ ಅಧಿಕಾರಿಗಳ ವಿರುದ್ಧ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕಳೆದ 2 ದಿನದ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ದಿಢೀರ್ ಭೇಟಿ ನೀಡಿದ ಐಎಎಸ್ ಅಧಿಕಾರಿ ನೇತೃತ್ವದ ಮೂವರು ಹಿರಿಯ ಅಧಿಕಾರಿಗಳು ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಅವರನ್ನು ಗಂಟೆಗಟ್ಟಲೇ ವಿಚಾರಣೆಗೊಳಪಡಿಸಿ ಸುಮಾರು 140 ಕಡತಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮುಡಾದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಹಲವಾರು ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಮುಡಾ ಹಗರಣಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿಗಳು ದೆಹಲಿಯಿಂದ ಹಿಂತಿರುಗಿದ ತಕ್ಷಣ ದಕ್ಷ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಲಿದೆ ಎಂಬ ಮಾತುಗಳು ಸರ್ಕಾರದ ವಲಯದಿಂದ ಕೇಳಿಬಂದಿದೆ.

ಈ ಮಧ್ಯೆ ಇಂದು ಸಂಜೆಯೇ ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಅವರು ಮುಡಾದ 9 ವಲಯಗಳಿಗೆ ಸೇರಿದ ಎಲ್ಲಾ ಕೇಸ್ ವರ್ಕರ್‌ಗಳನ್ನು ತುರ್ತಾಗಿ ಕಚೇರಿಗೆ ಕರೆಸಿ, ನಗರಾಭಿವೃದ್ಧಿ ಸಚಿವರು ಕೆಲವು ಕಡತಗಳನ್ನು ಕೇಳುತ್ತಿದ್ದಾರೆ ಎಂದು ತಿಳಿಸಿ, ಹಲವಾರು ಕಡತಗಳನ್ನು ಹುಡುಕಿ ತೆಗೆಯುವ ಟಾಸ್ಕ್ ನೀಡಿದ್ದಾರಂತೆ. ಇದು ಮಾತ್ರವಲ್ಲದೇ ಸೂಪರಿಂಟೆಂಡೆಂಟ್ ಕಚೇರಿ, ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ, ರೆಕಾರ್ಡ್ ರೂಂ ಸೇರಿದಂತೆ ಮುಡಾ ಕಚೇರಿಯ ಎಲ್ಲಾ ವಿಭಾಗಗಳಲ್ಲೂ ಶನಿವಾರ ರಾತ್ರಿಯಿಡೀ ಅಧಿಕಾರಿಗಳು ಕಡತಗಳ ತಡಕಾಟದಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕ ಮೂಲಗಳು ತಿಳಿಸಿದ್ದು, ಅಧಿಕಾರಿಗಳ ಈ ದಿಢೀರ್ ವರ್ತನೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತನಿಖೆಗೆ ಎಸ್‌ಐಟಿ ರಚನೆ?

ಸರ್ಕಾರವು ವಿಶೇಷ ತನಿಖಾ ತಂಡ ರಚಿಸಲು ನಿರ್ಧರಿಸಿದೆ ಎಂದು ವಿಧಾನಸೌಧದ ಸಚಿವಾಲಯ ಮೂಲಗಳಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಗೆ ತೆರಳಿರುವುದರಿಂದ ಅವರು ಬೆಂಗಳೂರಿಗೆ ಬಂದ ತಕ್ಷಣ ಮುಡಾ ಸೈಟ್ ಹಗರಣದ ತನಿಖೆಗಾಗಿ ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಲು ಹಸಿರು ನಿಶಾನೆ ನೀಡುವರು ಎಂದು ಮೂಲಗಳು ತಿಳಿಸಿವೆ.

ಮುಖ್ಯ ಕಾರ್ಯದರ್ಶಿಗಳು, ಶಾಸಕ ಶ್ರೀವತ್ಸ ನೀಡಿರುವ ದೂರು, ಪೂರಕ ದಾಖಲೆಗಳು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಆಧರಿಸಿ, ಮುಖ್ಯಮಂತ್ರಿಗಳ ಮೌಖಿಕ ಸೂಚನೆ ಮೇರೆಗೆ ವಿಶೇಷ ತನಿಖಾ ತಂಡ ರೂಪು–ರೇಷೆ ನಿರ್ಧರಿಸಿದ್ದಾರೆ. ಗುರುವಾರವಷ್ಟೇ ಮುಡಾ ಕಚೇರಿಯಲ್ಲಿ ಸತತ 7 ಗಂಟೆ ಆಯುಕ್ತ ಹಾಗೂ ಇತರ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಸಂಗ್ರಹಿಸಿದ ಮಾಹಿತಿ ಮತ್ತು ವಶಪಡಿಸಿಕೊಂಡಿರುವ ಕಡತಗಳನ್ನು ಅವಲೋಕನ ಮಾಡಿರುವ ಹಿರಿಯ ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದ ಅಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಾಥಮಿಕ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಅಥವಾ ನಾಳೆ (ಜೂ.30)ಯೊಳಗಾಗಿ ವಿಶೇಷ ತನಿಖಾ ತಂಡ ರಚನೆಯಾಗಿ ಸೋಮವಾರದಿಂದ ತಂಡದ ಅಧಿಕಾರಿಗಳು ಮುಡಾ ಕಚೇರಿಯಲ್ಲಿ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪುರಸಭಾ ಕಾರ್ಯಾಲಯ, ಬನ್ನೂರು

ಮೈಸೂರು ಮಳವಳ್ಳಿ ರಸ್ತೆ, ಬನ್ನೂರು – 571101. ತಿ.ನರಸೀಪುರ ತಾ|| ಮೈಸೂರು ಜಿಲ್ಲೆ.
ಫೋನ್:08227-276058, 08227-276111,
ಇಮೇಲ್: itstaff_ulb_bannur@yahoo.com ವೆಬ್‌ಸೈಟ್: www.bannurtown.mrc.gov.in

ನಂ:ಪು.ಸ.ಬ/ಪೌ.ಕಾ–01/2024–25 ದಿನಾಂಕ:27.06.2024

ಟೆಂಡರ್ ಪ್ರಕಟಣೆ (ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ)

ಬನ್ನೂರು ಪುರಸಭಾ ಕಛೇರಿಯ ಪೌರಕಾರ್ಮಿಕರು, ಚಾಲಕರು ಮತ್ತು ಸ್ವಚ್ಛತಾ ವಿಭಾಗದ ನೌಕರರಿಗೆ ಬೆಳಗಿನ ಉಪಹಾರ ಸರಬರಾಜು ಮಾಡಲು **https://kppp.karnataka.gov.in** ಪೋರ್ಟಲ್ ಮುಖಾಂತರ ಈ ಕೆಳಕಂಡ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಆಹಾರ ಸರಬರಾಜುದಾರರು **https://kppp.karnataka.gov.in** ನಿಂದ ಟೆಂಡರ್ ಷರತ್ತು ಹಾಗೂ ದಸ್ತಾವೇಜನ್ನು ಡೌನ್‌ಲೋಡ್ ಮಾಡಿಕೊಂಡು ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್‌ಗಳನ್ನು ಸಲ್ಲಿಸಬಹುದು.

1. ಭರ್ತಿ ಮಾಡಿದ ಟೆಂಡರ್‌ನ್ನು ಸಲ್ಲಿಸುವ ಕಡೆಯ **ದಿನಾಂಕ: 12/07/2024 ಸಂಜೆ 5.30 ಗಂಟೆಯವರೆಗೆ. 2.** ಟೆಂಡರ್ ತೆರೆಯುವ **ದಿನಾಂಕ: 15/07/2024ರ ಬೆಳ್ಳಿಗೆ 11.00 ಗಂಟೆಗೆ** ಅಥವಾ ಮುಂದೆ ಸೂಚಿಸುವ ದಿನಾಂಕದಂದು ತೆರೆಯಲಾಗುವುದು.

ಕ್ರ.ಸಂ.	ಕಾಮಗಾರಿಯ ಇಂಡೆಂಟ್ ಸಂಖ್ಯೆ	ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ)	ಇ.ಎಂ.ಡಿ ಮೊತ್ತ (ರೂ.ಗಳಲ್ಲಿ)
1.	DMA/2024-25/SE3100	6.51	16300

ಸೂಚನೆ: ಕಾರಣಾಂತರಗಳಿಂದ ಮೇಲೆ ತಿಳಿಸಿದ ಟೆಂಡರ್ ದಿನಾಂಕಗಳು ಹಾಗೂ ಇತರೆ ಬದಲಾವಣೆಗಳಾದಲ್ಲಿ ಹಾಗೂ ಹೆಚ್ಚಿನ ವಿವರಗಳನ್ನು ಗುತ್ತಿಗೆದಾರರು **https://kppp.karnataka.gov.in** ಪೋರ್ಟಲ್‌ನಲ್ಲಿ ನೋಡಿಕೊಳ್ಳುವುದು.

ಸಹಿ/– ಮುಖ್ಯಾಧಿಕಾರಿ
ಪುರಸಭೆ, ಬನ್ನೂರು

DIPR/MYS/KAVITA/186/24-25

ಎರಡನೇ ವರ್ಷದ ಸವಿನೆನಪು



ನೀವು ನಮ್ಮನ್ನಗಲಿ ಇಂದಿಗೆ 2 ವರ್ಷ ಕಳೆದರೂ ಸದಾ ನೀವು ನಮ್ಮ ಮನಸ್ಸಿನಲ್ಲಿ ಹಸಿರಾಗಿರುತ್ತೀರಿ...

ದುಃಖತಪ್ತರು: ಪತ್ನಿ–ನಿಂಗಮ್ಮ, ಶಿವಕುಮಾರ್, ಕೆ.ಚಂದ್ರೇಗೌಡ, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಅಮೃತ್‌ಗೌಡ

ಶ್ರೀ ಕೃಷ್ಣ (ಕೃಷ್ಣೇಗೌಡ)

ಭಾವಪೂರ್ಣ ಶ್ರದ್ಧಾಂಜಲಿ



ಶ್ರೀ ಸಿ.ನಿಂಗರಾಜು
(ಲಲಿತ ಮಹಲ್ ಪ್ಯಾಲೇಸ್ ಹೋಟೇಲ್)
ನಿಧನ: 29.06.2024

ದುಃಖತಪ್ತರು: ಹೆಂಡತಿ: ಸುಖಾಮಣಿ, ತಮ್ಮ: ಸಿ. ಚಾಮರಾಜು ಎಂ.ಸಿ.ಸಿ, ಮೈಸೂರು ಮಗ ಶ್ಯಾಮ್ ಮತ್ತು ಹೆಣ್ಣುಮಕ್ಕಳು, ಅಳಿಯಂದಿರು, ಕುಟುಂಬಸ್ಥರು, ಜಯನಗರ, ಮೈಸೂರು. ಅಂತ್ಯಸಂಸ್ಕಾರ ದಿನಾಂಕ: 30.06.2024 ಬೆಳಗ್ಗೆ 10.30ಕ್ಕೆ RMP ಕ್ವಾಟ್ರಸ್ ಹಿಂಭಾಗ, ಕುವೆಂಪುನಗರ , ರುದ್ರಭೂಮಿಯಲ್ಲಿ ನೆರವೇರಲಿದೆ

ಗೌರವಾನ್ವಿತ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾದೀಶರ ನ್ಯಾಯಾಲಯದಲ್ಲಿ, ನಂಜನಗೂಡು

ಅಸಲು ದಾವಾ ಸಂಖ್ಯೆ: 449/2021

ವಾದಿ : ಪುಟ್ಟದೇವನಾಯ್ಕ ಬಿನ್ ಲೇಟ್ ಜೋಗನಾಯ್ಕ ಮತ್ತು ಲೇಟ್ ಶ್ರೀಮತಿ ರಂಗಮ್ಮ ವಾಸ: ಮಾದಾಪುರ ಗ್ರಾಮ, ಹುಲ್ಲಹಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು

ವಿರುದ್ಧ

ಪ್ರತಿವಾದಿಗಳು : 1) ಶಿವಣ್ಣ ಬಿನ್ ಲೇಟ್ ಜೋಗನಾಯ್ಕ ಮತ್ತು ಲೇಟ್ ಗುಜ್ಜಮ್ಮ ವಯಸ್ಸು 65 ವರ್ಷ, 2) ಶ್ರೀಮತಿ ಕಮಲಮ್ಮ ಕೋಂ. ಶಿವಣ್ಣನಾಯ್ಕ ಸುಮಾರು 48 ವರ್ಷ. 3) ಗುರುಸ್ವಾಮಿ.ಎಂ.ಎಸ್. ಬಿನ್ ಶಿವಣ್ಣನಾಯ್ಕ ಸುಮಾರು 35 ವರ್ಷ, 4) ಶ್ರೀಮತಿ ಗೀತಾ ಕೋಂ. ಗುರುಸ್ವಾಮಿ.ಎಂ.ಎಸ್. ಸುಮಾರು 28 ವರ್ಷ, 5) ಮಹದೇವಿ ಬಿನ್ ಶಿವಣ್ಣನಾಯ್ಕ ಸುಮಾರು 33 ವರ್ಷ, 6) ಶಿವರಾಜು.ಎಸ್. ಬಿನ್ ಶಿವಣ್ಣನಾಯ್ಕ ಸುಮಾರು 25 ವರ್ಷ, 7) ಮಮತಾ.ಎಸ್. ಬಿನ್ ಶಿವಣ್ಣನಾಯ್ಕ ಪ್ರತಿವಾದಿ 1 ರಿಂದ 7 ರವರುಗಳ ವಾಸ: ಮಾದಾಪುರ ಗ್ರಾಮ, ಹುಲ್ಲಹಳ್ಳಿ ಹೋಬಳಿ, ನಂಜನಗೂಡು ತಾಲ್ಲೂಕು, 8) ಮರಂಕ ಬಿನ್ ಲೇಟ್ ಅಂಕಯ್ಯ ವಾಸ: ಉದ್ಬೂರು ಗ್ರಾಮ, ಜಯಪುರ ಹೋಬಳಿ, ಮೈಸೂರು ತಾಲ್ಲೂಕು

ಪತ್ರಿಕಾ ಪ್ರಕಟಣೆ

1) ವಾದಿಯು ಮೇಲ್ಕಂಡ ದಾವೆಯನ್ನು ಪ್ರತಿವಾದಿಗಳ ವಿರುದ್ಧ ದಾವಾ ಷೆಡ್ಯೂಲ್ 'ಬಿ' ಸ್ವತ್ತಿಗೆ ಸಂಬಂಧಿಸಿದಂತೆ ಮಾಲೀಕನೆಂದು ಘೋಷಣೆ ಮಾಡಬೇಕೆಂತಲೂ, ಪ್ರತಿವಾ ದಿಗಳು 'ಬಿ' ಷೆಡ್ಯೂಲ್ ಸ್ವತ್ತಿನ ಸ್ವಾಧೀನಾನುಭವವನ್ನು ವಾದಿಗೆ ವಹಿಸಿಕೊಡಬೇಕೆಂತಲೂ, ಹಾಗೂ ದಿನಾಂಕ:08-11-2021 ರ ನೋಂದಾಯಿತ ಕ್ರಯಪತ್ರವು ವಾದಿಯನ್ನು ಬದ್ಧಪಡಿಸುವುದಿಲ್ಲವೆಂತಲೂ, ಘೋಷಿಸಬೇಕೆಂತಲೂ ದಾಖಲಿಸಿರುತ್ತಾರೆ.

2) ಮೇಲ್ಕಂಡ ದಾವೆಯಲ್ಲಿ 8ನೇ ಪ್ರತಿವಾದಿಯಾದ ನಿಮಗೆ ನ್ಯಾಯಾಲಯದ ಮುಖಾಂತರ ಮತ್ತು ಅಂಚೆಯ ಮೂಲಕ ಕಳುಹಿಸಿದ ಕೋರ್ಟ್ ನೋಟಿಸ್ ಜಾರಿಯಾಗದೆ ವಾಪಸ್ ಬಂದಿರುತ್ತದೆ. ಆದ ಕಾರಣ 8ನೇ ಪ್ರತಿವಾದಿಯಾದ ನೀವು ದಿ: 03-08-2024 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ತಮ್ಮ ಆಕ್ಷೇಪಗಳೇನಾದರೂ ಇದ್ದರೆ ಕೋರ್ಟಿಗೆ ತಿಳಸುವುದು ತಪ್ಪಿದಲ್ಲಿ ತಮ್ಮ ಆಕ್ಷೇಪಣೆ ಏನೂ ಇರುವುದಿಲ್ಲವೆಂದು ಭಾವಿಸಿ ದಾವೆಯನ್ನು ನಿಮ್ಮ ಗೈರುಹಾಜರಿಯಲ್ಲಿ ತೀರ್ಮಾನಿಸಲಾಗುವುದೆಂದು ತಿಳಿಯುವುದು.

'ಎ' ಷೆಡ್ಯೂಲ್: ನಂಜನಗೂಡು ತಾಲ್ಲೂಕು, ಹುಲ್ಲಹಳ್ಳಿ ಹೋಬಳಿ, ಮಾದಾಪುರ ಗ್ರಾಮದ ಸ.ನಂ.176 ರ ಒಟ್ಟಾರೆ ವಿಸ್ತೀರ್ಣ 4 ಎಕರೆ 29 ಗುಂಟೆ ಖರಾಬು 0.05 ಗುಂಟೆ ಜಾತಾ ಉಳಿಕೆ, 4 ಎಕರೆ 28 ಗುಂಟೆ ಜಮೀನು ಮತ್ತು ಇದಕ್ಕೆ ಚಕ್ಕುಬಂದಿ: ಪೂರ್ವಕ್ಕೆ : ಸಕಲನಾಯ್ಕರವರ ಜಮೀನು, ಪಶ್ಚಿಮಕ್ಕೆ : ಓಣಿ, ಉತ್ತರಕ್ಕೆ : ಓಣಿ, ದಕ್ಷಿಣಕ್ಕೆ : ಬೀರೇಗೌಡ ಮತ್ತು ಸಂಗನ ಸಿದ್ದನಾಯ್ಕರವರ ಜಮೀನು

'ಬಿ' ಷೆಡ್ಯೂಲ್: ನಂಜನಗೂಡು ತಾಲ್ಲೂಕು, ಹುಲ್ಲಹಳ್ಳಿ ಹೋಬಳಿ, ಮಾದಾಪುರ ಗ್ರಾಮದ ಸ.ನಂ.176 ರ 1 ಎಕರೆ 12 ಗುಂಟೆ ಜಮೀನು ಮತ್ತು ಇದಕ್ಕೆ ಚಕ್ಕುಬಂದಿ:– ಪೂರ್ವಕ್ಕೆ ಸಕಲನಾಯ್ಕರವರ ಜಮೀನು, ಪಶ್ಚಿಮಕ್ಕೆ : ಓಣಿ, ಉತ್ತರಕ್ಕೆ : ಓಣಿ, ದಕ್ಷಿಣಕ್ಕೆ : ಬೀರೇಗೌಡ ಮತ್ತು ಸಂಗನ ಸಿದ್ದನಾಯ್ಕರವರ ಜಮೀನು.

'ಸಿ' ಷೆಡ್ಯೂಲ್: ನಂಜನಗೂಡು ತಾಲ್ಲೂಕು, ಹುಲ್ಲಹಳ್ಳಿ ಹೋಬಳಿ, ಮಾದಾಪುರ ಗ್ರಾಮದ ಸ.ನಂ.176 /2 ರ 2 ಎಕರೆ 10 ಗುಂಟೆ ಜಮೀನು ಮತ್ತು ಇದಕ್ಕೆ ಚಕ್ಕುಬಂದಿ:– ಪೂರ್ವಕ್ಕೆ : ಸಕಲನಾಯ್ಕರವರ ಜಮೀನು, ಪಶ್ಚಿಮಕ್ಕೆ : ಓಣಿ, ಉತ್ತರಕ್ಕೆ : ಓಣಿ, ದಕ್ಷಿಣಕ್ಕೆ : ಬೀರೇಗೌಡ ಮತ್ತು ಸಂಗನ ಸಿದ್ದನಾಯ್ಕರವರ ಜಮೀನು

ಸಹಿ/– (ಕೆ.ಎಸ್. ಮೃತ್ಯುಂಜಯ)
ಅರ್ಜಿದಾರರ/ವಾದಿ ಪರ ವಕೀಲರು 1ನೇ ಮಹಡಿ, 19ನೇ ಕ್ರಾಸ್, ಆರ್.ಪಿ.ರಸ್ತೆ, ನಂಜನಗೂಡು

ನ್ಯಾಯಾಲಯದ ಆದೇಶದ ಮೇರೆಗೆ
ಸಹಿ/– ಶಿರಸ್ತೇದಾರರು ಸಿವಿಲ್ ನ್ಯಾಯಾಧೀಶರ, ನ್ಯಾಯಾಲಯ, ನಂಜನಗೂಡು

ಪಿ ಎಂ ಶ್ರೀ ಕೇಂದ್ರೀಯ ವಿದ್ಯಾಲಯ ಮೈಸೂರು

ಜಿ.ಐ.ಟಿ.ಬಿ ಪ್ರೆಸ್ ಕ್ಯಾಂಪಸ್, ಸಿದ್ದಾರ್ಥನಗರ, ಮೈಸೂರು - 570011
पी एम श्री केन्द्रीय विद्यालय मैसूरु,
जी.आई.टी.बी प्रेस परिसर सिद्धार्थनगर, मैसूरु - ५७००११
(शिक्षा मंत्रालय, भारत सरकार के अधीन एक स्वायत्त निकाय)
PM SHRI KENDRIYA VIDYALAYA, MYSURU,
GITB, PRESS CAMPUS, SIDDHARTHNAGAR, MYSURU - 570011
(An Autonomous Body Under MOE, Government of India)
080-2473515, Web site: https://mysore.kvs.ac.in
Email-kvmysore@gmail.com

ನೇರಸಂದರ್ಶನ

ಪಿ ಎಮ್ ಶ್ರೀ ಕೇಂದ್ರೀಯ ವಿದ್ಯಾಲಯ, ಮೈಸೂರು
ಜಿ ಐ ಟಿ ಬಿ ಪ್ರೆಸ್ ಕ್ಯಾಂಪಸ್, ಸಿದ್ಧಾರ್ಥ ನಗರ,ಮೈಸೂರು-570011

ನೇರಸಂದರ್ಶನ 02-07-2024 ರಂದು ವಿದ್ಯಾಲಯ ಆವರಣದಲ್ಲಿ 2024-2025 ರ ಅವಧಿಗೆ ಒಪ್ಪಂದದ ಆಧಾರದ ಮೇಲೆ ಸಮಿತಿಯನ್ನು ತಯಾರಿಸಲು ವಿವಿಧ ಹುದ್ದೆಗಳಿಗೆ 02-07-2024ರಂದು ಪಿ ಎಮ್ ಶ್ರೀ ಕೇಂದ್ರೀಯ ವಿದ್ಯಾಲಯ ಮೈಸೂರಿನಲ್ಲಿ ನೇರಸಂದರ್ಶನಕ್ಕಾಗಿ ಅರ್ಹ ಅಭ್ಯರ್ಥಿಗಳನ್ನು ಕರೆಯಲಾಗಿದೆ.ಅರ್ಹ ಅಭ್ಯರ್ಥಿಗಳು ತಮ್ಮ ಪ್ರಮಾಣಪತ್ರಗಳೊಂದಿಗೆ ದಿನಾಂಕ-02-07-2024ರಂದು ಸ್ವತಃ ಹಾಜರಾಗಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ನೋಂದಣಿ ಸಮಯ-ಬೆಳಿಗ್ಗೆ 8-30 ರಿಂದ 10-30 ವರೆಗೆ. **ಸಂದರ್ಶನ ಸಮಯ- ಬೆಳಿಗ್ಗೆ 11-00 ರಿಂದ**

ದಿನಾಂಕ ಮತ್ತು ಸಮಯ	ಹುದ್ದೆ ಮತ್ತು ವಿಷಯ
02-07-2024	ಹುದ್ದೆ- ಪಿ ಜಿ ಟಿ : ಭೌತಿಕ ವಿಜ್ಞಾನ ಟಿ ಜಿ ಟಿ : ಇಂಗ್ಲಿಷ್,ಹಿಂದಿ, ಸಂಸ್ಕೃತ, ವಿಜ್ಞಾನ
02-07-2024	ಹುದ್ದೆ-ಪ್ರಾಥಮಿಕ ಶಿಕ್ಷಕರು ಇತರೆ ಪೋಸ್ಟ್ ಗಳು : ಕಂಪ್ಯೂಟರ್ ಮಾರ್ಗದರ್ಶಕರು,ಟಿ ಜಿ ಟಿ - ಕೃತಕ ಬುದ್ಧಿಮತ್ತ
02-07-2024	ಇತರೆ :ಕ್ರೀಡಾಕೋಚ್.
ಸೂಚನೆ:	1.ಅಭ್ಯರ್ಥಿಗಳು ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ, ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರಗಳ ಒಂದು ಸೆಟ್ ಸ್ವಯಂ ದೃಢೀಕರಿಸಿದ ಪ್ರಮಾಣಪತ್ರ ಮತ್ತು (ಎರಡು)ಪಾಸ್ ಪೋರ್ಟ್ ಅಳತೆಯ ಛಾಯಾಚಿತ್ರಗಳೊಂದಿಗೆ ನೋಂದಣಿಗಾಗಿ ಹಾಜರು ಪಡಿಸಬೇಕು. 2.ಸಂದರ್ಶನಕ್ಕೆ ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ. 3.ಅರ್ಜಿ ನಮೂನೆ, ಅರ್ಹತಾ ಮಾನದಂಡಗಳು.ಕನಿಷ್ಠ ವಿದ್ಯಾರ್ಹತೆ, ವೇತನ ಇತ್ಯಾದಿಗಳನ್ನು ಡೌನ್ ಲೋಡ್ ಮಾಡಲು ದಯವಿಟ್ಟು ನಮ್ಮ ವೆಬ್ ಸೈಟ್ ನ್ನು ನೋಡಿ. https://mysore.kvs.ac.in

ಸಹಿ/–
ಪ್ರಾಂಶುಪಾಲರು

ಕರ್ನಾಟಕ ಸರ್ಕಾರ
ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ

ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ
ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ
ದೂರವಾಣಿ ಸಂ: 08272–220365 ಫ್ಯಾಕ್ಸ್ ಸಂ: 08272–220365 ಇ–ಮೇಲ್ :adhlstexkodagu@gmail.com

ಸಂಖ್ಯೆ: ಕೊಜಿಪಂ/ಕೈಜಇ/ಆಡಳಿತ/ಅನಿ/ಬಾವಾ/ಟೆ.ಪ್ರಾ/2024–25 ದಿನಾಂಕ: 29.06.2024

ಟೆಂಡರ್ ಆಹ್ವಾನ ಪ್ರಕಟಣೆ

ವಿಷಯ :– 2024–25ನೇ ಸಾಲಿನ 01–07–2024 ರಿಂದ 30–06–2025 ರ ಅವಧಿಗೆ ಸಹಾಯಕ ನಿರ್ದೇಶಕರ ಕಛೇರಿ ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ಕಛೇರಿಗೆ 2022 ಹಾಗೂ ಅದರ ನಂತರದಲ್ಲಿ ನೋಂದಣಿಯಾದ ಸ್ವಿಪ್ಟ್ ಡಿಸೈರ್ **(Swift DZire) (NON AC)** ವಾಹನವನ್ನು ಮಾಸಿಕ ಹೊರಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ಒದಗಿಸಲು ಟೆಂಡರ್ ಆಹ್ವಾನಿಸಿರುವ ಕುರಿತು.

ಉಲ್ಲೇಖ:– 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ/30/ಶಿವಾನಿ 2019 ಬೆಂಗಳೂರು. ದಿನಾಂಕ: 22.08.2023.
2. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿರವರ ಕಛೇರಿಯ ಜ್ಞಾಪನ ಪತ್ರ ಸಂಖ್ಯೆ: ಕೊಜಿಪಂ/ಸೇವೆ6/ಕೈಮಗ್ಗ & ಜವಳಿ.ವಾ.ಬಾ.ಹೆ:24:2022–23. ದಿನಾಂಕ: 01–04–2024

****

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಜಿಲ್ಲಾವಲಯ ಯೋಜನೇತರ(ಕಛೇರಿ ವೆಚ್ಚ)ರಡಿ ಲೆಕ್ಕ ಶೀರ್ಷಿಕೆ: 2851–00– 107–0–29 ರ ಉಪಶೀರ್ಷಿಕೆ 090 ಕಛೇರಿ ವೆಚ್ಚ ರಡಿ ಹಂಚಿಕೆಯಾದ ಅನುದಾನದಲ್ಲಿ 2024–25ನೇ ಸಾಲಿನ 01–07–2024 ರಿಂದ 30–06–2025ರ ಅವಧಿಗೆ ಸಹಾಯಕ ನಿರ್ದೇಶಕರವರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ರವರ ಕಛೇರಿಯ ಉಪಯೋಗಕ್ಕಾಗಿ 2022 ಹಾಗೂ ಅದರ ನಂತರದಲ್ಲಿ ನೋಂದಣಿಯಾದ ಸ್ವಿಪ್ಟ್ ಡಿಸೈರ್ **(Swift Dzire) (NON AC)** ಕಾರನ್ನು ಮಾಸಿಕ ಹೊರಗುತ್ತಿಗೆ ಆಧಾರದ ಮೇಲೆ ಬಾಡಿಗೆ ಸೇವೆಯನ್ನು ನಿಯಮಾನುಸಾರ ಒದಗಿಸುವ ಸಲುವಾಗಿ ಅರ್ಹ ಟ್ರಾವೆಲ್ ಏಜೆನ್ಸಿ/ ಸಂಸ್ಥೆಗಳ ಮೂಲಕ ಎರಡು ಲಕೋಟೆ **(two cover System)** ಪದ್ಧತಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತ ಟ್ರಾವೆಲ್ ಏಜೆನ್ಸಿ/ ಸಂಸ್ಥೆ ದಿನಾಂಕ: 01.07.2024 ರಿಂದ ದಿನಾಂಕ: 15.07.2024 ರ ಸಂಜೆ : 05.00 ಗಂಟೆ ಒಳಗೆ ಪ್ರತಿ ಟೆಂಡರ್ ಫಾರಂಗೆ ರೂ. 200/–ನ್ನು ಪಾವತಿಸಿ ಟೆಂಡರ್ ಫಾರಂಗಳನ್ನು, ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಇವರಿಂದ ಪಡೆದು, ಭರ್ತಿ ಮಾಡಿದ ಟೆಂಡರ್ ಫಾರಂ ಲಕೋಟೆಗಳನ್ನು ದಿನಾಂಕ : 15–07–2024 ರಂದು ಸಂಜೆ: 05.00 ಗಂಟೆ ಒಳಗೆ ಎರಡು ಲಕೋಟೆ **(two cover system)** ಪದ್ಧತಿಯಂತೆ ಸಲ್ಲಿಸತಕ್ಕದ್ದು.

ಅದರಂತೆ ಸಲ್ಲಿಸಲಾದ ಟೆಂಡರ್ ಲಕೋಟೆಗಳನ್ನು ದಿನಾಂಕ: 16–07–2024 ರಂದು ಸಂಜೆ: 4.00 ಗಂಟೆಗೆ ಉಪ ಕಾರ್ಯದರ್ಶಿರವರ ಕಛೇರಿ, ಜಿಲ್ಲಾ ಪಂಚಾಯತ್ ಭವನ, ಮಡಿಕೇರಿ, ಕೊಡಗು ಜಿಲ್ಲೆ ರವರ ಕಛೇರಿಯಲ್ಲಿ ಟೆಂಡರ್‌ದಾರರ ಸಮ್ಮುಖದಲ್ಲಿ ತೆರೆಯಲಾಗುವುದು ಹಾಗೂ ಟೆಂಡರ್ ತೆರೆಯುವ ವೇಳೆಯಲ್ಲಿ ಟೆಂಡರ್‌ದಾರರು ಖುದ್ದು ಹಾಜರಿರುವುದು.

ಟೆಂಡರ್‌ನ ಸಂಕ್ಷಿಪ್ತ ವಿವರ ಕೆಳಕಂಡಂತಿದ್ದು ಅವಶ್ಯವಿರುವ ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ದೂರವಾಣಿ ಸಂಖ್ಯೆ 08272–220365 ರವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಕ್ರಸಂ	ಒದಗಿಸಬೇಕಾದ ವಾಹನದ ವಿವರ	ಒದಗಿಸಬೇಕಾದ ವಾಹನದ ಸಂಖ್ಯೆ	ಮೀಸಲಿರಿಸಿರುವ ಅಂದಾಜು ವೆಚ್ಚ	ಒದಗಿಸಬೇಕಾದ ಇ.ಎಂ.ಡಿ	ಟೆಂಡರ್ ಫಾರಂ ಒಂದರ ಬೆಲೆ
1	2022 ಹಾಗೂ ಅದರ ನಂತರದಲ್ಲಿ ನೋಂದಣಿಯಾದ ಸ್ವಿಪ್ಟ್ ಡಿಸೈರ್ (Swift Dzire) (Non AC)	1	4,20,000=00	11,000=00	200=00 ತೆರಿಗೆಗಳು ಹೊರತುಪಡಿಸಿ

ಸಹಿ/–ಸಹಾಯಕ ನಿರ್ದೇಶಕರು
ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ

The Mysuru and Chamarajanagara District Co-Operative Central Bank Ltd.,

Ashoka Road, Neharu Circle Mysuru-570001.

FORM - A
BALANCE SHEET AS ON 31.03.2024

Sl No	Particulars	Sch No	As on 31.03.2024	As on 31.03.2023
I	CAPITAL AND LIABILITIES			
1	Share Capital	1	909,130,200.00	902,110,500.00
2	Reserves and Surplus	2	913,462,206.80	919,787,396.14
3	Deposits	3	10,187,298,286.02	9,453,675,883.64
4	Borrowings	4	9,569,258,763.00	8,432,230,296.00
5	Other liabilities and Provisions	5	1,098,124,114.51	983,604,449.05
	Total Liabilities		22,677,273,570.33	20,691,408,524.83

Sl No	Particulars	Sch. No	As on 31.03.2024	As on 31.03.2023
II	ASSETS			
1	Cash and Balances with Reserve Bank of India	6	165,026,944.00	183,563,752.00
2	Balance with banks and money at call and short notice	7	908,903,700.80	927,583,918.47
3	Investments	8	2,512,287,697.23	2,413,029,050.23
4	Loans and Advances	9	17,483,739,332.06	15,580,112,046.08
5	Fixed Assets	10	219,860,116.05	244,685,927.07
6	Other Assets	11	1,387,455,780.19	1,342,433,830.98
	Total Assets		22,677,273,570.33	20,691,408,524.83
	Contingent Liabilities DEAF A/c	12	7,676,412.40	7,000,782.65

Sd/- Manager (Accounts) Sd/- General Manager Sd/- Chief Executive Officer Sd/- Administrator

See accompanying notes forming part of the Accounting Policies
Notes on Accounts

As per our report of Even Date
for M/s.Francis P W & Co.,
Chartered Accountants
FRN. 011813S
Sd/-
(CA. Francis P W)
Partner
M.No. 218794
UDIN:- 24218794BKBIEK4842

Place : Mysuru
Date :28.06.2024

FORM - B
PROFIT AND LOSS ACCOUNT
FOR THE PERIOD 01.04.2023 to 31.03.2024

Sl No	Particulars	Sch. No	As on 31.03.2024	As on 31.03.2023
I	Income			
1	Interest on Loans & Advances and Investments	13	1,521,158,283.03	1,263,002,919.76
2	Other Income	14	34,619,844.70	39,899,091.12
	Total		1,555,778,127.73	1,302,902,010.88
II	Expenditure			
1	Interest Paid on Deposit / Borrowings	15	1,178,599,080.06	904,234,682.33
2	Operating Expenses	16	297,792,334.94	312,794,302.89
3	Provisions and contingencies		86,637,033.00	42,209,359.00
	Total		1,563,028,448.00	1,259,238,344.22
	Loss / Profit Before tax		(7,250,320.27)	44,968,946.66
	Provision for Income Tax		11,000,000.00	11,000,000.00
	Deferred Tax Liability		-	3,589,831.00
	Net Loss / Profit		(18,250,320.27)	30,379,115.66

Sd/- Manager (Accounts) Sd/- General Manager Sd/- Chief Executive Officer Sd/- Administrator

See accompanying notes forming part of the Accounting Policies
Notes on Accounts

As per our report of Even Date
for M/s.Francis P W & Co.,
Chartered Accountants
FRN. 011813S
Sd/-
(CA. Francis P W)
Partner
M.No. 218794
UDIN:- 24218794BKBIEK4842

Place : Mysuru
Date :28.06.2024

Schedules as on 31.03.2024

Sch. 1 : Share Capital

Sl No	Particulars	As on 31.03.2024	As on 31.03.2023
1	Authorised Share Capital		
	'B' Class shares	1,000,000,000.00	1000000000.00
2	Subsribed & Paid up Share Capital		
	'B' Class shares	909,130,200.00	902,110,500.00
	Total	909,130,200.00	902,110,500.00

Sch. 2 : Reserves and Surplus

Sl No	Particulars	As on 31.03.2024	As on 31.03.2023
1	Statutory Reserve	278,510,012.38	270,915,233.38
2	General Reserve	132,115,010.74	132,138,010.74
3	Agrl. Cr. Stablization fund	87,785,283.91	84,435,985.91
4	Building fund	38,745,992.10	37,910,960.10
5	Common good fund	1,362,324.03	1,362,324.03
6	Dividend equalisation	2,937,929.47	5,143,889.81
7	Cooperative Development fund	30,811,535.13	29,910,016.13
8	Investment Depreciation Fund	8,719,134.05	8,290,912.05
9	Bad Debt fund	31,554,290.02	30,605,322.02
10	Public Welfare Fund	15,200,479.92	14,446,862.92
11	Employees Family Benefit fund	4,576,975.22	4,469,295.22
12	Staff Welfare Fund	12,626,446.61	14,385,190.61
13	Staff Gratuity fund	87,784,794.86	83,946,542.86
14	Capital Reserve Fund	1,033,484.80	1,033,484.80
15	Staff Leave Encashment Fund	9,109,286.00	13,816,446.00
16	Special Reserve as per Income Tax Act	4,500,000.00	2,500,000.00
17	Land & Building Revaluation Reserve Fund	165,489,227.56	183,876,919.56
	Total	913,462,206.80	919,787,396.14

Sch. 3 : Deposits

Sl No	Particulars	As on 31.03.2024	As on 31.03.2023
A	DEMAND DEPOSITS		
I	Current Account		
1	Current Account Societies	1,562,985,697.20	1,306,967,503.95
2	Current Account of Other Institutation	10,847,131.31	9,167,401.81
3	Current Account Individuals	25,988,283.01	32,730,087.45
		1,599,821,111.52	1,348,864,993.21
II	Saving Bank Deposits		
1	Saving Deposit Societies	134,405,248.88	124,854,376.96
2	Saving Deposit Individuals	1,040,447,470.56	998,777,925.68
3	Saving Deposit Jiont Liabilities Groups	190,311.00	226,396.00
4	Saving Deposit KCC Loan members	1,251,196,016.72	954,090,043.49
5	No Frill Saving Deposit Individuals	2,778,217.43	2,741,236.92
6	Saving Deposit SHG Groups	60,463,500.21	58,286,671.37
7	Staff Saving Deposit	10,080,748.28	8,973,304.73
8	Saving Deposit Jan Dhan Yojana	102,750.00	34,878.00
		2,499,664,263.08	2,147,984,833.15
III	Term Deposits		
1	Fixed Deposits Societies	2,320,486,143.76	2,157,658,731.78
2	Fixed Deposits Institutation	64,224,695.00	109,760,020.00
3	Fixed Deposits Individuals	3,013,108,178.91	3,046,060,160.55
4	Recurring Deposits Societies	10,593,280.00	8,501,600.00
5	Recurring Deposits Individuals	23,777,038.74	27,142,693.77
6	Pigmy Deposit	21,042,343.00	18,971,503.00
		5,453,231,679.41	5,368,094,709.10
IV	Matured Terms Deposits		
1	Matured Fixed Deposits Societies	10,637,849.28	11,596,320.28
2	Matured Fixed Deposits Individuals	6,480,801.55	7,018,754.55
3	Matured Recurring Deposits Societies	338,399.00	199,840.00
4	Matured Recurring Deposits Individuals	1,788,278.99	1,554,103.00
5	Matured Pigmy Deposit	2,975,810.00	1,696,565.00
		22,221,138.82	22,065,582.83
B	Other Deposits		
1	State Aid Deposits	1,434,275.00	1,392,092.00
2	Societies Reserve Fund Deposits	563,930,291.29	525,320,477.45
3	Societies SFDA Deposits	318,547.90	318,547.90
4	Special Bad Debts Deposit	205,482.00	198,456.00
5	Staff Security Deposits	45,002,754.00	38,308,534.00
6	Jewel Apprizer Security Deposits	935,216.00	920,844.00
7	Pigmy Agents Security Deposit	533,527.00	502,814.00
		612,360,093.19	566,665,765.35
	Total (A+B)	10,187,298,286.02	9,453,675,883.64

Sch. 4 : Borrowings

Sl No	Particulars	As on 31.03.2024	As on 31.03.2023
1	Seasonal Agricultural Operation Loan	8,040,700,000.00	7,625,000,000.00
2	Schematic Loan Medium Term Loan Swarna jayanthi Gram	743,595,288.00	341,815,320.00
3	Long Term Refinance Investment Credit to Agricultural Activities by NABARD	732,772,763.00	426,592,583.00
4	MSC Loans (PACS)	52,190,712.00	38,822,393.00
	Total	9,569,258,763.00	8,432,230,296.00

Sch. 5 : Other Liabilites & Provisions

Sl No	Particulars	As on 31.03.2024	As on 31.03.2023
	A. Other Liabilites :		
1	Head office & Branch Adjustments	22,751,163.77	1,849,637.77
2	Interest payable on Deposits	132,461,450.14	76,219,718.05
3	Suspense Liabilities	37,350,047.58	33,526,075.81
4	Share suspense Account	23,452,645.80	20,204,492.80
5	Demand Draft Payable	539,220.42	539,220.42
6	Stale D D's	96,610.00	392,449.00
7	Appraiser fees	3,976.00	7,079.00
8	Service tax payable	209,458.23	209,521.23
9	Rent Advance (Branches)	31,073.00	13,000.00
10	Rent Advance Shops	105,450.00	105,450.00
11	Personal Accident Insurance	221,205.00	139,130.00
12	EMD for Computerisation	155,380.00	185,380.00
13	Election Deposit	75,000.00	120,000.00
14	Dividend payable to Member Societies	9,403,621.24	9,403,621.24
15	Incentive to Pacs	1,961,978.00	601,700.00
16	Yeshaswini Arogya Vima Yojana	7,800.00	7,800.00
17	Yeshaswini Arogya Vima Yojana	22,241,520.00	1,520,440.00
18	NEFT Outward Messages Account	643,986.48	644,129.48
19	NEFT Return Account	55,144.60	55,144.60
20	RTGS Account	4,118,849.00	4,118,849.00
21	Sainik Welfare Stamp Account	0.00	290.00
22	Interest subsidy payable by Government	528.00	528.00
23	S G S T 9%	1,892.00	1,892.00
24	C G S T 9%	1,890.00	1,890.00
25	ACH Debit	202,676.00	-
26	ACH-Cr-Return	20,715.00	2,700.40
27	EMP OTD-SL	10,000.00	10,000.00
28	EMP ITX-SL	1,000.00	1,000.00
29	Exces Int Subsdy Claim Gvt Kar	37,052.00	37,052.00
30	MCDCC Bank DD Own Branch	724,686.00	3,312,209.00
31	DD Payable Branches	23,403.00	23,403.00
32	Credit Balance in Loan Accounts	1,130,467.85	128,064.92
33	MCDCC Bank DD Other Branches	3,742,013.00	2,928,838.00
34	Sundry Deposit TDS Sytm Crdt	8,994,685.46	9,572,242.00
35	Cash TDS	314,400.00	520,773.00
36	TDS on CGST	34,777.34	22,649.34
37	TDS on SGST	11,608.34	22,649.34
38	Sundry Creditors	-	1,137,080.00
39	Cash Excess Account	187,536.00	-
40	Tax Deduction at Source TDS	4,000.00	31,912.00
41	KD Loans to Individuals	19,257.00	19,257.00
42	OBC Realisation	-	1,100.00
43	ATM Clearing Account - Susp	5,960,841.29	4,222,421.29
44	Provision for Standard Assets	50,230,274.00	42,730,274.00
45	INCA Soc	140,830.35	33,420.00
46	INCA Ind	608,174.85	363,436.11
47	INCA Agri	3.57	4,552.00
48	INCA Agri	11,991.21	0.00
49	Membr Appl frm Vokkaliga Sanga	95,775.00	699,600.00
50	Transfer Batch Susp Account	1,950.00	200.00
51	SD Unidentified Credit Cash BPR	-	600.00
52	Clearing Assets	6,910.00	6,910.00
53	Worker Welfare Foundation TDS	-	11,923.00
54	Contractor Benefit Fund TDS	-	1,193.00
55	Current Account Suspense(PACS Hunsur Br)	10,700,000.00	10,700,000.00
56	Susp SC Contra Account	44,357.00	1,817,010.00
57	Banker Cheque be issued Account	138,252,671.87	176,370,814.98
58	Interest subsidy payable to PACS	-	179,892,207.00
59	Outward Clg Suspense Acccount	10,320,607.51	-
60	Balancing Account	4.00	-
61	NPCI Cr Return	1,850.00	-
62	Service Chareges	14.00	-
63	Profit Diff 2018-19	5,280,089.00	-
64	Misappr of SB Accs by Ch.Nagara	1,370,000.00	-
65	Misapr Amt Tknas Profit Aft Rec	3,559,033.00	-
66	Profit for 2022-23	-	30,379,115.66
	Total [A]	497,933,542.90	614,872,045.44

Sl No	Particulars	As on 31.03.2024	As on 31.03.2023
	B. Provisions		
1	Non Performance Assets	283,859,543.00	235,886,543.00
2	Incentive to PACCB	4,640,808.00	4,790,808.00
3	Bonus & Exgratia	-	19,500,000.00
4	Building Expenses	1,035,964.56	1,900,388.56
5	Director's Study tour and Training	427,672.00	439,033.00
6	Statutory Audit Cost payable	626,390.00	670,390.00
7	Concurrent Audit Fee Provision	800,000.00	-
8	Income tax payable	26,229,690.00	15,229,690.00
9	Deferred Tax Liability	3,589,831.00	3,589,831.00
10	PF to contract basis employees	81,550.00	81,550.00
11	Prov for Share of IFCI	50,000.00	50,000.00
12	Prov for Share of State Film Federation	5,000.00	5,000.00
13	Prov Amount Deposit to Court of DD / BC Suspense Account	4,150,190.00	4,150,190.00
14	Prov for PACS Development fund	4,247,583.00	-
15	Prov for Building Constr Fund	14,484,792.00	-
16	Legal fees payable	37,976.00	37,976.00
	Total [B]	344,266,989.56	286,331,399.56

Sl No	Particulars	As on 31.03.2024	As on 31.03.2023
	C. Int Subsidy / Waiver Scheme Payable to PACS		
1	Interest subsidy from Government	21,527,796.00	21,527,796.00
2	Loan waiver from Govemment	151,938,267.00	6,133,224.00
	Total [C]	173,466,063.00	27,661,020.00

Sl No	Particulars	As on 31.03.2024	As on 31.03.2023
	D. Grant and Aid received from Apex / NABARD		
1	Computerisation Aid from Apex Bank	3,310,474.00	3,310,474.00
2	Apex Bank Contribution to Bank for Building Renv.	1,092,646.00	1,092,646.00
3	Grant Asst from NABARD for Positive Pay	343,350.00	343,350.00
4	NABARD Contribution for Mobile Van	2,004,938.00	2,358,750.00
5	Projector & Accessories, Laptop Computers	277,017.00	327,517.00
6	Incentive for Infrastructure to Bank by Apex Bank	50,000.00	50,000.00
7	Apex Bank Contribution to PACS for Building Renovation	2,650,000.00	2,650,000.00
8	Financial Assistance to PACS by Apex Bank	5,900,000.00	6,260,000.00
9	Contribution from NABARD to Micro ATM	458,319.00	539,199.00
	Total [D]	16,086,744.00	16,931,936.00

Sl No	Particulars	As on 31.03.2024	As on 31.03.2023
	E. Subsidy from NABARD to PACS		
1	Subsidy to M.T.Dairy Loan & SHG	2,902,759.00	2,383,300.00
2	Deed Subsidy from NABARD for Dairy Development	6,259,209.00	7,596,200.00
3	Integrated Scheme for development of Ruminants Rabits by NABARD Subsidy	451,300.00	451,300.00
	Total [E]	9,613,268.00	10,430,800.00

Sl No	Particulars	As on 31.03.2024	As on 31.03.2023
	F. Provision for Audit objection Recoveries		
	Excess Amt paid recoverable (Contra)		
1	Int Amount Paid to DD (Contra)	1,206,590.00	1,206,590.00
2	Excess Amt paid to New Br.counters works (Contra)	3,430,669.00	3,430,669.00
3	Excess paid amount to be taken as profit after recovery From Hunsur Br Manager - Ramappa Poojar	42,795.00	42,795.00
4	Excess paid amount to be taken as profit after recovery From Bililkere Br Manager - Niranjan G S	25,000.00	25,000.00
5	Exgrt Tr Prft Aft Recry	25,821,226.00	-
	Provision on missappropriation (to be taken to profit after recovery)		
1	2006-07 Yelandur branch misappropriation Amount	605,469.00	605,469.00
2	Provision for Misaapropriaton by SRN Iyenger	54,125.05	54,125.05
3	Provision on misappropriation amount payable to PACS, Hunsur Br	22,012,600.00	22,012,600.00
4	Provision for Chamarajanagar Br. Misappropriation	3,559,033.00	-
	Total [F]	56,757,507.05	27,377,248.05
	Grand Total [A+B+C+D+E+F]	1,098,124,114.51	983,604,449.05

Sch. 6 : Cash and Balances with Reserve Bank of India

Sl No	Particulars	As on 31.03.2024	As on 31.03.2023
1	Cash in Hand	165,026,944.00	183,563,752.00
2	Balance with RBI	-	-
	Total	165,026,944.00	183,563,752.00

Sch. 7 : Balances with Banks and Money at Call and Short Notice

Sl No	Particulars	As on 31.03.2024	As on 31.03.2023
	Balance with Bank in Current Accounts		
1	KSC Apex Bank, Bangalore	288,346,545.89	226,724,737.40
2	State Bank of India (HO & Br.)	17,694,279.55	78,059,738.30
3	Punjab National Bank, VV Market Br. Mysore	127,945,297.45	144,554,796.57
4	Kotak Mahendra Bank (HO & Hanuru)	81,634.90	81,634.90
5	AXIS Bank (HO Br, Hunsur & Ch.Nagara)	90,557.82	90,557.82
6	IDBI Bank, Mysore	48,534,299.37	82,344,504.42
7	Karnataka Bank Gudlupet	36,685.58	36,685.58
8	Bank of Baroda, bannur	17,894.24	118,189.48
9	Short Term Deposit with KSC Apex Bank, Bangalore	422,450,000.00	392,450,000.00
10	Short Term Deposit with I D B I Bank, Mysore	3,706,506.00	3,123,074.00
	Total	908,903,700.80	927,583,918.47

Sch. 8 : Investments

Sl No	Particulars	As on 31.03.2024	As on 31.03.2023
	Investments		
1	Investment in Government Securities	1,871,937,400.00	1,815,622,830.00
2	Shares with KSC Apex Bank, A Class Shares face value of Rs. 100000	270,500,000.00	238,500,000.00
3	Shares with IFFCO, Dehli :		
	25 Shares face value of Rs. 100000 each	2,500,000.00	2,500,000.00
	100 Shares face value of Rs. 10000 each	1,000,000.00	1,000,000.00
4	A.C.S.Fund with KSC Apex Bank, Bangalore	87,785,285.00	84,435,987.00
5	Reserve Fund deposit with KSC Apex Bank, Bangalore	278,510,012.23	270,915,233.23
6	Shares with I F C I 10 Shares face value of Rs. 5000 each	50,000.00	50,000.00
7	Shares with K S C F Federation	5,000.00	5,000.00
	Total	2,512,287,697.23	2,413,029,050.23

Sch. 9 : Loans and Advances

Sl No	Particulars	As on 31.03.2024	As on 31.03.2023
	Advances		
	Cash credit ,over draft and loans repayable on demand		
1	Cash Credit Loans	3,029,894.09	3,652,403.53
2	Personal Loan	161,163,546.08	142,806,024.61
3	Consumer Durable Loan	10,104,996.21	10,104,996.21
4	Jewel Loan	2,282,461,046.47	1,843,492,784.29
5	Overdraft Loans	12,486,307.90	11,406,611.48
6	Deposit Loans	105,087,171.77	99,907,244.55
7	Housing Loan Individuals	97,731,985.75	86,286,205.71
8	Mortgage Loan	313,149,111.90	288,660,158.16
9	Vehicle Loans	111,566,014.76	81,422,221.22
10	Vehicle Loan to Staff	1,614,301.17	1,784,533.91
11	Housing Loan to Staff	4,797,041.30	5,655,311.19
12	Personal Loan to Staff	84,659,033.35	89,024,465.43
13	OD Loan to Staff	128,126,405.27	116,218,639.24
14	PM Svanidhi Loan	37,600.00	38,000.00
15	PACS as Multi Service Centers	55,386,946.60	50,593,134.55
	Short Term / KCC Loan		
1	Kissan Credit Card Loans	12,703,852,860.75	11,224,455,262.59
2	Short term Loans	1,977,746.00	2,054,453.00
	Medium Term Loans 3 / 5 Yrs (Agri)		
1	Medium Term Loan Big Farmer 5 Yrs	610,955,733.17	550,802,255.61
2	Medium Term Loan Small Farmers 5 Yrs	19,313,588.00	29,042,883.00
3	Medium Term Loan Big Farmer 3 Yrs	1,750,000.00	1,750,000.00
4	Medium Term Loan Small Farmers 3 Yrs	144,905,172.80	112,151,642.72
5	M T Loan Diary Paccs	16,368,150.01	8,225,261.87
6	M T Loan Diary Above 10L Paccs	3,092,748.00	1,790,000.00
7	M T Loan Diary Branches Above 10L	1,090,260.00	1,395,260.00
8	M T Loan Diary Branches Upto 10L	12,047,362.57	7,900,339.76
9	M T Loan Poultry Branches Abiove 10L	4,253,070.99	2,353,720.38
10	M T Loan Poultry Branches Upto 10L	3,212,814.39	3,294,546.20
11	M T Loan Sheep & Goat Branch Upto 10L	19,200,459.12	16,782,506.66
	Medium Term Conversion Loan (Agri)		
1	M Term Conversion Loan Big Farmer	374,728.00	374,728.00
2	M Term Conversion Loan Small Farmer	77,558.00	77,558.00
	Medium Term Loans (Non Agricultural)		
1	Non Farm Sector (Individuals)& industrial loan	5,190,071.59	5,190,071.59
2	Dairy Loan	25,421,442.57	47,398,795.20
3	Non Agricultural Medium Term Loan Individuals	10,069,630.92	11,078,098.39
4	Poultry Farm Loan	7,083,340.64	9,792,124.35
5	Sheep & Goat Rearing Loan	5,082,784.46	9,353,157.40
6	Project Term Loan	-	34,535,099.30
7	Project Term Loan Individuals	28,696,101.35	95,543,432.34
	Loan to Self Help Groups		
1	Self Help Group Loan	477,230,106.03	562,980,758.49
2	Swarnajayanthi Gram Swarojgar Yojana Loan	3,229,023.32	3,229,023.32
3	Joint Liability Groups Loan	5,889,044.00	5,899,044.00
4	Badavara Bandhu Loan	2,341.00	2,341.00
5	Kayaka Loan	1,371,791.76	1,406,948.83
	Total	17,483,739,332.06	15,580,112,046.08

Sch. 10 : Fixed Assets

Sl No	Particulars	As on 31.03.2024	As on 31.03.2023
	Land & Buildings Ho and Branches		
1	Building a/c Ho and Branches	178,967,461.00	197,954,095.00
2	Site cost of Dattaghalli	319,370.00	319,370.00
3	Site cost of H D Kote br	63,119.00	63,119.00
1	Furniture and fixtures	12,659,702.50	12,382,793.77
	Comptuters, Printers, UPS & Others		
1	Software purchase & installation	127,192.00	1,796,489.00
2	computers	354,172.00	954,522.00
3	printers	1,254,517.53	1,450,287.53
4	ups	2,743,264.04	3,150,168.04
5	Generateres	133,044.00	156,522.00
6	Inverters	11,999.00	14,117.00
7	Hardware And peripherals	1.00	106,484.75
8	Laptop computers,MPLS VPN connectivity, computer scanner	609,244.78	712,835.78
9	CC Camera and Accessories	5,172,144.06	6,084,875.06
10	Projector and accessories	297,768.06	350,316.06
11	Safe lockers	1,991,895.00	2,343,406.00
12	Encoding machine, fake note detectore, xerox machine, fax machine	119,906.00	141,065.00
13	Note counting machine,gold weighinmachin,air condition ,	1,157,759.60	1,213,404.60
14	KCC Rupay Cards Debit Cards	4,728,725.00	4,728,725.00
15	Burglar Alarm	109,644.00	128,993.00
16	Fire Extinguisher	25,832.00	30,391.00
17	Micro ATMs	522,670.00	614,906.00
	Vehicles	8,490,685.48	9,989,041.48
	Total	219,860,116.05	244,685,927.07

Sch. 11 : Other Assets

Sl No	Particulars	As on 31.03.2024	As on 31.03.2023
	Other Assets		
1	Festival Advance to Staff	737,600.00	1,379,400.00
2	Suspense Assets	2,293,421.97	2,303,323.97
3	Life membership - Chamarajangar Dist Coop Union	3,000.00	3,000.00
4	Life membership - Mysore Dist Coop Union	5,000.00	5,000.00
5	Arbitration Fees	135,106.54	135,106.54
6	Execuition Fees	207,307.07	207,307.07
7	Books & Forms	1,064,046.54	1,080,441.68
8	Library Books	11,671.62	11,671.62
9	Advance to New Branches Interior works	1,275,572.00	1,275,572.00
10	Premium on Govt securities	50,193.49	100,386.99
11	Tax paid in Advance/ Tax deducted at Source/Refundable	46,566,137.00	41,455,002.00
12	Agriculture Insurance co Of India	23,196.00	23,196.00
13	Deposit with K E B	174,463.00	174,463.00
14	Deposit with Asst Labour Commissioner Court	1,599,125.00	1,599,125.00
15	Financial Assistance receivable From NABARD	1,000.00	1,000.00
16	ACH DEBIT RETURN	318,918.00	-
17	Bills Payable	18,069.45	18,069.45
18	Kalpatharu Deposit Societies	16,376.00	16,376.00
19	Kalpatharu Deposit Individual	1,894.00	1,894.00
20	UID-Credit	1,756,105.26	8,671,875.01
21	NPCI Deposit	365,351.36	365,351.36
22	E-Stamp	900,000.00	900,000.00
23	Branch Clearing General Accounts	1.00	1.00
24	BBPS-Mobile Van KA09AA0367	7,860.00	7,860.00
25	BBPS-Mobile Van KA09AA0368	5,925.00	5,925.00
26	LPG-Cr-Return	552,163.96	881,527.00
27	NEFT Suspense Account	-	8,856,277.77
28	Stamp Paper Account	1,092,207.23	1,032,785.42
29	Interest accured on IDBI Bank Short Term Deposit	231,340.00	570,442.00
30	Investment of Staff Gratuity Fund with LIC	90,848,600.61	89,484,834.61
31	Leave Salary Investment in LIC	9,109,286.00	13,800,504.00
32	Income Tax Appeal Fee	1,847,800.00	1,847,800.00
33	SARFAECI Charges	787,977.00	535,153.50
34	SUSP SC Reversal Account	44,357.00	1,817,010.00
35	Branch Rental Advance	18,073.00	-
36	PIDF&Recur Contribution -Apex	50,016.70	50,016.70
37	Building Work in Progress	6,469,266.00	1,871,045.00
38	Balance Account	-	44.00
39	Legal Fees	-	500.00
40	Service Chareges	-	5.00
41	Loss for 2023-24	18,250,320.27	-
	Rental Advances		
1	Branches Building Rental Advance	3,705,000.00	3,455,000.00
	G S T		
1	S G S T 6 % Recivable	286,734.96	260,603.66
2	S G S T 9 % Recivable	3,598,733.96	2,790,819.65
3	S G S T 14 % Recivable	357,377.90	357,377.90
4	C G S T 6 % Recivable	197,840.66	197,840.66
5	C G S T 9 % Recivable	5,732,699.00	4,931,822.39
6	C G S T 14 % Recivable	357,377.90	357,377.90
7	I G S T 18 % Recivable	6,813,977.69	6,107,536.08
8	IGST	366,732.00	366,732.00
	Non Banking Assets		
1	Kurabarahally Site	1,539,341.00	1,539,341.00
	Interest Subsidy Receivable from Govt :		
1	Short term loan interest receivable from govt. (Loan waiver 2016-17)	1,28,469,590.00	128,469,590.00
2	KCC Loan Interest receivable from State Govt 2018-19	385,368,247.00	435,946,425.00
3	Subvention Receivable from NABARD	420,689,564.00	368,326,233.00
	Loan Waiver Receivable from State Govt :		
1	Loan Waiver Receivable on sericultural loan(govt)	1,015,371.50	1,019,874.50
2	KCC Loan waiver by govt on below 50,000/-	10,998,670.00	10,998,670.00
3	KCC Loan waiver by govt on above 50,000/-	16,962,105.50	16,962,105.50
4	KCC Loan waiver by govt on below 1,00,000/-	85,237,163.00	85,581,300.00
5	KCC Loan waiver by govt on above 1,00,000/-	62,317,446.00	62,739,451.00
	Audit objection Recoverable Balances :		
1	**SRSSK/PSSK DD / BC wrongly paid recoverable**		
	M. Vijaya, R.Nagaraja, H K Sannaswamy	4,150,190.00	4,150,190.00
	Excess Amt paid recoverable		
1	Int Amt on DD Recoverable/SRSSK/PSSK	1,206,590.00	1,206,590.00
2	**Excess Amt paid to New Br,Counters recoverable from**		
	S.Chandrashekar, Ex president, B.Nagaraju, Ex CEO, S.Jagadesh, Sr. Asst., G.Gopalkrishna, Sr. Asst.	3,430,669.00	3,430,669.00
3	Expenses Recoverable From Hunsur Br Manager - Ramappa Poojar	42,795.00	42,795.00
4	Expenses Recoverable From Bililkere Br Manager - Niranjan G S	25,000.00	25,000.00
	Missappropriations recoverable		
1	SRN Iyenger	54,125.05	54,125.05
2	Cash Misappropriation Amount Recoverable R Marigowda, Jr.Asst / Puttamadaiah, Asst Manager	605,469.00	605,469.00
3	Misappropriation amount Recoverable by staff - Hunsuru Br	22,012,600.00	22,012,600.00
4	Misappropriation amount Recovered by staff - Ch.Nagara Br	5,696,363.00	-
5	Misappropriation amount Recoverable by staff - Ch.Nagara Br B.B.Raju, Sr.Br.Manager & N.Nagendra Prasad, Jr.Asst.	3,559,033.00	-
6	Exgratia amount Recoverable by staff 2018 19	25,821,226.00	-
	Total	**1,387,455,780.19**	**1,342,433,830.98**

Sch. 12 : Contingent Liabilities

Sl No	Particulars	As on 31.03.2024	As on 31.03.2023
1	Depositor Education and Awarenes Fund Scheme 2014 RBI (DEAF)	7,676,412.40	7,000,782.65
	Total	**7,676,412.40**	**7,000,782.65**

Sch. 13 : Interest on Loans & Advances and Investments

Sl No	Particulars	As on 31.03.2024	As on 31.03.2023
A	**Interest on Loans & Advances**		
1	Interest on loans & Advances/	1,111,145,186.53	774,550,415.76
2	Interest subvention from Nabard	238,592,937.00	364,893,847.00
	Total	1,349,738,123.53	1,139,444,262.76
B	**Income on Investments**		
1	Interest/Income on Govt securities	125,422,136.50	75,369,467.00
2	Dividend Received on IFFCO Shares	700,000.00	700,000.00
3	Interest received on FD with Apex Bank	5,558,088.00	7,948,894.00
4	Dividend Received on Apex Bank Shares	13,204,589.00	17,227,808.00
5	Interest received on FD with IDBI Bank	244,330.00	194,118.00
6	Interest received on Resrve fund deposit with Apex Bank	20,628,685.00	17,521,695.00
7	Interest received on Agri.Cr.Stabln Fund with Apex Bank	5,662,331.00	4,596,675.00
	Total	171,420,159.50	123,558,657.00
	Total (A+B)	**1,521,158,283.03**	**1,263,002,919.76**

Sch. 14 : Other Income

Sl No	Particulars	As on 31.03.2024	As on 31.03.2023
I	**Commission, exchange and brokerage**	3,111,276.53	4,570,092.05
II	**Miscellaneous Income**		
1	Incidental Income	6,190,057.01	6,905,810.03
2	Insurance fee	8,092,988.13	7,761,041.00
3	Nominal membership fees	1,208,830.52	1,336,631.00
4	Share Fees	1,186.44	8,200.00
5	Admission Fees	11,016.95	82,000.00
6	Rent received from Shops	424,203.39	467,190.00
7	Rent received from Staff Quarters	39,416.95	50,400.00
8	Loan processing fees	1,611,612.70	3,592,695.00
9	Income from Sale of Books & Forms	150,908.52	267,841.71
10	Locker rent	5,211.86	6,150.00
11	SMS Charges	3,107,410.17	3,418,902.00
12	Rupay card service charges	5,292,313.56	6,041,400.00
13	Miscellaneous income	67,390.43	431,293.23
14	Exch Banker Chq Trf	6,050.00	7,957.00
15	Exch Drafts Cash	35,000.84	30,934.00
16	ATM Bal Enq Charg	278,923.72	234,900.00
17	ATM Mini Statement Charge	12,635.57	13,650.00
18	ATM Pin Chng Charges	601.66	470.00
19	ATM Wdrl Charges	1,272,055.93	1,155,037.00
20	Chq Retd Local Outw	81,966.10	109,160.00
21	Closure Fee	43,135.57	58,750.00
22	Duplicate Stat/Passb	9,258.48	11,300.00
23	Issue Of MICR SB	600,008.50	797,830.00
24	Min Balance Charges	2,158,516.96	2,320,300.00
25	Stop Payment Inst Ch	15,127.15	6,750.00
26	Tender Fees	15,000.00	24,190.00
27	NEFT Transfer Commission	187,416.95	162,212.50
28	E-Stamp Paper Commission	10,022.72	26,004.60
29	Com Recd on Vokka Sangha Appln	108,355.93	-
30	Income Recd on Sale of Scarp	243,960.17	-
31	PENALTY ON RD	221,830.10	-
32	FLC Trainning Expenses	6,140.00	-
33	Rounding off	15.19	-
	Total	**34,619,844.70**	**39,899,091.12**

Sch. 15 : Interest Paid on Deposit / Borrowings

Sl No	Particulars	As on 31.03.2024	As on 31.03.2023
	Interest Paid on		
1	Interest on Deposit	538,777,575.06	507,462,083.33
2	Interest on Borrowings	639,821,505.00	396,772,599.00
	Total	**1,178,599,080.06**	**904,234,682.33**

Note 16 : Operating Expenses

Sl No	Particulars	As on 31.03.2024	As on 31.03.2023
A	**Management Expenses**		
1	Employees Salary and Allowances	222,202,932.00	218,016,949.50
2	Rent, taxes and professional tax	3,596,615.40	3,589,670.00
3	Water & Electricity Charges	1,815,371.00	1,789,402.00
4	Printing & Stationery	1,925,309.00	3,359,199.00
5	Advertisement and publicity	309,476.00	1,876,473.00
6	Directors fees, allowances and expenses	393,000.00	495,000.00
7	Postage, telegrams, telephones etc.,	691,459.40	692,520.22
8	Repairs and Maintenance	2,354,538.00	1,460,747.00
9	Vehicle Insurance	685,031.58	520,839.00
10	Petrol & Diesel to Bank vehicals	1,357,600.66	1,634,917.50
11	Bank building tax	645,001.00	716,379.00
	Other Expenditures		
1	Catering expenses	784,529.00	679,928.00
2	Contingency expenses	190,059.00	200,555.00
3	Meeting Expenses	16,520.00	3,985.00
4	Pigmy Agent Commission	668,511.00	622,591.00
5	Contribution towards PAIS	291,525.00	330,465.00
6	Bank & TT Charges	113,565.39	116,278.68
7	Tax/ Technical Consultation and Internal Enquiry Fees	237,777.00	138,739.00
8	Office Equipments	15,370.00	20,896.00
9	Miscellaneous Expenses	1,109,632.43	2,231,867.15
10	Reading Room Expenses	6,973.00	4,608.00
11	Adminstrative Expense for PF & Insurance	819,952.00	795,226.00
12	Bankers Blanket Policy	315,603.00	328,508.00
13	Clearing house Rent & allowance	35,735.00	33,360.00
14	Electrical Instrument Expenses	9,120.00	288,843.00
15	Annual General Body Meeting Expenses	1,903,645.00	1,563,293.00
16	Generator fuel expenses & Maintainance	3,500.00	35,059.00
17	Dairy & Calenders expenses	-	448,098.00
18	Election Expenses	236,013.00	-
19	Vehicle hire charges	228,813.00	250,414.00
20	DICGC Insurance Policy Expenses	11,139,172.26	9,859,136.44
21	Web Site Expenses	-	48,601.90
22	ATM Switch Charges	4,028,234.78	3,121,654.23
23	Employees Group Insurance policy	1,158,955.73	1,054,629.20
24	I S Audit Fees	75,000.00	75,000.00
25	Concurrent Auditors Fess	-	959,200.00
26	AMC ON Note counting machine	-	50,686.00
27	AMC COMPUTERS	740,900.24	723,488.00
28	Computer maintaince cost	-	451,540.40
29	Communication Link Charges RTGS/NEFT	-	218,000.00
30	Branches maintaince expenses	133,705.00	200,147.00
31	Ayoodha pooja expenses	24,740.00	23,370.00
32	Donation	-	10,000.00
33	C I C membership fee	16,350.00	15,900.00
34	Legal fees	795,000.00	155,000.00
35	sweeping & cleaning	335,722.00	343,238.00
36	Chartered Accountant Expenses	-	4,304.00
37	Xerox Charges	64,088.00	58,140.00
38	Internal Enquiry Fees	75,000.00	665,000.00
39	Staff Uniform Cost	226,198.00	224,886.00
40	Amortisations on Govt Securities	50,193.50	50,193.50
41	One Time Chgs fr TCS CBS Impltn	6,423,201.55	7,927,995.97
42	Appraiser Fees	70,075.00	15,000.00
43	Income Tax	6,154,014.00	4,990,210.00
44	Engineers Fees	39,011.00	324,447.00
45	Int Amount Paid to DD (Curt Dep)	-	625,044.00
46	GST Paid	-	9,450,226.00
47	FLC Trainning Expenses	-	33,367.00
48	Int paid on GST	1,491,636.00	-
49	IMPS Certificate Fees	29,500.00	-
50	Staff Gratuity	12,430,339.00	10,000,000.00
51	Staff Leave encashment	-	5,000,000.00
52	Rupay Debit Card Expenditure	-	2,207,250.00
53	Amount of Court Deposit	22,611.00	-
54	Exgratia to Staff	142,227.00	-
55	Payment of Inspection Cost	3,960.00	-
56	Rounding off	-	32.43
	Total	**288,633,010.92**	**301,130,497.12**

B	**Depreciations**		
Sl No	Particulars	As on 31.03.2024	As on 31.03.2023
1	Depreciation on Bank Buildings	1,497,583.00	1,206,920.00
2	Depreciation on computeres	1,012,370.00	3,350,589.55
3	Depreciation on Furnitures	1,374,781.27	1,295,412.22
4	Depreciation on vehicals	1,144,544.00	1,346,521.00
5	Depreciation on Inwarter	2,118.00	2,491.00
6	Depreciation on Genarater	23,478.00	27,621.00
7	Depreciation on fax mechine	4,721.00	5,554.00
8	Depreciation on printers	221,386.00	254,810.00
9	Depreciation on Fake Note Detector	143.00	168.00
10	Depreciation on UPS	477,846.00	534,805.00
11	Depreciation on xerox mechine	16,278.00	19,151.00
12	Depreciation on En codeing mechine	17.00	20.00
13	Depreciation on gold weighing mechine	46,834.00	43,688.00
14	Depreciation on Note counting mechine	118,478.00	131,307.00
15	Depreciation on Air condition mechine	30,921.00	36,377.00
16	Depreciation on Software	1,669,297.00	1,668,835.00
17	Depreciation on Hardwars & periperales	106,483.75	106,453.00
18	Depreciation on MPLS pvn Conectivites	94,593.00	111,286.00
19	Depreciation on safe lockers	351,511.00	386,613.00
20	Depreciation on scanner	12,920.00	13,983.00
21	Depreciation on CC Camera and accessories	912,731.00	1,073,801.00
22	Depreciation on Burglar Alaram	19,349.00	22,763.00
23	Depreciation on Fire Extinguisher	4,559.00	5,363.00
24	Depn on Projector & Accessories	5,026.00	5,914.00
25	Depn on Micro ATM	11,356.00	13,360.00
	Total	9,159,324.02	11,663,805.77
	Total (A+B)	**297,792,334.94**	**312,794,302.89**

Provisions and Contingencies

Sl No	Particulars	As on 31.03.2024	As on 31.03.2023
1	Bonus / exgratia to staff	-	19,500,000.00
2	Prov for Non Performance Assets	47,973,000.00	4,000,000.00
3	Prov for Standard Asssets	7,500,000.00	8,500,000.00
4	Statutory Audit Fees payable	-	649,000.00
5	Amount of Court Deposit DD / BC Suspense Account	-	4,150,190.00
6	Staff Gratuity	-	2,910,169.00
7	Concurrent Audit Fees	800,000.00	-
8	Statuory Auidit Fee	605,000.00	-
9	Prov for Exgratia paid recovery	24,200,000.00	-
10	Prov for Ch.Nagara Missappr	3,559,033.00	-
11	Provision for Special Reserve as per Income Tax Act	2,000,000.00	2,500,000.00
	Total	**86,637,033.00**	**42,209,359.00**

Sd/-	Sd/-	Sd/-	Sd/-
Manager (Accounts)	General Manager	Chief Executive Officer	Administrator

See accompanying notes forming part of the
Accounting Policies
Notes on Accounts

Place : Mysuru
Date :28.06.2024

As per our report of Even Date
for M/s.Francis P W & Co.,
Chartered Accountants
FRN. 011813S
Sd/-
(CA. Francis P W)
Partner
M.No. 218794
UDIN:- 24218794BKBIEK4842

ಬೇಂಗೂರು ದೋಣಿ ಕಡವು ಜಲಾವೃತ

• ಪರಂಬು ಪೈಸಾರಿ ಗ್ರಾಮದ ಸಂಪರ್ಕ ಕಡಿತ • ಮೋಟಾರ್ ಬೋಟ್ ನಿಯೋಜನೆ

ಮಡಿಕೇರಿ, ಜೂ.29– ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದರೂ ಮಡಿಕೇರಿ ತಾಲೂಕಿನ ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮದ ದೋಣಿ ಕಡವು ಪ್ರದೇಶ ಜಲಾವೃತವಾಗಿದೆ.

ನೆಲಜಿ, ಕಕ್ಕಬ್ಬೆ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಸೇರಿದಂತೆ ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಉಕ್ಕಿ ಹರಿದು ದೋಣಿ ಕಡವು ಹಾಗೂ ಪರಂಬು ಪೈಸಾರಿ ಗ್ರಾಮದ ಸಂಪರ್ಕ ಕಡಿತವಾಗಿದೆ.

ಕಾವೇರಿ ನದಿ ದಡದ ತಗ್ಗು ಪ್ರದೇಶವಾದ ದೋಣಿ ಕಡವು ಮತ್ತು ಪರಂಬು ಪೈಸಾರಿ ನಡುವಿನ 3 ಕಿ.ಮೀ. ವ್ಯಾಪ್ತಿ ನದಿ ಪ್ರವಾಹ ಆವರಿಸಿದ್ದು, ಜನ ಮತ್ತು ವಾಹನ ಸಂಚಾರ ಅಸಾಧ್ಯವಾಗಿದೆ. ಈ ಪ್ರದೇಶಗಳನ್ನು ಸಂಪರ್ಕಿಸಲು ರಸ್ತೆ ವ್ಯವಸ್ಥೆ ಇದೆಯಾದರೂ ತಗ್ಗು ಪ್ರದೇಶವಾದ ಕಾರಣ ನೀರಿನಲ್ಲಿ ರಸ್ತೆ ಮುಳುಗಡೆಯಾಗಿದೆ.



ಬೇಂಗೂರು ದೋಣಿ ಕಡವು ಪ್ರದೇಶಕ್ಕೆ ಮೋಟಾರ್ ಬೋಟ್ ನಿಯೋಜಿಸಿರುವುದು.

60 ಕುಟುಂಬಗಳ ಪರದಾಟ: ಪರಂಬು ಪೈಸಾರಿಯಲ್ಲಿ 60ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಪ್ರತಿ ಮಳೆಗಾಲ ಗ್ರಾಮಸ್ಥರು ಕಾವೇರಿ ನದಿ ಪ್ರವಾಹದಿಂದ ಪರದಾಡುವ ಸ್ಥಿತಿ ಉಂಟಾಗಿದೆ. ಇಲ್ಲಿನ ಶಾಲಾ ಮಕ್ಕಳು, ತೋಟದ ಕೆಲಸ ಸೇರಿದಂತೆ ಇತರ ಕಾರ್ಯಗಳಿಗೆ ತೆರಳುವವರು ಮಳೆಗಾಲದ ದೋಣಿಯನ್ನು ಅವಲಂಭಿಸಿದ್ದಾರೆ. ಆದರೆ, ಹಳೆಯ ದೋಣಿ ದುಸ್ಥಿತಿಗೆ ಒಳಗಾಗಿ ಅದು ಸಂಚರಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಗ್ರಾಮಕ್ಕೆ ತಕ್ಷಣ ಮೋಟಾರ್ ಬೋಟ್ ನೀಡುವಂತೆ ಮನವಿ ಮಾಡಿದ್ದರು.

ಬೇಡಿಕೆಗೆ ಜಿಲ್ಲಾಡಳಿತ ಸ್ಪಂದನೆ: ಕಾವೇರಿ ನದಿ ಪ್ರವಾಹದಿಂದ ಪರಂಬು ಪೈಸಾರಿ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆ ಕುರಿತು ಕಂದಾಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ, ದುಬಾರೆಯಿಂದ ಅರಣ್ಯ ಇಲಾಖೆಯ 1 ಮೋಟಾರ್ ಬೋಟ್ ಅನ್ನು ದೋಣಿ ಕಡವು ಪ್ರದೇಶಕ್ಕೆ ನಿಯೋಜನೆ ಮಾಡಿದೆ.

ಮೋಟಾರ್ ಬೋಟ್ ಚಲಾಯಿಸಲು ನುರಿತ ಸಿಬ್ಬಂದಿ ಸಹಿತ ಪ್ರಯಾಣಿಕರ ಸುರಕ್ಷತೆಗಾಗಿ ಬೋಟ್‌ನಲ್ಲಿ ಲೈಫ್ ಜಾಕೆಟ್‌ಗಳನ್ನೂ ಒದಗಿಸಲಾಗಿದೆ. ಇದರಿಂದ ಪ್ರತಿನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಓಡಾಡಲು ತಾತ್ಕಾಲಿಕ ಪರಿಹಾರ ದೊರಕಿದಂತಾಗಿದೆ.

> ದೋಣಿ ಕಡವು ಮತ್ತು ಪರಂಬು ಪೈಸಾರಿ ಗ್ರಾಮಗಳ ನಡುವೆ ಕಾವೇರಿ ನದಿ ಪ್ರವಾಹ ನೀರು ಆವರಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಮೋಟಾರ್ ಬೋಟ್ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ಗ್ರಾಮಸ್ಥರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
>
> –ಶಿವಕುಮಾರ್, ಭಾಗಮಂಡಲ ಕಂದಾಯ ಪರಿವೀಕ್ಷಕ

> ದುಸ್ಥಿತಿಯಲ್ಲಿರುವ ಹಳೆಯ ಬೋಟ್ ಅನ್ನು ದುರಸ್ತಿಗೊಳಿಸಿ ಆದಷ್ಟು ಬೇಗ ನಿಯೋಜಿಸುವುದಾಗಿ ಕಂದಾಯ ಇಲಾಖೆ ಹೇಳಿದೆ. ಈ ಪ್ರದೇಶದಲ್ಲಿ 3 ಕಿ.ಮೀ. ವ್ಯಾಪ್ತಿಯಲ್ಲಿ ನೀರು ನಿಂತಿದೆ. ಈ ಭಾಗದಲ್ಲಿ ಮೇಲ್ಸೆತುವೆ ನಿರ್ಮಿಸಿ ಪ್ರವಾಹದಿಂದ ಶಾಶ್ವತ ಪರಿಹಾರ ಕಲ್ಪಿಸಬೇಕು.
>
> –ಶೈಲಾ ರಾಜೇಶ್, ಪರಂಬು ಪೈಸಾರಿ ನಿವಾಸಿ

ಹಾನಿ ಪ್ರದೇಶಗಳಿಗೆ ಶಾಸಕ ಮಂತರ್‌ಗೌಡ ಭೇಟಿ



ಮಡಿಕೇರಿಯ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಡಾ. ಮಂತರ್‌ಗೌಡ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಡಿಕೇರಿ: ಇಲ್ಲಿನ ಮಲ್ಲಿಕಾರ್ಜುನ ನಗರ ಹಾಗೂ ತ್ಯಾಗರಾಜ ಕಾಲೋನಿಯ ಮಳೆ ಹಾನಿ ಪ್ರದೇಶಗಳಿಗೆ ಶನಿವಾರ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ, ಪರಿಶೀಲಿಸಿದರು. ಮಳೆಯಿಂದ ಗೋಡೆ ಕುಸಿದಿರುವುದನ್ನು ಪರಿಶೀಲಿಸಿದ ಶಾಸಕರು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಲ್ಲಿನ ನಾಗರಿಕರು ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ ಶಾಸಕರು, ಸ್ಥಳೀಯರ ಕುಂದುಕೊರತೆ ಆಲಿಸಿದರು.

ನಗರದ ಸ್ಟೀವರ್ಟ್ ಹಿಲ್ ಬಳಿಯ ತ್ಯಾಜ್ಯ ಘಟಕ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆ ಆವರಣಕ್ಕೆ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್, ನಗರಸಭೆ ಪೌರಾಯುಕ್ತ ವಿಜಯ್, ಪರಿಸರ ಇಂಜಿನಿಯರ್ ಸೌಮ್ಯ, ಎಇಇ ಹೇಮಂತ್ ಕುಮಾರ್ ಇದ್ದರು.

ಬಸ್, ಕಾರಿನ ನಡುವೆ ಡಿಕ್ಕಿ: ಐವರಿಗೆ ಗಾಯ



ಗೋಣಿಕೊಪ್ಪ, ಜೂ.29–ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಐವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೈಕೇರಿ ನಿವಾಸಿಗಳಾದ ಚಾಲಕ ಲಕ್ಷ್ಮಣ, ವಿವೇಕ್, ಮುನ್ನ, ಮುನಿಸ್ ಹಾಗೂ ರತ್ನ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಐವರು ಬೆಳಗ್ಗೆ 8.30ರಲ್ಲಿ ಕಾರಿನಲ್ಲಿ ಪೊನ್ನಂಪೇಟೆಯಿಂದ ಬಲ್ಯಮಂಡೂರು ಕಡೆಗೆ ಹೋಗುತ್ತಿದ್ದರು. ಈ ವೇಳೆ ವಾಹನವೊಂದನ್ನು ಓವರ್‌ಟೇಕ್ ಮಾಡುವಾಗ ಕಾನೂರಿನಿಂದ ಪೊನ್ನಂಪೇಟೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡು, ಬಸ್‌ಗೂ ಹಾನಿಯಾಗಿದೆ. ಸ್ಥಳ ಪರಿಶೀಲಿಸಿದ ಪೊನ್ನಂಪೇಟೆ ಠಾಣೆ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಟೋ ಚಾಲಕರಿಗೆ ಗುರುತಿನ ಚೀಟಿ ವಿತರಣೆ



ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರು ಮತ್ತು ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ವಿರಾಜಪೇಟೆ: ನಗರ ಪೊಲೀಸ್ ಠಾಣೆ ಆವರಣದಲ್ಲಿ ಆಟೋ ಚಾಲಕರು ಮತ್ತು ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿರಾಜಪೇಟೆ ಪೊಲೀಸ್ ಠಾಣಾಧಿಕಾರಿ ರವೀಂದ್ರ, ಪಟ್ಟಣದಲ್ಲಿ ಏಳು ಸಂಘಗಳಿದ್ದು ಸುಮಾರು 700 ರಿಂದ 800 ಆಟೋಗಳಿವೆ. ಈಗಾಗಲೇ 300 ಚಾಲಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಇನ್ನು 10 ದಿನಗಳೊಳಗೆ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗುವುದು. ವಾಹನ ಚಾಲನೆ ವೇಳೆ ನಾಮಫಲಕ ಸರಿಯಾಗಿರಬೇಕು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ಆಟೋ ಚಾಲಕರು ಕಡ್ಡಾಯವಾಗಿ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಚಾಲನೆ ಸಂದರ್ಭ ಸಮವಸ್ತ್ರ ಧರಿಸಬೇಕು. ವೇಗದ ಮಿತಿಯಲ್ಲೇ ಚಾಲನೆ ಮಾಡಬೇಕು. ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮ ಪಾಲಿಸಬೇಕು ಎಂದು ಹೇಳಿದರು.

ಕೆಆರ್‌ಎಸ್‌ನಲ್ಲಿ ಒಳ ಹರಿವು ಹೆಚ್ಚಳ ಹಿನ್ನೆಲೆ

ಕ್ರಸ್ಟ್ ಗೇಟುಗಳಿಗೆ ಗ್ರೀಸ್ ಹಾಕುವ ಕಾರ್ಯ ಆರಂಭ

ಶ್ರೀರಂಗಪಟ್ಟಣ,ಜೂ.29–ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್‌ನಲ್ಲಿ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ವಿವಿಧ ಮಟ್ಟದ ಕ್ರಸ್ಟ್ ಗೇಟುಗಳಿಗೆ ಗ್ರೀಸ್ ಮತ್ತು ಆಯಲಿಂಗ್ ಮಾಡುವ ಕೆಲಸ ಇಂಜಿನಿಯರ್‌ಗಳ ಸಮ್ಮುಖದಲ್ಲಿ ಆರಂಭವಾಗಿದೆ.

ಕೆಆರ್‌ಎಸ್ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಫಾರೂಖ್ ಅಹ್ಮದ್ ಕ್ರಸ್ಟ್ ಗೇಟುಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿದ್ದು, ಅದರಂತೆ ಈ ಕೆಲಸ ನಡೆಯುತ್ತಿದೆ.

ಪ್ರತಿವರ್ಷ ಕೂಡ ಗೇಟ್‌ಗಳ ವಸ್ತು ಸ್ಥಿತಿ ಪರಿಶೀಲನೆ ಮಾಡಿ, ಯಾವುದೇ ದೋಷವಿದ್ದರೂ ರಿಪೇರಿ ಮಾಡಿ, ಪುಲ್ಲಿಗಳು, ಗೇಟುಗಳು ಮತ್ತು ಅದರ ಯಂತ್ರ ಗಳಿಗೆ ಗ್ರೀಸ್ ಮತ್ತು ಆಯಲಿಂಗ್ ಮಾಡಿ ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಕೂಡ ಗೇಟ್‌ಗಳ ನಿರ್ವಹಣೆ ಕೆಲಸ ಮಾಡಲಾಗುತ್ತಿದೆ. ಡ್ಯಾಂನ ಕ್ರಸ್ಟ್ ಗೇಟುಗಳಿಗೆ ಮತ್ತು ವಿ.ಸಿ.ನಾಲೆಯ ಗೇಟುಗಳಿಗೆ ಗ್ರೀಸ್ ಮತ್ತು ಆಯಲಿಂಗ್ ಕಾರ್ಯ ನಡೆಯುತ್ತಿದ್ದು ಎರಡ್ಮೂರು ದಿನಗಳಲ್ಲಿ ಮುಗಿಯಲಿದೆ ಎಂದು ಹೇಳಲಾಗಿದೆ.



ಒಳಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಲ್ಲಿ +80 ಮಟ್ಟದ ಗೇಟುಗಳ ಪರಿಶೀಲನೆ, ಗ್ರೀಸ್ ಮತ್ತು ಆಯಲಿಂಗ್ ಕಾರ್ಯಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್. ಸಾಗರ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಫಾರೂಖ್ ಅಹ್ಮದ್ ಅಬು, ಸಹಾಯಕ ಅಭಿಯಂತರ ಅಭಿಲಾಷ್, ಶಿವಕುಮಾರ್ ಇವರು ಉಸ್ತುವಾರಿ ವಹಿಸುತ್ತಿದ್ದಾರೆ.

ಮುಂಗಾರು ಪ್ರಾರಂಭವಾಗಿರುವ ಕಾರಣ ಅಣೆಕಟ್ಟೆ ನಿರ್ವಹಣೆ ವಿಭಾಗದ ಇಂಜಿನಿಯರ್‌ಗಳು ಮತ್ತು ಕಾವೇರಿ ನೀರಾವರಿ ನಿಗಮದ ನೌಕರರು ಎಂದಿನಂತೆ ಎಲ್ಲಾ ಗೇಟುಗಳನ್ನು ಪರಿಶೀಲನೆ ನಡೆಸಿ ದೋಷಗಳು ಇದ್ದಲ್ಲಿ ಸರಿಪಡಿಸಿ ನಿರ್ವಹಣೆ ಮಾಡುತ್ತಿರುವ ದೃಶ್ಯ ಕಂಡು ಬಂದಿತು.

ಅಣೆಕಟ್ಟೆಯ ಸುಮಾರು 90 ವರ್ಷಗಳ ಹಳೆಯದಾದ ವಿವಿಧ ಮಟ್ಟದ 136 ಗೇಟುಗಳನ್ನು ಸಂಪೂರ್ಣ ಬದಲಾವಣೆ ಮಾಡಿದ್ದು, ಮೋಟಾರ್ ಮೂಲಕ ಗೇಟುಗಳನ್ನು ತೆಗೆದು ನೀರನ್ನು ಅಣೆಕಟ್ಟೆಯಿಂದ ಹೊರ ಬಿಡಬಹುದಾಗಿದೆ. ಈ ಅಣೆಕಟ್ಟೆಯಲ್ಲಿನ 152 ಗೇಟುಗಳು ಸ್ಕಾಡ ಟೆಕ್ನಾಲಜಿಯಲ್ಲಿ ನಿಯಂತ್ರಣ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಅಣೆಕಟ್ಟೆ ನಿರ್ವಹಣೆ ವಿಭಾಗದ ಸಹಾಯಕ ಅಭಿಯಂತರ ಅಭಿಲಾಷ್, ಶಿವಕುಮಾರ್ ಇದ್ದರು.

ರೈತ ಸಂಘ ಪ್ರತಿಭಟನೆ

ಮಂಡ್ಯ,ಜು.29– ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಬೇಕು ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ ರೈತ ಮುಖಂಡರು, ಆಳುವ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶಿದರು.

ರೈತರು ಬೆಳೆದಿರುವ ಬೆಳೆಗಳ ರಕ್ಷಣೆ ಜೊತೆಗೆ ಮುಂಗಾರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು, ಅಣೆಕಟ್ಟೆ ವ್ಯಾಪ್ತಿಯ ಕೈಗಾಲುವೆಗಳ ಹೂಳು ತೆಗೆಸಿ, ಅಭಿವೃದ್ಧಿಪಡಿಸಬೇಕು ರೈತರಿಗೆ ಉಚಿತ ಬಿತ್ತನೆ ಬೀಜ ವಿತರಿಸಬೇಕು. ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ಪ್ರತಿ ಟನ್‌ಗೆ ನಿಗದಿ ಮಾಡಿರುವ 3150 ಎಫ್‌ಆರ್‌ಪಿ ದರವನ್ನು ಪರಿಷ್ಕರಿಸಿ 4500 ರೂಗೆ ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು.

ಬೆಂಗಳೂರು–ಮೈಸೂರು ರಸ್ತೆ ಬಳಿ ಹಳ್ಳಕ್ಕೆ ಬಿದ್ದ ಬಸ್

ಚಾಲಕ ಸೇರಿ ಏಳು ಮಂದಿಗೆ ಗಾಯ, ಪ್ರಾಣಾಪಾಯದಿಂದ ಪಾರು

ಮಂಡ್ಯ,ಜು.29– ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ರಾಜ್ಯ ರಸ್ತೆ ಸಾರಿಗೆ ಬಸ್ ಟೋಲ್ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ನುಗ್ಗಿ ಹಳ್ಳಕ್ಕೆ ಬಿದ್ದಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.

ಮಂಡ್ಯದಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದ ಬಸ್ ಅಪಘಾತ ಕ್ಕೀಡಾಗಿದ್ದು, ಚಾಲಕ ಶೇಖರ್ ಕಾಲು ಮುರಿದಿದ್ದರೆ, ಕಂಡಕ್ಟರ್ ರವಿಚಂದ್ರ ಸೇರಿದಂತೆ ಪ್ರಯಾಣಿಕರಾದ ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಗಾಯಗೊಂಡಿದ್ದಾರೆ. ಎಲ್ಲರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರ್ಕಾರಿ ಬಸ್ ರಾಗಿಮುದ್ದನಹಳ್ಳಿ ಗ್ರಾಮದ ಟೋಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ಚಾಲಕ ತಕ್ಷಣವೇ ಹರಸಾಹಸಪಟ್ಟು ಬಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಬಸ್ ವೇಗದಲ್ಲಿದ್ದ ಕಾರಣ ಸರ್ವೀಸ್ ರಸ್ತೆಗಿಳಿದು ಹಳ್ಳಕ್ಕೆ ನುಗ್ಗಿದೆ.

ಬಸ್ ನುಗ್ಗಿದ ರಭಸಕ್ಕೆ ಕಾರು, ಮೂರು ಬೈಕ್‌ಗಳು ಜಖಂ ಆಗಿವೆ, ಅಲ್ಲೇ ಪಕ್ಕದಲ್ಲಿ ಅಂಗಡಿ, ಹೋಟೆಲ್ ಬಳಿ ನಿಂತಿದ್ದ ರಾಗಿಮುದ್ದನಹಳ್ಳಿ ಗ್ರಾಮದ ಕೆಂಪೇಗೌಡ, ಕೋಡಿಶೆಟ್ಟಿಪುರದ ಕುಮಾರ ಅವರ ಬೈಕ್‌ಗಳಿಗೂ ಬಸ್ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದಿದೆ. ಈ ಅಪಘಾತಕಾರಿ ಘಟನೆ ಪಕ್ಕದಲ್ಲಿದ್ದ ಕಾರದಪುಡಿ ಕಾರ್ಖಾನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ

ಮಂಡ್ಯ,ಜು.29– ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸದೆ ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಕಾರ್ಯಕರ್ತರು ಕಾವೇರಿ ನೀರಾವರಿ ನಿಗಮ ಕಚೇರಿಗೆ ನುಗ್ಗಲು ಯತ್ನಿಸಿದರು.

ಶನಿವಾರ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ನಿಗಮದ ಕಚೇರಿಗೆ ತೆರಳಿದ ಪಕ್ಷದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಗೇಟ್ ಮುಚ್ಚಿ ಕಾರ್ಯಕರ್ತರನ್ನು ತಡೆದಿದ್ದರಿಂದ ಕೆಲಕಾಲ ಧರಣಿ ನಡೆಸಿದರು.



ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಾತನಾಡಿ, ಕಳೆದ ವರ್ಷ ಬರಗಾಲದಿಂದ ನೀರಿಲ್ಲದೆ ಎರಡು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ, ಇದ್ದ ನೀರು ತಮಿಳುನಾಡು ಪಾಲಾಯಿತು, ಇದೀಗ ಕೃಷ್ಣರಾಜಸಾಗರ ಅಚ್ಚುಕಟ್ಟು ಪ್ರದೇಶದ ವಿ.ಸಿ.ನಾಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ನಾಲೆಗಳಿಗೆ ನೀರು ಹರಿಸಲು ಸರ್ಕಾರ ಕಾಮಗಾರಿಯ ನೆಪ ಹೇಳುತ್ತಿದೆ ಎಂದರು.

ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ: ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ನಗರದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಕ್ಷದ ರೈತ ಮೋರ್ಚಾ ನೇತೃತ್ವದಲ್ಲಿ ಹಸುಗಳ ಹಾಲು ಕರೆದು ಪ್ರತಿಭಟಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ಧತಾ ಸಭೆ

ಮಂಡ್ಯ,ಜೂ.29– 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿ.20, 21, 22 ರಂದು ಅರ್ಥಪೂರ್ಣವಾಗಿ ಆಯೋಜಿಸಲು ಬೆಂಗಳೂರಿನಲ್ಲಿ ಇಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಷಿ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕೆಂಪೇಗೌಡರ ಸ್ಮಾರಕ ನಿರ್ಮಿಸಲು ಸರ್ಕಾರದೊಂದಿಗೆ ಚರ್ಚೆ

ಕೊಳ್ಳೇಗಾಲ, ಜೂ.29–ನಾಡಪ್ರಭು ಕೆಂಪೇಗೌಡರ ಸ್ಮಾರಕ ನಿರ್ಮಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡೀ ವಿಶ್ವವೇ ಬೆಂಗಳೂರು ನಗರವನ್ನು ನೋಡುವಂತಾಗಿದೆ. ಬೆಂಗಳೂರಿಗೆ ಸಿಲಿಕಾಲ್ ಸಿಟಿ, ಉದ್ಯಾನ ನಗರಿ, ಐಟಿ ಪಾರ್ಕ್ ಎಂಬ ಹೆಸರು ಬರಲು ಕೆಂಪೇಗೌಡರ ಅಭಿವೃದ್ಧಿಯ ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು.

ಅಧ್ಯಯನ ಗ್ರಂಥದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ ಇಡಬೇಕು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಅಂದಿನ ದೂರದೃಷ್ಟಿಯಿಂದ ಇಂದು ಬೆಂಗಳೂರು ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಕೆಂಪೇಗೌಡರ ಆದರ್ಶವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.



ಕೊಳ್ಳೇಗಾಲದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ದೊಡ್ಡಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಮಹೇಶ್, ಹೊಂಗನೂರು ಚಂದ್ರು, ಕೆ.ರಾಜೇಗೌಡ ಇದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ದೊಡ್ಡಲಿಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಬಿಇಓ ಮಂಜುಳಾ, ತಾಪಂ ಇಓ ಶ್ರೀನಿವಾಸ್, ನಗರಸಭೆ ಪೌರಾಯುಕ್ತ ರಮೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ರಾಜೇಗೌಡ, ಕಾರ್ಯದರ್ಶಿ ಡಿ.ಬಸವೇಗೌಡ ಮತ್ತಿತರರು ಇದ್ದರು.

ಮೀನುಗಾರರಿಗೆ ಸಲಕರಣೆ ವಿತರಣೆ



ಯಳಂದೂರಿನಲ್ಲಿ ಮೀನುಗಾರರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮೀನುಗಾರಿಕೆ ಸಲಕರಣೆಗಳನ್ನು ವಿತರಿಸಿದರು.

ಯಳಂದೂರು, ಜೂ.29–ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಮೀನುಗಾರಿಕೆ ಇಲಾಖೆ ವತಿಯಿಂದ ಮೀನುಗಾರರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಮೀನುಗಾರಿಕೆ ಸಲಕರಣೆಗಳನ್ನು ವಿತರಿಸಿದರು.

ಕೊಳ್ಳೇಗಾಲ ತಾಲೂಕಿನಲ್ಲಿ 22 ಫಲಾನುಭವಿಗಳು, ಯಳಂದೂರು 19 ಹಾಗೂ ಸಂತೆಮರಹಳ್ಳಿ ಹೋಬಳಿಯ ಐವರು ಸೇರಿದಂತೆ ಒಟ್ಟು 46 ಫಲಾನುಭವಿಗಳಿಗೆ 4.60 ಲಕ್ಷ ರೂ. ವೆಚ್ಚದಲ್ಲಿ ದೋಣಿ, ಬಲೆ, ಲೈಫ್ ಜಾಕೆಟ್‌ಗಳನ್ನು ವಿತರಿಸಲಾಯಿತು.

ಬಳಿಕ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ, ಮೀನುಗಾರಿಕೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಲಕರಣೆಗಳನ್ನು ಮಾರಾಟ ಮಾಡಬಾರದು. ಉಳಿದ ಫಲಾನುಭವಿಗಳಿಗೆ ಅಧಿಕಾರಿಗಳು ಸಲಕರಣೆಗಳನ್ನು ತಲುಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಯಳಂದೂರು ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿವೇಕ್, ಕೊಳ್ಳೇಗಾಲ ಸಹಾಯಕ ನಿರ್ದೇಶಕ ಪ್ರಶಾಂತ್, ಪಿಎಸ್‌ಐ ಶ್ರೀಕಾಂತ್, ಎಸ್‌ಐ ಹನುಮಂತ ಉಪ್ಪಾರ, ಮುಖಂಡರಾದ ಜೆ.ಯೋಗೇಶ್, ವಡಗೆರೆ ದಾಸ್, ಲಿಂಗರಾಜಮೂರ್ತಿ, ಶಿವನಂಜಶೆಟ್ಟಿ, ವೈ.ಕೆ. ಮೋಳೆ ರಾಜಶೇಖರ್, ಹಾಲಿನ ಮಹದೇವಶೆಟ್ಟಿ, ಶಾಸಕರ ಆಪ್ತ ಸಹಾಯಕ ಹೊಂಗನೂರು ಚೇತನ್, ವೈ.ಕೆ.ಮೋಳೆ ವಿಜಯ್ ಉಪ್ಪಾರ್ ಇತರರಿದ್ದರು.

ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಿ

● ಕಂದಾಯ ಅಧಿಕಾರಿಗಳಿಗೆ ಡಿಸಿ ಶಿಲ್ಪನಾಗ್ ಸೂಚನೆ ● ಹಂಗಳದಲ್ಲಿ ಜನಸಂಪರ್ಕ ಸಭೆ

ಗುಂಡ್ಲುಪೇಟೆ, ಜೂ.29–ನಿರ್ದಾಕ್ಷಿಣ್ಯವಾಗಿ ಸರ್ಕಾರಿ ಜಾಗ ಒತ್ತುವರಿಯನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಹಂಗಳ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಅವರು, ಬಂಡಿದಾರಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಭೂ ದಾಖಲೆ, ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಅರಣ್ಯ ಒತ್ತುವರಿ ಹಾಗೂ ಅಕ್ರಮ ರೆಸಾರ್ಟ್‌ಗಳ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಅಕ್ರಮ ಕಂಡು ಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ಒತ್ತುವರಿ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಬೇಕು ಎಂದು ನಿರ್ದೇಶನ ನೀಡಿದರು.



ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪನಾಗ್ ಸಾರ್ವಜನಿಕರಿಂದ ಅಹವಾಲು ಆಲಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತೆ ಕೆಲಸಗಳನ್ನು ಅಧಿಕಾರಿಗಳು ವಿಳಂಬ ಮಾಡದೆ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಬೇಕು. ಕಾಡಂಚಿನ ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಕಾಡುಪ್ರಾಣಿಗಳ ದಾಳಿ, ಬೆಳೆ ನಾಶ, ಕಾಡಂಚಿನ ಗ್ರಾಮಸ್ಥರ ಮೇಲೆ ವನ್ಯಜೀವಿಗಳ ದಾಳಿ, ಅರಣ್ಯ ಇಲಾಖೆ ಕೈಗೊಂಡಿರುವ ಆನೆ ಕಂದಕ ನಿರ್ಮಾಣ ವಿಳಂಬಕ್ಕೆ ಕಾರಣ, ಗಿರಿಜನರ ಸಮಸ್ಯೆ ಬಗ್ಗೆ ಅರಣ್ಯಾಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ಕಾಡಂಚಿನ ಗ್ರಾಮದಲ್ಲಿ ನಿರಂತರವಾಗಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮವಹಿಸಿ ಹಾಗೂ ರಾಜ್ಯದ ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗೆ ಹೆಚ್ಚುವರಿ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ನೇಮಕಗೊಳಿಸಿ, ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ಮಾಡಬೇಕು. ಹಂಗಳ ಗ್ರಾಮದ ಆಸ್ಪತ್ರೆಗೆ ಹೆಚ್ಚಿನ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಸಭೆಯಲ್ಲಿ ವಿವಿಧ ಗ್ರಾಮಸ್ಥರು ಒತ್ತಾಯಿಸಿದರು.

ದೊಡ್ಡ ಗ್ರಾಮ ಹಂಗಳ ವ್ಯಾಪ್ತಿಯಲ್ಲಿ ಸರಿಯಾಗಿ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ, ಕಾಡಂಚಿನ ಯಲಚಟ್ಟಿ ಬಾಚಹಳ್ಳಿ, ಮಂಗಲ ಗ್ರಾಮದ ರಸ್ತೆ ನಿರ್ಮಾಣ, ಹೆಚ್ಚುವರಿ ಸಾರಿಗೆ ಬಸ್ ಸಂಚಾರ, ಪೌತಿಖಾತೆ, ಜಮೀನುಗಳಿಗೆ ಹೋಗುವ ರಸ್ತೆ ನಿರ್ಮಾಣ, ಹಲವಾರು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಚೀಟಿ ನೀಡಿಲ್ಲ, ಹೆದ್ದಾರಿ ಮತ್ತು ಇತರೆ ರಸ್ತೆಗಳ ದುರಸ್ತಿ, ಅಕ್ರಮ ಮದ್ಯ ಮಾರಾಟ ತಡೆ, ಕೂಡಲೇ ಖಾತೆ, ಇ–ಸ್ವತ್ತು ಮಾಡಿಕೊಡುವಂತೆ ಎಂದು ಸಾರ್ವಜನಿಕರು ಮನವಿ ಮಾಡಿದರು.

ಈ ಎಲ್ಲಾ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿ, ಉಳಿದ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ರಮೇಶ್ ಬಾಬು, ತಾಪಂ ಇಓ ರಾಮಲಿಂಗಯ್ಯ, ಬಂಡೀಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್, ಹಂಗಳ ಹೋಬಳಿಯ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ವಾರದ ಮಿತ್ರ
ಸಾಪ್ತಾಹಿಕ ಪುರವಣಿ

ಮೈಸೂರು ಮಿತ್ರ
ಭಾನುವಾರ 30-6-2024

ನಾಳೆ ವೈದ್ಯರ ದಿನಾಚರಣೆ

ವೈದ್ಯೋ ನಾರಾಯಣ ಹರಿ

–ಸದಾ ದಿಟವಾಗಲಿ ಈ ಮಹಾಮಂತ್ರ

ಆಧುನಿಕ ಜೀವನಶೈಲಿಯಿಂದಾಗಿ ಬಿಡಿಸಲಾಗದ ಕಗ್ಗಂಟಾಗಿರುವ ಕಾಯಿಲೆಗಳು ಮತ್ತು ರೋಗಿ ಕೂಡ ವೈದ್ಯರಿಗೆ ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ. ವೈದ್ಯ ವೃತ್ತಿ ರೋಗಿಗೆ ವರವಾಗಲಿ, ಕಾಯಿಲೆಗಳು ಸಾಯಲಿ. ವೃತ್ತಿಧರ್ಮದೊಂದಿಗೆ ಮಾನವೀಯತೆ ಮತ್ತು ಮಾನವ ಕಲ್ಯಾಣ ಮೆರೆಯಲಿ. ವೈದ್ಯರ ಅಸಹನೆ, ಹಣ ದಾಹ, ದುರಾಸೆ, ಒಣ ಪ್ರತಿಷ್ಠೆ ರೋಗಿಗೆ ಶಾಪವಾಗದಿರಲಿ. ಪ್ರತಿಯೊಬ್ಬ ರೋಗಿಯೂ ಸಹ ವೈದ್ಯರ ಶ್ರಮ ಮತ್ತು ವಿಶ್ರಾಂತವಿಲ್ಲದ ಅವರ ದುಡಿಮೆಯ ಸೇವೆಯನ್ನು ನಿರಂತರವಾಗಿ ಗೌರವಿಸಿ, ನಮಿಸಲಿ. ರೋಗಿ ಮತ್ತು ವೈದ್ಯ ಏಕಕಾಲದಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ವೈದ್ಯ ವೃತ್ತಿಗೆ ಮತ್ತು ಬಿ.ಸಿ.ರಾಯ್‌ರವರ ಜನ್ಮದಿನಕ್ಕೊಂದು ಅರ್ಥ ಬರುತ್ತದೆ.

ಬ್ಯಾ.ರಾ.ಪ್ರಸನ್ನಕುಮಾರ್
ಮೊ.: 9206376889



ಎಲ್ಲವೂ ಚನ್ನಾಗಿದ್ದು, ಮನ ಬಂದಂತೆ ನಡೆದುಕೊಳ್ಳುವಾಗ ಯಾವುದಾದರೂ ಆಸ್ಪತ್ರೆಗೆ ಭೇಟಿ ನೀಡಿದರೆ ನಮ್ಮ ಅಹಂಕಾರವಳಿದು, ಎಲ್ಲಾ ಮದಗಳೂ ಇಳಿದು ಕೇವಲ ಮನುಷ್ಯರಾಗಿ ಯೋಚಿಸಿ, ಜೀವನದಲ್ಲಿ ಏನೂ ಬೇಡ ಆರೋಗ್ಯವೊಂದಿದ್ದರೆ ಸಾಕೆಂಬ ವೈರಾಗ್ಯಭಾವಕ್ಕೆ ಬಂದು ಬಿಡುತೇವೆ. ನಮ್ಮ ಬಳಿ ಹಣ–ಆಸ್ತಿ, ಬಂಧು–ಬಳಗ, ಕೀರ್ತಿ ಎಲ್ಲವೂ ಇದ್ದು ಆರೋಗ್ಯವಿಲ್ಲದಿದ್ದಾಗ ಎಲ್ಲವೂ ನಿಷ್ಪ್ರಯೋಜಕ. ಅಂತಹ ಮನುಷ್ಯನ ಆರೋಗ್ಯದ ಕಾವಲುಗಾರರಾದ ವೈದ್ಯರಿಗೆ ನಾವು ಕೃತಜ್ಞತಾಪೂರ್ವಕ ಗೌರವ ಸಲ್ಲಿಸಲೇಬೇಕು. ರೋಗ ಬಂದಾಗ ನಮ್ಮವರೇ ನಮ್ಮ ಬಳಿ ಹತ್ತಿರ ಸುಳಿಯದೇ ಇರುವಂತಹ ಸಂದರ್ಭದಲ್ಲಿ ತಂದೆಯಾಗಿ, ತಾಯಿಯಾಗಿ, ಸಕಲ ಬಂಧುವಾಗಿ ನಮ್ಮನ್ನು ಸಲುಹುವಂತಹ ಪುಣ್ಯಾತ್ಮರನ್ನು ಜನರು ಭೂಮಿಯ ಮೇಲಿನ ದೇವರೆಂದೇ ನೆನೆಯುತ್ತಾರೆ. ಅದಕ್ಕೆ ಹೇಳುವುದು ವೈದ್ಯೋ ನಾರಾಯಣ ಹರಿ. ಅಂದರೆ ವೈದ್ಯರು ದೇವರ ಸಮಾನ.

ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ ಸರಳಜೀವಿ ಆಧುನಿಕ ಬಂಗಾಳದ ನಿರ್ಮಾತೃ, ಪಶ್ಚಿಮ ಬಂಗಾಳ ರಾಜ್ಯದ 2ನೆಯ ಮುಖ್ಯಮಂತ್ರಿ, ಭಾರತ ರತ್ನ ಡಾ. ಬಿ.ಸಿ.ರಾಯ್ ಜುಲೈ 1, 1882 ರಂದು ಬಿಹಾರ ರಾಜ್ಯದ ಪಾಟ್ನಾ ಸಮೀಪದ ಬೆಂಕಿಪುರದಲ್ಲಿ ಪ್ರಕಾಶ ಚಂದ್ರರ ಮಗನಾಗಿ ಜನಿಸಿದರು. (ನಿಧನ ಜುಲೈ 1, 1962) ಇವರ ಜನ್ಮದಿನ ಮತ್ತು ಪುಣ್ಯಸ್ಮರಣೆಯ ದಿನವಾದ ಜುಲೈ 1 ಅನ್ನು 1991ರಿಂದ 'ರಾಷ್ಟ್ರೀಯ ವೈದ್ಯರ ದಿನ'ವೆಂದು ಆಚರಿಸಿಕೊಂಡು ಬರಲಾಗುತ್ತಿದೆ.

ಬಿ.ಸಿ.ರಾಯ್ ಕಲ್ಕತ್ತಾದಲ್ಲಿ ವಿದ್ಯಾಭ್ಯಾಸ ಮಾಡುವಾಗ ಸ್ವಾತಂತ್ರ್ಯ ಹೋರಾಟದ ಕುದಿಕಾಲ. ಬ್ರಿಟಿಷರ ವಿರುದ್ಧ ಬಂಗಾಳದ ವಿಭಜನೆಯ ಹೋರಾಟ, ತೀವ್ರಗಾಮಿಗಳ ಹೋರಾಟ ಇವೆಲ್ಲದರಿಂದ ಯುವಕ ರಾಯ್ ತಲ್ಲಣಗೊಂಡು ತನ್ನ ಆಕ್ರೋಶವನ್ನು ನಿಯಂತ್ರಿಸಿಕೊಂಡು ಶಿಕ್ಷಣದ ಕಡೆ ಗಮನ ಕೇಂದ್ರಿಕರಿಸಿ, ದೇಶಕ್ಕಾಗಿ ಏನಾದರೂ ಅಮೂಲ್ಯ ಕೊಡುಗೆ ನೀಡಲೇಬೇಕೆಂದು ನಿರ್ಧರಿಸಿ ಅದರಂತೆ ನಡೆದುಕೊಂಡರು.

ಕಲ್ಕತ್ತಾದಲ್ಲಿ ವೈದ್ಯ ಶಿಕ್ಷಣ ಪಡೆದು ಇಂಗ್ಲೆಡಿನ ಸೆಂಟ್ ಬಾರ್ತಲೋಮ್ಯ್ ಕಾಲೇಜಿನಲ್ಲಿ ಎರಡೂವರೆ ವರ್ಷದಲ್ಲಿಯೇ M.R.C.P. F.R.C.S. ಉನ್ನತ ವೈದ್ಯಕೀಯ ಪದವಿ ಗಳಿಸಿ ಗಾಂಧೀವಾದಿಯಾಗಿದ್ದ ರಾಯ್ 1911ರಲ್ಲಿ ಸ್ವದೇಶಕ್ಕೆ ಮರಳಿ ಬಡವರಿಗಾಗಿ ತಮ್ಮ ವೈದ್ಯ ವೃತ್ತಿಯನ್ನು ಮೀಸಲಿಟ್ಟು, 1926ರಲ್ಲಿ ಬಡ ಮಕ್ಕಳು ಮತ್ತು ಮಹಿಳೆಯರಿಗಾಗಿ ಆಸ್ಪತ್ರೆಗಳನ್ನು ತೆರೆದರು.

1925ರಲ್ಲಿ ರಾಜಕೀಯ ಪ್ರವೇಶ ಮಾಡಿ ಬ್ಯಾರಕ್‌ಪುರ ಕ್ಷೇತ್ರದಲ್ಲಿ ಬಂಗಾಳ ವಿಧಾನಪರಿಷತ್ ಚುನಾವಣೆಯಲ್ಲಿ ಸ್ವರಾಜ್ಯ ಪಕ್ಷದ ಸುರೇಂದ್ರನಾಥ ಬ್ಯಾನರ್ಜಿಯವರನ್ನೇ ಸೋಲಿಸಿದರು. 1929ರಲ್ಲಿ ಸ್ವದೇಶಿ ಆಂದೋಲನವನ್ನು ಯಶಸ್ವಿಗೊಳಿಸಿ ಮೋತಿಲಾಲರಿಂದ ಪ್ರಶಂಸೆ ಪಡೆದು 1930ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಬ್ರಿಟಿಷರಿಂದ ಬಂಧನವಾಗಿ ಅಲಿಪುರ ಕಾರಾಗೃಹ ಶಿಕ್ಷೆ ಅನುಭವಿಸಿದರು.

ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಚಳುವಳಿಯಲ್ಲಿ ಯುವಕರಿಗೆ, ಬಡವರಿಗೆ ಉಚಿತ ಶಿಕ್ಷಣ ನೀಡಿ ಅವರಲ್ಲಿ ದೇಶಾಭಿಮಾನ ಮೂಡಿಸಿ ಬ್ರಿಟಿಷ್ ಆಡಳಿತದ ವಿರುದ್ಧ ಕಾಂಗ್ರೆಸ್ ಮೂಲಕ ಸಂಘಟನಾತ್ಮಕ ಹೋರಾಟದ ನೆಲೆ ರೂಪಿಸಿದರು. 1933ರಲ್ಲಿ ಪೂನಾದ ಪರ್ಣಕುಟೀನ್‌ನಲ್ಲಿದ್ದ ಗಾಂಧೀಜಿಯವರ ಆರೋಗ್ಯ ಹದಗೆಟ್ಟಿತ್ತು. ಅವರು ರಾಯ್ ನೀಡುವ ಚಿಕಿತ್ಸೆ, ವಿದೇಶಿ ಔಷಧವನ್ನು ಹುಸಿ ಮುನಿಸಿನಿಂದ ನಿರಾಕರಿಸಿದರು. ರಾಯ್ ಅವರನ್ನುದ್ದೇಶಿಸಿ ಗಾಂಧೀಜಿಯವರು, 40ಕೋಟಿ ಜನರಿಗೆ ನೀವು ಉಚಿತವಾಗಿ ಸೇವೆ ನೀಡಲು ಸಾಧ್ಯವೇ ಎಂದರು. ರಾಯ್ ಅಷ್ಟೇ ಮಾರ್ಮಿಕವಾಗಿ ನಾನು ಮೋಹನದಾಸ ಕರಮಚಂದರಿಗೆ ಚಿಕಿತ್ಸೆ ನೀಡಲು ಬರಲಿಲ್ಲ. ಹಾಗೆಯೇ ನನ್ನಿಂದ 40 ಕೋಟಿ ಜನರಿಗೆ ಉಚಿತ ಚಿಕಿತ್ಸೆ ನೀಡಲೂ ಸಾಧ್ಯವಿಲ್ಲ. ಆದರೆ 40 ಕೋಟಿ ಜನರ ನಾಯಕನನ್ನು ಗುಣಪಡಿಸಲು ಬಂದಿದ್ದೇನೆ ಎಂದಾಗ ಗಾಂಧೀಜಿ ನಕ್ಕು ರಾಯ್ ಸೇವೆ ಸ್ವೀಕರಿಸಿದರು.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವರ ದಕ್ಷತೆ, ಪ್ರಾಮಾಣಿಕತೆ ಮತ್ತು ಬಡವರ ಬಗೆಗಿನ ಕಾಳಜಿ ಗಮನಿಸಿ ಗಾಂಧೀಜಿಯವರ ಸಲಹೆ ಮೇರೆಗೆ 1948 ಜನವರಿ 23ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದಾಗ ಬಂಗಾಳದಲ್ಲಿ ಮತೀಯ ಗಲಭೆಗಳು, ರಾಜಕೀಯ ಪ್ರಕ್ಷುಬ್ಧತೆ, ಸಾಮಾಜಿಕ ಕ್ಷೋಭೆ, ಬರ, ಕ್ಷಾಮ, ಸಾಂಕ್ರಾಮಿಕ ರೋಗಗಳು, ಪಾಕಿಸ್ತಾನದ ನೇರ ಹಸ್ತಕ್ಷೇಪ, ನಿರಾಶ್ರಿತರ ಗೋಳಾಟಗಳಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ಶಿಸ್ತು ಮತ್ತು ಸಂಯಮದಿಂದ ತಮ್ಮ ಜನಪರ, ಜೀವಪರ; ಮಾನವೀಯ ಗುಣಗಳಿಂದ ಸೇವೆ ಸಲ್ಲಿಸಿ, 1962 ರವರೆಗೆ 14 ವರ್ಷಗಳ ಕಾಲ ಆಡಳಿತದ ಸರ್ವಾಂಗೀಣ ಸುಧಾರಣೆಗೆ ಕಾರಣರಾಗಿ ಬಂಗಾಳವನ್ನು ಅಭಿವೃದ್ಧಿಪಡಿಸಿದರು.

ಫೆಬ್ರವರಿ 4, 1961ರಲ್ಲಿ 'ಭಾರತರತ್ನ' ನೀಡಿ ರಾಯ್ ಅವರನ್ನು ಗೌರವಿಸಲಾಯಿತು. 1976ರಲ್ಲಿ ವೈದ್ಯಕೀಯ ವಿಜ್ಞಾನ, ಮನೋವಿಜ್ಞಾನ, ಸಾಹಿತ್ಯ ಕಲೆಗಳಲ್ಲಿ ಸಾಧನೆ ಮಾಡಿದವರಿಗೆ ಡಾ. ಬಿ.ಸಿ. ರಾಯ್ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ. ಇದು ಬಹಳ ಶ್ರೇಷ್ಠ ಪ್ರಶಸ್ತಿಯಾಗಿದೆ. ಈಗ, ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆಯ (ನೀಟ್) ಹಗರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಡವರು, ಮಧ್ಯಮ ವರ್ಗದವರ ಮಕ್ಕಳು ವೈದ್ಯರಾಗುವ ಕನಸು ನನಸಾಗುವ ಯಾವ ಆಶಾಭಾವವೂ ಇಲ್ಲ. ಏಕೆಂದರೆ ವೈದ್ಯ ವೃತ್ತಿ ಇವತ್ತು ಸಮಾಜದ ಪ್ರತಿಷ್ಠೆಯ ಸಂಕೇತ, ಬಹಳ ಲಾಭ ತಂದುಕೊಡುವ ಉದ್ಯಮವಾಗಿದೆ.


ಬೇಜವಾಬ್ದಾರಿಯಾಗಿ ವರ್ತಿಸುವ, ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ಮಾಡಬಯಸದ, ಸರ್ಕಾರಿ ವೈದ್ಯರಾಗಿ ಖಾಸಗಿ ಲ್ಯಾಬೋರೇಟರಿ, ಮೆಡಿಕಲ್ ಸ್ಟೋರ್‌ಗಳ, ಮೆಡಿಸಿನ್ ಕಂಪೆನಿಗಳ, ವೈದ್ಯಕೀಯ ಪರಿಕರಗಳ ದಳ್ಳಾಳಿ ಲಾಭಕೋರರ ಸೇತುವೆಗಳಾಗದಿರಲಿ ವೈದ್ಯರು. ಆಸ್ಪತ್ರೆಗಳು ರೋಗ ಉತ್ಪಾದಿಸುವ ಕಾರ್ಖಾನೆಯಾಗದಿರಲಿ. ಕೊರೊನಾ ಕಾಲದಲ್ಲಿನ ಸಾವುಗಳ ಬಗ್ಗೆ ಸರ್ಕಾರ ಮತ್ತು ಇಡೀ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಜನರಲ್ಲಿ ಇನ್ನೂ ಅನುಮಾನಗಳಿವೆ. ಅವುಗಳಿಗೆ ಉತ್ತರ ಸಿಕ್ಕಿಲ್ಲದಿರುವುದು ತೀರಾ ಆಘಾತಕಾರಿ ಪ್ರಶ್ನೆಯಾಗಿಯೇ ಉಳಿದಿದೆ.

ಆಧುನಿಕ ಜೀವನಶೈಲಿಯಿಂದಾಗಿ ಬಿಡಿಸಲಾಗದ ಕಗ್ಗಂಟಾಗಿರುವ ಕಾಯಿಲೆಗಳು ಮತ್ತು ರೋಗಿ ಕೂಡ ವೈದ್ಯರಿಗೆ ಸವಾಲಾಗಿ ಪರಿಣಮಿಸಿರುವುದು ಸುಳ್ಳಲ್ಲ. ವೈದ್ಯ ವೃತ್ತಿ ರೋಗಿಗೆ ವರವಾಗಲಿ, ಕಾಯಿಲೆಗಳು ಸಾಯಲಿ. ವೃತ್ತಿಧರ್ಮದೊಂದಿಗೆ ಮಾನವೀಯತೆ ಮತ್ತು ಮಾನವ ಕಲ್ಯಾಣ ಮೆರೆಯಲಿ. ವೈದ್ಯರ ಅಸಹನೆ, ಹಣದಾಹ, ದುರಾಸೆ, ಒಣ ಪ್ರತಿಷ್ಠೆ ರೋಗಿಗೆ ಶಾಪವಾಗದಿರಲಿ. ಪ್ರತಿಯೊಬ್ಬ ರೋಗಿಯೂ ಸಹ ವೈದ್ಯರ ಶ್ರಮ ಮತ್ತು ವಿಶ್ರಾಂತವಿಲ್ಲದ ಅವರ ದುಡಿಮೆಯ ಸೇವೆಯನ್ನು ನಿರಂತರವಾಗಿ ಗೌರವಿಸಿ, ನಮಿಸಲಿ. ರೋಗಿ ಮತ್ತು ವೈದ್ಯ ಏಕಕಾಲದಲ್ಲಿ ಆತ್ಮಾವಲೋಕನ ಮಾಡಿಕೊಂಡರೆ ವೈದ್ಯ ವೃತ್ತಿಗೆ ಮತ್ತು ಬಿ.ಸಿ.ರಾಯ್‌ರವರ ಜನ್ಮದಿನಕ್ಕೊಂದು ಅರ್ಥ ಬರುತ್ತದೆ. ಭೂಲೋಕದ ದೇವರು ಯಮನಾಗದಿರಲಿ.


ಮಕ್ಕಳ ಚಿತ್ರಕಥೆ

'ಗುರುಗಳು ಹೇಳಿದ್ದು...!


■ ಹೆಚ್.ಜಿ.ಎನ್.ಪ್ರಸಾದ್



"ಕಾಲಾಯ ತಸ್ಮೈ ನಮಃ"... ಕಾಲ, ಎಲ್ಲದಕ್ಕೂ ಉತ್ತರ ಕೊಟ್ಟೇ ಕೊಡುತ್ತದೆ. ನಾವು ಒಬ್ಬರಿಗೆ ಏನು ಕೊಡುತ್ತೇವೋ, ಅದೇ ನಮಗೆ ದುಪ್ಪಟ್ಟಾಗಿ ಹಿಂದಿರುಗುತ್ತದೆ.




ನೆನಪಿಟ್ಟುಕೋ, ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣೀರು... ಖಂಡಿತಾ ನಿನ್ನ ವಿಳಾಸ ಹುಡುಕಿಕೊಂಡು ಮತ್ತೆ ಬಂದೇ ಬರುತ್ತದೆ.




"ಕುರುಡ"ನಿಗೆ ಕಣ್ಣು ಕಾಣಲು ಶುರುವಾದರೆ, ಅವನು ಮಾಡುವ ಮೊದಲ ಕೆಲಸವೇ... ತನಗೆ "ಆಸರೆ"ಯಾಗಿದ್ದ ಕೋಲನ್ನು ಎಸೆಯುವುದು.




"ಗುರು" ಕಲಿಸಿದ ಪಾಠಕ್ಕಿಂತ, "ವಿಶ್ವಾಸಘಾತ"ದಲ್ಲಿ ಕಲಿತ ಪಾಠ ಸದಾ ನೆನಪಿನಲ್ಲಿ ಇರುತ್ತದೆ.



"ದುರ್ಜನ" ಮತ್ತು "ಸರ್ಪ"ದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು ಏಕೆಂದರೆ, ಸರ್ಪವು ತನ್ನ ರಕ್ಷಣೆಗೆ ಮಾತ್ರ ಕಚ್ಚುತ್ತದೆ ಆದರೆ ದುರ್ಜನರು ಯಾವಾಗಲೂ ವಿಷ ಕಾರುತ್ತಿರುತ್ತಾರೆ.



ಹಸಿದುಕೊಂಡಿರುವ "ಸಿಂಹ"ಕ್ಕಿಂತ, ಅತಿ ಆಸೆ ಹೊಂದಿರುವ "ಮನುಷ್ಯ"ನೇ ಅತ್ಯಂತ ಹೆಚ್ಚು ಅಪಾಯಕಾರಿ.



ವಾರಭವಿಷ್ಯ

30.6.2024 ರಿಂದ 6.7.2024

ಈ ವಾರದಲ್ಲಿ ಗ್ರಹಗಳ ರಾಶಿ ಸಂಚಾರ:– ರವಿ–ಮಿಥುನ, ಚಂದ್ರ–ಮೇಷ, ವೃಷಭ, ಮಿಥುನ, ಕುಜ–ಮೇಷ, ಬುಧ–ಕಟಕ, ಗುರು–ವೃಷಭ, ಶುಕ್ರ–ಮಿಥುನ, ಶನಿ–ಕುಂಭ, ರಾಹು–ಮೀನ ಮತ್ತು ಕೇತು–ಕನ್ಯಾ.

ವಿ.ಕೇಶವಮೂರ್ತಿ
ಜ್ಯೋತಿಷ್ಯ ವಿದ್ವಾಂಸರು, 'ಭಾವಸಾರ ರತ್ನ'
'ಚೈತನ್ಯಶ್ರೀ ಪ್ರಶಸ್ತಿ ಪುರಸ್ಕೃತರು'
ಕಲ್ಪದ್ರುಮ ಜ್ಯೋತಿಷ್ಯ ಅಧ್ಯಯನ ಕೇಂದ್ರ
ವಿಳಾಸ: 533, 6ನೇ ಕ್ರಾಸ್, ಬೋಗಾದಿ ಉತ್ತರ,
೮ ಹಂತ, ಮೈಸೂರು ನಿರ್ಮಿತಿ ಕೇಂದ್ರ ಹತ್ತಿರ, ಮೈಸೂರು.
ಮೊ.9740973224, 9739548720



ಮೇಷ (ಚು.ಚೆ.ಲ.ಲಿ.ಲು.ಲೆ.ಲೋ.ಅ)

ವಾರದಾರಂಭಕ್ಕೆ ನಿಮ್ಮ ರಾಶಿಗೆ ಬರುವ ಚಂದ್ರನಿಂದ ಬಹು ನಿರೀಕ್ಷೆಯ ಫಲ ಮಧುರವನ್ನೇ ನೀಡಲಿದೆ. ಮನೆ ಮಂದಿಯೊಂದಿಗೆ ಹಾಗೂ ಮಿತ್ರ ವೃಂದದಲ್ಲಿ ಆಮೋದ–ಪ್ರಮೋದಗಳಲ್ಲಿ ಕಾಲಯಾಪನೆ ಆಗುವುದು. ಮಾತೃಶ್ರೀಯವರ ಸಹಾಯ ಹಸ್ತ ದೊರೆಯುವುದು. ಅತ್ಯಾತುರ ಮುಳುವಾಗುವುದು. ಸಮಾಜಘಾತಕ ವ್ಯಕ್ತಿಗಳಿಂದ ದೂರವಿದ್ದರೆ ಕ್ಷೇಮ.

ಶ್ರೀ ಸುಬ್ರಹ್ಮಣ್ಯಸ್ವಾಮಿ ದರ್ಶನ. ಶುಭ ಸಂಖ್ಯೆ–1.

ವೃಷಭ (ಇ.ಉ.ಎ.ಒ.ವ.ವಿ.ವು.ವೆ.ವೊ)

ಕಚೇರಿಯಲ್ಲಿ ತಾಳ್ಮೆಯಿಂದ ನಡೆದುಕೊಳ್ಳಿ. ಸ್ವಂತ ವ್ಯಾಪಾರದಲ್ಲಿ ಕಾಳಜಿ ವಹಿಸಿದಲ್ಲಿ ಲಾಭವನ್ನು ಹೊಂದುವಿರಿ. ವಿದ್ಯಾರ್ಥಿಗಳು ವಿದ್ಯೆಯಲ್ಲಿ ನಿರಾಸಕ್ತಿ ತೋರುವರು. ಪತ್ನಿಯ ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಿ. ವಾರ ಮಧ್ಯೆ ದೂರದ ಬಂಧುಗಳು ಮನೆಗೆ ಬರುವರು. ಕಾರ್ಮಿಕ ವರ್ಗದವರಿಗೆ ಸರ್ಕಾರದಿಂದ ಶುಭ ಸಮಾಚಾರ ದೊರೆಯುವುದು. ವಾರಾಂತ್ಯಕ್ಕೆ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಿರಿ.

ಶ್ರೀ ರಾಜರಾಜೇಶ್ವರಿ ಅಷ್ಟಕ ಪಠಿಸಿ. ಶುಭ ಸಂಖ್ಯೆ–6

ಮಿಥುನ (ಕ.ಕಿ.ಕು.ಘ.ಙ.ಛ.ಕೆ.ಕೊ.ಹ)

ಗುರು ಬಲದ ಕೊರತೆ ಇದೆ. ವಿವೇಕ ಸಮಯೋಚಿತವಾಗಿ ವರ್ತಿಸದು. ಮುಂದೆ ಹೊಗಳಿ ಹಿಂದೆ ತೆಗಳುವವರು ನಿಮ್ಮ ಸುತ್ತಲೂ ಇರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಭವಿಷ್ಯದ ಬಗ್ಗೆ ಚಿಂತೆ ಮಾಡಲೇಬೇಕಿದೆ. ಶತ್ರುಗಳು ಪ್ರಬಲಗೊಳ್ಳುವುದರಿಂದ ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುವಿರಿ. ವಾರಾಂತ್ಯಕ್ಕೆ ಶುಭ ಚಂದ್ರನಿಂದ ನಿಮ್ಮ ಮನದಾಸೆಗಳು ಪೂರ್ಣಗೊಳ್ಳುವುದು.

ಶ್ರೀ ಅಷ್ಟಾಕ್ಷರಿ ಮಂತ್ರ ಜಪಿಸಿ. ಶುಭ ಸಂಖ್ಯೆ–3

ಕಟಕ (ಹೀ.ಹು.ಹೆ.ಹೊ.ಡ.ಡಿ.ಡು)

ಏಕಾದಶ ಗುರುವಿನ ಪರಿಣಾಮ ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಧನಲಾಭ ಉಂಟಾಗುವುದು. ಹೊಸ ಹೂಡಿಕೆಗಳನ್ನು ಮಾಡಲು ಅಡ್ಡಿ ಇಲ್ಲ. ಸಂಬಂಧಿಗಳ ಸಹಾಯದಿಂದ ಮನೆ ಕಟ್ಟಣೆ ಕೆಲಸಗಳು ಪೂರ್ಣವಾಗುವ ಸಂಭವವಿದೆ. ಹಲವರಿಗೆ ವಿದೇಶ ಪ್ರವಾಸದ ಯೋಗವಿದೆ. ವಾರದ ಕಡೆಗೆ ಸಂಸಾರ ಸಮೇತ ಧರ್ಮಕ್ಷೇತ್ರ ಸಂದರ್ಶನ.

ಶ್ರೀದೇವೀಸ್ತುತಿ. ಶುಭ ಸಂಖ್ಯೆ–8

ಸಿಂಹ (ಮ.ಮಿ.ಮು.ಮೊ.ಮೆ.ಟ.ಟಿ.ಟು.ಟೆ)

ವಾರದಾರಂಭಕ್ಕೆ ಇಷ್ಟ ಕಾರ್ಯ ಸಿದ್ಧಿ. ಧನ–ಧಾನ್ಯ ಲಾಭ, ಸ್ನೇಯರೊಬ್ಬರ ಸಹಾಯಹಸ್ತ ದೊರೆತು ಕಾರ್ಯ ಸಾಧನೆ. ಖರ್ಚು ಮೀರಿದರೂ ಹಣದ ಕೊರತೆ ಆಗದು. ಕಲಾವಿದರಿಗೆ ಪ್ರಶಸ್ತಿ, ಪಾರಿತೋಷಕಗಳು ದೊರೆಯುವುದು. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಮತ ಉಂಟಾಗುವುದು. ಕೋರ್ಟು, ಕಚೇರಿ ವ್ಯವಹಾರಗಳು ಮಂದಗತಿಯಲ್ಲಿ ಸಾಗುವುದು. ಸಣ್ಣಪುಟ್ಟ ಕಾಯಿಲೆ ಕಾಡಬಹುದು.

ಶ್ರೀಸತ್ಯನಾರಾಯಣ ದರ್ಶನ. ಶುಭ ಸಂಖ್ಯೆ–4

ಕನ್ಯಾ (ಟೊ.ಪ.ಪಿ.ಪು.ಷ.ಣ.ಠ.ಪೆ.ಪೊ)

ವಾರದ ಪೂರ್ವಾರ್ಧದಲ್ಲಿ ಶುಭ ಸಮಾಚಾರ ಬರುವುದು. ಯಂತ್ರೋಪಕರಣ, ಎಲೆಕ್ಟ್ರಾನಿಕ್ ಪದಾರ್ಥ ಮಾರಾಟಗಾರರಿಗೆ ಹೇರಳ ಧನಲಾಭವಾಗುವುದು. ರಿಯಲ್ ಎಸ್ಟೇಟ್ ವ್ಯವಹಾರಗಳಿಗೂ ಉತ್ತಮ ವ್ಯಾಪಾರ ಕುದುರುವುದು. ಉನ್ನತ ಶಿಕ್ಷಣದ ಹಾದಿ ಸುಗಮವಾಗಿದೆ. ಹಿಂದೆ ಬೀಳದಿರಿ. ವಧು–ವರಾನ್ವೇಷಣೆಯ ಕಾರ್ಯ ಮುಂದುವರೆಯಲಿ. ಆಸ್ತಿ ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದು.

ಶ್ರೀ ಅಪರಾಜಿತ ಸ್ತೋತ್ರ ಪಠಿಸಿ. ಶುಭ ಸಂಖ್ಯೆ–7

ತುಲಾ (ರ.ರಿ.ರು.ರೆ.ರೊ.ತ.ತಿ.ತು.ತೆ)

ಈ ವಾರ ಈ ರಾಶಿ ಸಂಜಾತರಿಗೆ ಮಿಶ್ರಫಲ ಎಂದು ಹೇಳಬೇಕಾಗುತ್ತದೆ. ಮನೆಯಲ್ಲಿ ಸಂತಸ ಬೇಕೆಂದರೆ ಸೌಹಾರ್ದತೆಯಿಂದ ಇರಲು ಪ್ರಯತ್ನಿಸಿ. ಸರ್ಕಾರಿ ನೌಕರರಿಗೆ ತನಿಖಾಧಿಕಾರಿಗಳ ಬಿಸಿ ತಟ್ಟುವುದು. ಆರೋಗ್ಯದಲ್ಲಿ ನಿಧಾನವಾದ ಚೇತರಿಕೆ ಕಾಣುವುದು. ಪಂಚಮ ಶನಿದೇವನಿಂದ ಸ್ವಜನರ ವಿರಹವನ್ನು ಅನುಭವಿಸಬೇಕಾಗುವುದು. ವಾರದ ಕಡೆಗೆ ಸದ್ಗುರುಗಳ ಭೇಟಿಯಿಂದ ನೆಮ್ಮದಿಯನ್ನು ಕಾಣುವಿರಿ.

ಶ್ರೀ ಲಲಿತಾಸಹಸ್ರನಾಮ ಪಠಿಸಿ. ಶುಭ ಸಂಖ್ಯೆ–2

ವೃಶ್ಚಿಕ (ತೊ.ನ.ನಿ.ನು.ನೆ.ನೊ.ಯ.ಯಿ.ಯ

'ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ' ಎಂಬಂತೆ ನೀವು ಬಯಸಿದ್ದನ್ನು ಪಡೆದುಕೊಳ್ಳುವಿರಿ. ಶುಭ ಸಮಾಚಾರದ ಜೊತೆಗೆ ಹಣ ಸಂಪಾದನೆಯೂ ಆಗಿ ಹರ್ಷಿತರಾಗುವಿರಿ. ವಿವಾಹಾಕಾಂಕ್ಷಿಗಳಿಗೆ ವೀಳ್ಯದೆಲೆ ಶಾಸ್ತ್ರ ಉಂಟಾಗುವ ಯೋಗವಿದೆ. ಹಣಕಾಸು ಸಂಸ್ಥೆಯವರಿಗೆ ಗ್ರಾಹಕರು ಹೆಚ್ಚಾಗುವರು. ನಿವೇಶನ, ಗೃಹ ಹೊಂದುವ ಯೋಜನೆಗೆ ಚಾಲನೆ ದೊರೆಯುವುದು.

ಶ್ರೀನರಸಿಂಹ ದರ್ಶನ. ಶುಭ ಸಂಖ್ಯೆ–5

ಧನುಸ್ಸು (ಯೆ.ಯೊ.ಬ.ಬಿ.ಬು.ಧ.ಭ.ಢ.ಬೆ)

ನಿಮ್ಮ ರಾಶ್ಯಾಧಿಪತಿ ಗುರು ಅಷ್ಟಮದಲ್ಲಿರುವ ಕಾರಣ ಸ್ವಪ್ರತಿಷ್ಠೆ ತ್ಯಜಿಸುವುದರಿಂದ ಮನೋಕ್ಲೇಶಗಳು ದೂರವಾಗುತವೆ. ನೆರೆ ಹೊರೆಯ ಜಗಳಗಳಿಂದ ಜೀವನದ ಸರಸ ಸಮಯ ಹಾಳಾಗದಂತೆ ನಡೆದುಕೊಳ್ಳಿ. ವಾರ ಮಧ್ಯೆ ವಸ್ತ್ರ, ರೆಡಿಮೇಡ್ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರವಾಗಿ ಆದಾಯದಲ್ಲಿ ಹೆಚ್ಚಳವಾಗುವುದು. ಕಾನೂನುಬಾಹಿರ ಕೆಲಸಗಳಿಂದ ದೂರವಿರಿ.

ಶ್ರೀ ಹರಿನಾಮಸ್ಮರಣೆ. ಶುಭ ಸಂಖ್ಯೆ–5

ಮಕರ (ಬೊ.ಜ.ಜಿ.ಶಿ.ಶು.ಶೆ.ಶೊ.ಗ.ಗಿ.)

ಗುರುಕೃಪೆಗೆ ಪಾತ್ರರಾಗಿರುವ ನಿಮಗೆ ಈ ವಾರ ಧನಲಾಭ, ದೇಹ ಸೌಖ್ಯ, ವ್ಯವಹಾರಗಳಲ್ಲಿ ಪ್ರಗತಿ, ಅಧಿಕಾರಿಗಳ ಭೇಟಿಯಿಂದ ಕಾರ್ಯಸಾಧನೆಗಳು ಉಂಟಾಗಲಿದೆ. ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ತ್ವರಿತವಾಗಿ ಮುಂದುವರೆಯುವುದು. ವಿದ್ಯಾಪ್ರಸಂಗದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಸರ್ಕಾರಿ ನೌಕರರಿಗೆ ಉನ್ನತ ಪದವಿಗೆ ಬಡ್ತಿ ದೊರೆಯುವ ಅವಕಾಶವಿದೆ.

ಓಂ ನಮೋ ನಾರಾಯಣ ಮಂತ್ರ ಜಪಿಸಿ. ಶುಭ ಸಂಖ್ಯೆ–9

ಕುಂಭ (ಗು.ಗೆ.ಗೊ.ಸ.ಸಿ.ಸು.ಸೆ.ಸೊ.ದ)

ವಾರದಾರಂಭಕ್ಕೆ ಹರ್ಷದಾಯಕ ಸಮಯವಿದ್ದಾಗ್ಯೂ ಮಾನಸಿಕ ಕಳವಳ ಕಾಡುತ್ತದೆ. ವ್ಯಾಪಾರ–ವ್ಯವಹಾರಗಳು ಹಿಂದಿನಂತೆಯೇ ಸಾಗಿದರೂ ಪ್ರತಿಫಲ ದೊರಕಲು ಇನ್ನಷ್ಟು ಸಮಯ ಕಾಯಬೇಕಾಗುವುದು. ಆದಾಯಕ್ಕಿಂತ ವ್ಯಯ ಹೆಚ್ಚಾಗಿ ಸಾಲ ಮಾಡಬೇಕಾಗುವುದು. ಉದ್ಯೋಗ ಸ್ಥಳದಲ್ಲಿ ಹಿತಕರವಾದ ವಾತಾವರಣ ನಿರ್ಮಾಣವಾಗಲು ನಿಮ್ಮ ಸಹಯೋಗವೂ ಮುಖ್ಯವೆಂಬ ಅರಿವಿರಲಿ. ಈಗ ತಾಳ್ಮೆಯೇ ಮುಖ್ಯ.

ಶ್ರೀಈಶ್ವರನಿಗೆ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ–4

ಮೀನ (ದಿ.ದು.ಖ.ಝ.ಥ.ತೆ.ದೊ.ಚ.ಚಿ)

ವಾರದಾರಂಭಕ್ಕೆ ಚೆನ್ನಾಗಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿತೈಷಿಗಳ ಬೆಂಬಲ ದೊರೆಯುವುದು. ಐಹಿಕ ಸುಖ ಭೋಗಗಳನ್ನು ಅನುಭವಿಸುವಿರಿ. ಮನೆಯವರೊಂದಿಗೆ ಸ್ವಲ್ಪ ಸಮಯ ಪ್ರೀತಿ ವಾತ್ಸಲ್ಯದಿಂದ ಕಳೆದರೆ ಮನೋಬಲ ಹೆಚ್ಚುವುದು. ಜನ್ಮಸ್ಥ ರಾಹು ದುಷ್ಟ ಜನರ ಸಹವಾಸಕ್ಕೆ ಪ್ರೇರಣೆ ನೀಡುವನು. ಇದರಿಂದ ನಿಮ್ಮ ಸ್ಥಾನಮಾನಗಳಿಗೆ ಹಾನಿಯಾಗುವುದು ನಿಶ್ಚಿತ. ಖಯಾಲಿ ತಿರುಗಾಟಗಳನ್ನು ತ್ಯಜಿಸಿ.

ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ–7

ತಿ.ನರಸೀಪುರವನ್ನು ಉದ್ಯಮ ವಲಯವನ್ನಾಗಿ ಅಭಿವೃದ್ಧಿಪಡಿಸಿ

ನೂತನ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯರಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ಮನವಿ

ತಿ.ನರಸೀಪುರ, ಜೂ 29– ಯುವ ಜನತೆಗೆ ಉದ್ಯೋಗ ಕಲ್ಪಿಸಲು ತಿ.ನರಸೀಪುರ ವನ್ನು ಉದ್ಯಮ ವಲಯವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ನೂತನ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.

ಬೈರಾಪುರ ಗ್ರಾಮ ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ್ ನೇತೃತ್ವದ ನಿಯೋಗ ಭೇಟಿ ಮಾಡಿ ಅವರನ್ನು ಅಭಿನಂದಿಸಿ ನಂತರ ಕಚೇರಿಯಲ್ಲಿ ಮಾತನಾಡಿ, ತಿ.ನರಸೀಪುರವನ್ನು ಔದ್ಯೋಗಿಕ ನಗರವನ್ನಾಗಿಸಲು ಯೋಜನೆ ರೂಪಿಸಬೇಕು. ಗ್ರಾಮೀಣ ಯುವ ಜನತೆಗೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡ



ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಯಿತು

ಬೇಕು ಎಂದು ಮನವಿ ಮಾಡಿತು.

ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ದಿಂದಾಗಿ ವರುಣ ವಿಧಾನಸಭಾ ಕ್ಷೇತ್ರದ ಟೌನ್ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿಗಳ ಹಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಸರ್ಕಾರದ ಮೊದಲ ವರ್ಷದಲ್ಲೇ ಅವುಗಳನ್ನು ಪೂರ್ಣಗೊಳಿಸಲು ಇರುವ ಅಡೆತಡೆಗಳನ್ನು ನಿವಾರಿಸಬೇಕು. ಪಟ್ಟಣದಲ್ಲಿ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಸ್ಪಂದಿಸಿ ಉತ್ತಮವಾದ ಕೆಲಸವನ್ನು ಮಾಡಿದ್ದರಿಂದ ಬಿಜೆಪಿಯ ಕುತಂತ್ರ ರಾಜಕಾರಣದ ನಡುವೆಯೂ ಕಾಂಗ್ರೆಸ್ ಗೆಲ್ಲಲು ಕಾರಣಕರ್ತರಾಗಿದ್ದಾರೆ ಎಂದರು.

ಅಭಿವೃದ್ಧಿ ಕೆಲಸ ಮಾಡಲು ಸರ್ಕಾರದಿಂದ ಸೂಕ್ತ ಸ್ಥಾನಮಾನವನ್ನು ಕೊಟ್ಟಿದ್ದೆ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಎ.ಜೆ.ವೆಂಕಟೇಶ್, ಸಿದ್ದರಾಮಯ್ಯ ಅವರನ್ನು ಮನವಿ ಮಾಡಿಕೊಂಡರು. ತಿ.ನರಸೀಪುರ ಮತ್ತು ವರುಣದಲ್ಲಿ ಅನೇಕ ಮಂದಿ ನಿರುದ್ಯೋಗಿ ಯುವಕರಿದ್ದು, ಅವರಿಗೆ ತಿ.ನರಸೀಪುರದ ಕೆಎಸ್ಐಸಿಯಲ್ಲಿ ಉದ್ಯೋಗವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು

ಹೆಚ್ಚಿನ ಅನುದಾನವನ್ನು ಕಲ್ಪಿಸಿ ಕೊಡಬೇಕು ಎಂದು ಮುಖಂಡರು ಮನವಿ ಮಾಡಿಕೊಂಡರು. ಶಾಸಕರಾಗಿದ್ದಾಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಸ್ಪಂದಿಸುತ್ತಿದ್ದರು. ಆದರೆ ಈಗ ಅವರಿಗೆ ಸಚಿವ ಸ್ಥಾನ ನೀಡಿದರೆ ವರುಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದರು. ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜು, ಪುರಸಭೆಯ ಮಾಜಿ ಸದಸ್ಯ ಗಣೇಶ್, ಗ್ರಾಪಂ ಮಾಜಿ ಸದಸ್ಯ ಎಂ. ಮಿಥುನ್, ಮಹದೇವ, ಮಹಾದೇವ ನಾಯಕ, ಮತ್ತಿತರಿದ್ದರು.

ಗುಂಡಿಗೆ ಬಿದ್ದ ಗ್ರಾಪಂ ಮಾಜಿ ಸದಸ್ಯನಿಗೆ ಗಾಯ

ಹುಣಸೂರು.ಜೂ.29– ತಾಲೂಕಿನ ಬಿಳಿಕೆರೆ ಹೋಬಳಿಯ ಮಹದೇವ ಪುರದ ಮುಖ್ಯ ರಸ್ತೆಯಲ್ಲಿ ಗ್ರಾಮಗಳಿಗೆ ನೀರು ಪೂರೈಸುವ ಸಲುವಾಗಿ ಕಾಮಗಾರಿಗಾಗಿ ತೋಡಿದ್ದ ಗುಂಡಿಗೆ ಬೈಕ್ ಬಿದ್ದು ಗ್ರಾಪಂ ಮಾಜಿ ಸದಸ್ಯರೊಬ್ಬರು ಗಾಯಗೊಂಡಿರುವ ಘಟನೆ ಸಂಭವಿಸಿದೆ.



ತಾಲೂಕಿನ ಒಡೆಯರ ಹೊಸಳ್ಳಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ ಅವರ ಬೆನ್ನು ಮೂಳೆ ಮುರಿದಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಗಳಿಗೆ ಕಾವೇರಿ ನೀರು ಪೂರೈಸುವ ಸಲುವಾಗಿ ಬಿಳಿಕೆರೆ–ಗದ್ದಿಗೆ ಮುಖ್ಯ ರಸ್ತೆ ಬದಿಯಲ್ಲಿ ಪೈಪ್ ಅಳವಡಿಸಲು ಗುಂಡಿ ತೋಡಿದ್ದು, ಯಾವುದೇ ಎಚ್ಚರಿಕೆ ಫಲಕ ಅಳವಡಿಸದ ಪರಿಣಾಮ ಪ್ರಕಾಶ್ ಕಾರ್ಯನಿಮಿತ್ತ ಬೈಕ್‌ನಲ್ಲಿ ನಂಜಾಪುರಕ್ಕೆ ಬಂದು ವಾಪಸ್ ಹೋಗುವ ವೇಳೆ ಮಹದೇವಪುರದ ಮಹದೇಶ್ವರ ದೇವಾಲಯದ ಬಳಿ ಎದುರಿನಿಂದ ಬಂದ ಕಾರಿಗೆ ಸೈಡ್ ಕೊಡಲು ಮುಂದಾದಾಗ ಗುಂಡಿಗೆ ಬಿದ್ದಿದ್ದಾರೆ. ತೀವ್ರ ಪೆಟ್ಟಿನಿಂದ ನರಳುತ್ತಿದ್ದ ಅವರನ್ನು ಪರಿಚಯಸ್ಥರು ಮೈಸೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರದ ಮಾರನೇ ದಿನ ಗುತ್ತಿಗೆದಾರ ಗುಂಡಿ ಮುಚ್ಚಿದ್ದಾರೆ.

ರಸ್ತೆ ಅಂಚಿನಲ್ಲೇ ಗುಂಡಿ ತೋಡಿದ ಮಣ್ಣನ್ನು ಡಾಂಬರ್ ರಸ್ತೆ ಮೇಲೆ ಹಾಕಿ ವಾಹನಗಳು ಸರಾಗವಾಗಿ ಓಡಾಡದಂತೆ ಮಾಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿ ನಡೆಸುವಾಗ ಯಾವುದೇ ಎಚ್ಚರಿಕೆ ಫಲಕ ಹಾಕದೆ ಗುಂಡಿ ತೋಡಿ ಹಲವು ತಿಂಗಳ ಕಾಲ ಹಾಗೆ ಬಿಡುವುದರಿಂದ ಆಗಾಗ್ಗೆ ಅನಾಹುತಗಳು ನಡೆಯುತ್ತಿವೆ ಎಂದು ಆರೋಪಿಸಲಾಗಿದೆ.

ಹರೀನಹಳ್ಳಿಯ ದೊಡ್ಡಕೆರೆಗೆ ಶಾಸಕ ಹರೀಶ್‌ಗೌಡ ಬಾಗಿನ ಸಮರ್ಪಣೆ

ಐಟಿಸಿ, ಎಂಎಸ್‌ಕೆ, ಔಟ್‌ರೀಚ್ ಸಂಸ್ಥೆಗಳ ಕಾರ್ಯಕ್ಕೆ ಶ್ಲಾಘನೆ

ಹುಣಸೂರು.ಜೂ.29– ನಮ್ಮ ತಾಲೂಕಿನ ಪರಿಸರವನ್ನು ಕಾಪಾಡಲು ಸಾಮಾಜಿಕ ಅರಣ್ಯವನ್ನು ಬೆಳೆಸಲು ರೈತರಿಗೆ ಸಸಿಗಳ ವಿತರಣೆ, ಕೃಷಿಗೆ ಸಹಕಾರ, 10 ಕೆರೆಗಳ ಅಭಿವೃದ್ಧಿ, 5 ಸರ್ಕಾರಿ ಶಾಲೆಗಳಿಗೆ ಹೈಟೆಕ್ ಶೌಚಾಲಯಗಳ ನಿರ್ಮಾಣ ಮಾಡಲು ಪ್ರತಿ ವರ್ಷ ಸಿ.ಎಸ್.ಆರ್ ಯೋಜನೆಯಡಿ ಶ್ರಮಿಸುತ್ತಿರುವ ಐಟಿಸಿ, ಎಂಎಸ್‌ಕೆ ಮತ್ತು ಔಟ್ ರೀಚ್ ಸಂಸ್ಥೆಗೆ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಜಿ.ಡಿ. ಹರೀಶಗೌಡ ತಿಳಿಸಿದ್ದಾರೆ.



ಶಾಸಕ ಜಿ.ಡಿ.ಹರೀಶ್‌ಗೌಡರು ರೈತರಿಗೆ ಸಸಿಗಳನ್ನು ವಿತರಿಸಿದರು

ಹೂಳು ತೆಗೆಯುವ ಮೂಲಕ ಪುನಶ್ಚೇತನಗೊಳಿಸಿರುವ ತಾಲೂಕಿನ ಹರೀನ ಹಳ್ಳಿಯ ದೊಡ್ಡಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಹೂಳು ತೆಗೆದಿರುವುದರಿಂದ ಸುಮಾರು 250 ಎಕರೆ ಭೂಮಿಯನ್ನು ಫಲವತ್ತತೆ ಮಾಡಿ ಕೃಷಿ ಕ್ಷೇತ್ರಕ್ಕೆ ಸಹಕಾರ ನೀಡಿರುತ್ತಾರೆ. ಇದರಿಂದ ಅಂತರ್‌ಜಲವೂ ಕೂಡ ವೃದ್ಧಿಯಾಗಲು ಸಹಕಾರವಾಗಿರುತ್ತದೆ ಎಂದರು.

ಪರಿಸರ ದಿನಾಚರಣೆಯ ಪ್ರಯುಕ್ತ ರೈತರಿಗೆ ವಿವಿಧ ಬಗೆಯ 1500 ಗಿಡಗಳಾದ ಸಿಲ್ವರ್, ಮಹಾಗನಿ, ಹೆಬ್ಬೇವು ವಿತರಿಸಿ ಪರಿಸರ ಉಳಿಸುವಿಕೆಗೆ ಅನುಕೂಲವಾಗುತ್ತಿದೆ. ನಮ್ಮ ತಾಲೂಕಿನ ರೈತಾಪಿ ಜನರು ಇವರುಗಳ ಸಹಕಾರವನ್ನು ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಐಟಿಸಿ ಲಿಮಿಟೆಡ್ ಮ್ಯಾನೇಜರ್ ಚನ್ನ ವೀರೇಶರವರು ಮಾತನಾಡಿ, ಸಾಮಾಜಿಕ ಅರಣ್ಯ, ಕೆರೆಗಳ ಅಭಿವೃದ್ಧಿ, ಬದು ನಿರ್ಮಾಣ ಕಾರ್ಯಗಳು ಸೇರಿದಂತೆ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಶೌಚಾಲಯಗಳು, ಕೈತೊಳೆಯುವ ಘಟಕಗಳು, ಶುದ್ಧಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಹಾಗೇಯೆ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುತ್ತೇವೆ. ತಾಲೂಕಿನ ಜನತೆ ಈ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟರು.

ಪ್ರಗತಿಪರ ರೈತರಾದ ಹೆಚ್.ಸಿ. ಪ್ರಭಾಕರ್ ಆರಾಧ್ಯ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಹರೀಶ್‌ಮಾವುಡು, ಉಪಾಧ್ಯಕ್ಷರಾದ ಮಂಜುಳ ಕುಮಾರನಾಯಕ, ಸದಸ್ಯರಾದ ಪಾಪಣ್ಣ ವೆಂಕಟೇಶಯ್ಯ, ಸುಂದ್ರಮ್ಮ ಮಲ್ಲೇಶ್, ಬೀರಪ್ಪ, ಮೀನಾಕ್ಷಿ, ಹಾಲಿನ ಡೈರಿ ಕಾರ್ಯದರ್ಶಿ ಆನಂದ, ಬಸವೇಶ್ವರ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರುಗಳು. ಪಿ.ಡಿ.ಓ ಪ್ರದೀಪ್, ಐಟಿಸಿ/ಎಂಎಸ್‌ಕೆ ಕಾರ್ಯಕ್ರಮ ಕಾರ್ಯ ನಿರ್ವಾಹಕಾಧಿರಿ ಶೇಕ್ ರಿಜ್ವಾನ್ ಸೇರಿದಂತೆ ಔಟ್ ರೀಚ್ ಸಂಸ್ಥೆಯ ಯೋಜನಾ ಸಂಯೋಜಕರಾದ ಡಿ.ಎಸ್. ನಂಜುಂಡಸ್ವಾಮಿ ಸಿಬ್ಬಂದಿಗಳಾದ ಪ್ರಕಾಶ್, ರಂಗಸ್ವಾಮಿ, ಯಶವಂತ್, ಸಾಗರ್ ಗ್ರಾಮದ 100ಕ್ಕೂ ಹೆಚ್ಚು ರೈತರುಗಳು ಭಾಗವಹಿಸಿದರು.

ಶಾಲಾ ಮಂತ್ರಿಮಂಡಲದಿಂದ ನಾಯಕತ್ವದ ಗುಣ ಬೆಳೆಯಲಿದೆ

ತಿ.ನರಸೀಪುರ.ಜೂ.29– ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಮಂತ್ರಿಮಂಡಲ ರಚನೆ ಉತ್ತಮ ಮೆಟ್ಟಿಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ ಅಭಿಪ್ರಾಯಪಟ್ಟರು.



ಪಟ್ಟಣದ ಸೆಂಟ್ ಮೇರಿಸ್ ಆಂಗ್ಲ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲಾ ಮಂತ್ರಿ ಮಂಡಲ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲೆಯ ಮಕ್ಕಳು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರೊಂದಿಗೆ ಇನ್ನಿತರೆ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಜ್ಞಾನಾಭಿವೃದ್ಧಿಯನ್ನು ವೃದ್ಧಿಸಿಕೊಳ್ಳಬೇಕು, ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಬಿಇಓ ಶೋಭಾ ಅವರನ್ನು ವಿದ್ಯಾರ್ಥಿಗಳು ಪಥಸಂಚಲನ ಮಾಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಚುನಾವಣೆ ನಡೆಸುವುದರ ಮೂಲಕ ವಿದ್ಯಾರ್ಥಿಗಳು ನೀಡಿದ ಮತದಾನದ ಆಧಾರದ ಮೇಲೆ ಶಾಲೆಯ ನಾಯಕನಾಗಿ ಹತ್ತನೇ ತರಗತಿ ವಿದ್ಯಾರ್ಥಿ ಜಯಂತ್ ಪವರ್ ಮತ್ತು ನಾಯಕಿಯಾಗಿ ಹತ್ತನೇ ತರಗತಿ ವಿದ್ಯಾರ್ಥಿನಿ ಬಿಂದುಶ್ರೀ, ಉಪ ನಾಯಕ, ನಾಯಕಿಯಾಗಿ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಜಯಂತ್ ಮತ್ತು ಕೃತಿಕಾ ನಾಯಕ್ ಅವರನ್ನು ಆಯ್ಕೆಮಾಡಲಾಯಿತು. ಅವರಿಗೆ ಬ್ಯಾಡ್ಜ್ ನೀಡುವ ಮೂಲಕ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ಪಾಲ್ ಬೆನ್ ವೆಂಗಿನಿಕಲ್, ಪ್ರಾಂಶುಪಾಲರಾದ ಕ್ರಿಸ್ಟರ್ ವಿದ್ಯಾನಂದ್, ಉಪ ಪ್ರಾಂಶುಪಾಲ ಗೋವಿಂದಆರ್, ಶಿಕ್ಷಕರಾದ ಕರುಣೇಶ್ ಕುಮಾರ್, ಜಯಲಕ್ಷ್ಮಿ, ಶಿವಮಲ್ಲು, ಪುಷ್ಪ, ಪೋಷಕರು, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಶಿಶು ಅಭಿವೃದ್ಧಿ ಇಲಾಖೆಯ ಕಚೇರಿ ಬಳಿಯೇ ಕಸದ ರಾಶಿ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು



ಹೆಚ್.ಡಿ.ಕೋಟೆ, ಜೂ.29– ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಬಳಿ ಕಸದ ರಾಶಿ ಬಿದ್ದಿದ್ದು, ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ.

ಪಟ್ಟಣದ ಅಯ್ಯಂಗಾರ್ ಬಡಾವಣೆಯಲ್ಲಿರುವ ಕಚೇರಿ ಬಳಿ ರಾಶಿಗಟ್ಟಲೆ ಕಸ ಬಿದ್ದಿದ್ದರೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಆಶಾ ಅವರು ಕಸದ ರಾಶಿ ತೆರವುಗೊಳಿಸಲು ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಸೊಳ್ಳೆಗಳು ಜಾಸ್ತಿಯಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಿವಾಸಿಗಳು ವಾಸಿಸಬೇಕಾಗಿದೆ ಎಂದು ಬಡಾವಣೆಯ ಜನರು ಆರೋಪಿಸಿದ್ದಾರೆ.

ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಮೆಟ್ಟಿಲು ಹತ್ತುವ ಸ್ಥಳದಲ್ಲೇ ಈ ಕಸದ ರಾಶಿ ಬಿದ್ದಿದೆ. ಈಗ ಮಳೆಗಾಲ ಶುರುವಾಗಿರುವುದರಿಂದ ಕಸದ ರಾಶಿ ಕೊಳೆತು ವಾಸನೆ ಬರಲು ಶುರುವಾಗಿದೆ. ವಾಸನೆ ಬಂದರೂ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಕಸದ ರಾಶಿಯನ್ನೂ ನೋಡುತ್ತಾ ಮೆಟ್ಟಿಲು ಹತ್ತುತ್ತಿದ್ದಾರೆ ಹೊರತು ಅದನ್ನು ತೆಗೆಸಬೇಕು ಎಂದು ಆಸಕ್ತಿ ತೋರುತ್ತಿಲ್ಲ.

ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಸಂಸ್ಥಾಪಕರ ದಿನಾಚರಣೆ

51ನೇ ವಾರ್ಷಿಕೋತ್ಸವ ; ಹಿರಿಯ ವೈದ್ಯರು, ಸಿಬ್ಬಂದಿಗೆ ಸನ್ಮಾನ



ಮೈಸೂರಿನ ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಸ್ಪತ್ರೆಯ 51ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆಯಲ್ಲಿ 25 ವರ್ಷ ಆಸ್ಪತ್ರೆಯಲ್ಲಿ ಸೇವೆ ಪೂರ್ಣಗೊಳಿಸಿದ (ಎಡದಿಂದ) ಹೌಸ್ ಕೀಪಿಂಗ್ ಸಿಬ್ಬಂದಿ ರಮೇಶ್, ಶುಶ್ರೂಷಕಿ ಕೆ.ಪಿ.ಭವಾನಿ, ಹಿರಿಯ ವೈದ್ಯೆ ಡಾ.ಎ.ವಿ.ಸರೋಜಾ, ಹೌಸ್ ಕೀಪಿಂಗ್ ಸಿಬ್ಬಂದಿ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಮಹೇಶ್ ಶೆಣೈ, ಸೀನಿಯರ್ ಸರ್ಜನ್ ಡಾ.ಸಿ.ಜಿ.ನರಸಿಂಹನ್, ಆಡಳಿತಾಧಿಕಾರಿ ಡಾ.ಕೆ.ಆರ್.ಕಾಮತ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಉಮೇಶ್ ಕಾಮತ್, ಮುಖ್ಯ ವ್ಯವಸ್ಥಾಪಕ ಎಸ್.ವಿ.ಪ್ರಸನ್ನಕುಮಾರ್ ಅವರನ್ನು ಚಿತ್ರದಲ್ಲಿ ಕಾಣಬಹುದು.

ಮೈಸೂರು,ಜೂ.29(ಪಿಎಂ)– ಮೈಸೂರಿನ ಕುವೆಂಪುನಗರದ ಕಾಮಾಕ್ಷಿ ಆಸ್ಪತ್ರೆಯ 51ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನವನ್ನು ಶನಿವಾರ ಆಚರಿಸಲಾಯಿತು.

ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಸೇವೆ ಪೂರ್ಣಗೊಳಿಸಿದ ಹಿರಿಯ ವೈದ್ಯೆ ಡಾ.ಎ.ವಿ.ಸರೋಜಾ, ಶುಶ್ರೂಷಕಿ ಕೆ.ಪಿ.ಭವಾನಿ, ಹೌಸ್ ಕೀಪಿಂಗ್ ಸಿಬ್ಬಂದಿಯಾದ ರಮೇಶ್ ಹಾಗೂ ಭಾಸ್ಕರ್ ಅವರನ್ನು ಸನ್ಮಾನಿಸಲಾಯಿತು.

ದಿವಂಗತ ಮಾಧವಶೆಣೈ ಮತ್ತು ದಿವಂಗತ ಸುಲೋಚನಾ ಮಾಧವಶೆಣೈ ದಂಪತಿಯ ಸೇವಾ ಮನೋಭಾವದ ಕನಸಿನ ಕೂಸಾಗಿ 1973ರಲ್ಲಿ ಕಾಮಾಕ್ಷಿ ಆಸ್ಪತ್ರೆ ಸ್ಥಾಪನೆಯಾಗಿದ್ದು, ಕಾರ್ಯಕ್ರಮದಲ್ಲಿ ಈ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮಾಧವಶೆಣೈ ಅವರ ಜನ್ಮದಿನದಂದು (ಜೂ.29) ಪ್ರತಿವರ್ಷ ಆಸ್ಪತ್ರೆಯ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕುವೆಂಪುನಗರದ ಮುಖ್ಯ ಶಾಖೆಯೊಂದಿಗೆ ಜೆಪಿ ನಗರದಲ್ಲಿ ಎರಡನೇ ಶಾಖೆಯನ್ನು ಕೆಲ ವರ್ಷಗಳ ಹಿಂದೆ ಆರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಮಹೇಶ್ ಶೆಣೈ, ಆಡಳಿತಾಧಿಕಾರಿ ಡಾ.ಕೆ.ಆರ್. ಕಾಮತ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಉಮೇಶ್ ಕಾಮತ್, ಸೀನಿಯರ್ ಸರ್ಜನ್ ಡಾ.ಸಿ.ಜಿ.ನರಸಿಂಹನ್, ಮುಖ್ಯ ವ್ಯವಸ್ಥಾಪಕ ಎಸ್.ವಿ.ಪ್ರಸನ್ನಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ವಹಿಸಿ: ಡಾ. ಕೆ.ವಿ.ರಾಜೇಂದ್ರ



ಮೈಸೂರು, ಜೂ.29(ಆರ್‌ಕೆ)– ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸಭೆ ನಡೆಸಿದ ಅವರು, ಈವರೆಗೆ 3,493 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, 481 ಮಂದಿಗೆ ಡೆಂಗ್ಯೂ ಪಾಸಿಟಿವ್ ಕಂಡು ಬಂದಿದ್ದು, ಕಳೆದ ಫೆಬ್ರವರಿಯಿಂದ ಈವರೆಗೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆಯಾದರೂ, ಅದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂದರು.

ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಬಸ್ ಡಿಪೋ, ಚರಂಡಿ, ಹಳೇ ಟಯರ್, ತೆಂಗಿನ ಚಿಪ್, ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಜನರಿಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಫಾಗಿಂಗ್ ಮಾಡಲು ಗ್ರಾಮ ಪಂಚಾಯ್ತಿ, ನಗರ ಸಭೆ, ಪಟ್ಟಣ ಪಂಚಾಯ್ತಿಗಳ ಮೂಲಕ ಕಾರ್ಯೋನ್ಮುಖರಾಗಬೇಕೆಂದು ಅವರು ತಿಳಿಸಿದರು.

ನೀರಿನ ತೊಟ್ಟಿಗಳಲ್ಲಿ ಗುಂಪ್ಸಿ ಮತ್ತು ಗ್ಯಾಂಬುಷಿಯ ಮೀನಿನ ಮರಿಗಳನ್ನು ಬಿಟ್ಟು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಿ. ಆಗಿಂದಾಗ್ಗೆ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಎಂದ ಡಾ. ರಾಜೇಂದ್ರ ಅವರು, ಪಾರ್ಕ್, ಜನ ಸಂದಣಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ ಎಂದು ಸೂಚನೆ ನೀಡಿದರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ತಪಾಸಣೆ ಮಾಡಿ ಡೆಂಗ್ಯೂ ಲಕ್ಷಣಗಳಿದ್ದರೆ ತಡ ಮಾಡದೇ ಚಿಕಿತ್ಸೆ ಆರಂಭಿಸಿ, ಔಷಧೋಪಚಾರ ಮಾಡಲು ಕ್ರಮ ವಹಿಸಬೇಕು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಚಿಕಿತ್ಸೆಗೆ ಹೆಚ್ಚಿನ ದರ ವಿಧಿಸದಂತೆ ಎಚ್ಚರ ವಹಿಸಿ ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.


ಇದೇ ವೇಳೆ ಆರೋಗ್ಯ ಇಲಾಖೆ ಹೊರ ತಂದಿರುವ ಡೆಂಗ್ಯೂ ಅರಿವು ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಜಿಲ್ಲಾ ಸರ್ವೇಲನ್ಸ್ ಅಧಿಕಾರಿ ಡಾ. ಮಹದೇವಪ್ರಸಾದ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸುವರ್ಣ, ಆರ್‌ಸಿಹೆಚ್ ಡಾ. ಜಯಂತ್, ಜಿಲ್ಲಾ ಲೆಪ್ರಸಿ ಅಧಿಕಾರಿ ಡಾ. ಬೃಂದಾ ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.

'ಮನೆಗೊಂದು ಗಿಡ' ಅಭಿಯಾನಕ್ಕೆ ಚಾಲನೆ

ಮೈಸೂರು,ಜೂ.29–ಹಸಿರುಲೋಕ ವತಿಯಿಂದ ಚಾಮರಾಜಪುರಂ ಬಡಾವಣೆಯ ಮನುವನ ಉದ್ಯಾನವನದಲ್ಲಿ ಹಸಿರುಲೋಕ ಮೈಸೂರು ನಾಳೆ (ಜೂ.30) ಬೆಳಗ್ಗೆ 9 ಗಂಟೆಗೆ ಸಾರ್ವಜನಿಕರಿಗೆ ಆಯುರ್ವೇದ ಸಸಿ ವಿತರಿಸುವ ಮೂಲಕ ಮನೆಗೊಂದು ಗಿಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಟಿಎಸ್.ಶ್ರೀವತ್ಸ ಸಸಿಗಳನ್ನು ನೆಟ್ಟು ಆಯುರ್ವೇದ ಗಿಡಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಮಾ.ಮೋಹನ್, ಜೋಗಿ ಮಂಜು, ಪಾಲಿಕೆ ಮಾಜಿ ಸದಸ್ಯೆ ಸೌಮ್ಯ ಉಮೇಶ್, ಜೀವಧಾರ ಗಿರೀಶ್, ರಾಕೇಶ್‌ಗೌಡ, ವಿಕ್ರಂ ಅಯ್ಯಂಗಾರ್, ಅಜಯ್‌ಶಾಸ್ತ್ರಿ ಭಾಗವಹಿಸಲಿದ್ದಾರೆ.

ಜವರಯ್ಯ ನಿಧನ

ಹುಣಸೂರು, ಜೂ.29– ನಗರದ ಸದಾಶಿವನಕೊಪ್ಪಲು ವಾಸಿ ತಾಲೂಕಿನ ದಲಿತ ಮುಖಂಡ ಜೆ ಮಹದೇವ ಅವರ ತಂದೆ ಜವರಯ್ಯ(80) ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.




ಮೃತರು ಪತ್ನಿ, ಜೆ.ಮಹದೇವ ಸೇರಿದಂತೆ ಇಬ್ಬರು ಪುತ್ರರು, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಅರಣ್ಯ ಇಲಾಖೆ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ.ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೈಸೂರು ಹೊರವಲಯದ ವರಕೋಡು ಬಳಿ 'ಹುಲಿ' ಪ್ರತ್ಯಕ್ಷ

- ದೊಣ್ಣೆಕಲ್ಲು ಬೆಟ್ಟದ ತಪ್ಪಲಿನ ರಸ್ತೆಯಲ್ಲಿ ರಾಜಾರೋಷವಾಗಿ ಸಾಗಿದ ಹುಲಿ
- ಟ್ರ್ಯಾಕ್ಟರ್‌ನಲ್ಲಿದ್ದ ಮೂವರು ಯುವಕರಿಂದ ವಿಡಿಯೋ ಚಿತ್ರೀಕರಣ
- ಸ್ಥಳಕ್ಕೆ ಅರಣ್ಯ ಸಿಬ್ಬಂದಿ, ಚಿರತೆ ಕಾರ್ಯಪಡೆ ಸಿಬ್ಬಂದಿಗಳ ದೌಡು
- ಕ್ಯಾಮರಾ ಟ್ರ್ಯಾಪ್, ನೈಟ್ ವಿಷನ್ ಐಆರ್–ಜಿಎಸ್‌ಎಂ ಕ್ಯಾಮರಾ ಬಳಸಿ ಕಾರ್ಯಾಚರಣೆ





ಹುಲಿ ಕಾಣಿಸಿಕೊಂಡ ಮೈಸೂರು ತಾಲೂಕಿನ ವರಕೋಡು ಗ್ರಾಮದ ರಸ್ತೆಯಲ್ಲಿ ಅರಣ್ಯ ಸಿಬ್ಬಂದಿಗಳಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿರುವುದು.

ಮೈಸೂರು, ಜೂ.29(ಎಂಟಿವೈ)– ಮೈಸೂರು ಸುತ್ತಮುತ್ತ ಪ್ರತ್ಯಕ್ಷವಾಗಿ ಕಣ್ಮರೆಯಾಗುತ್ತಿದ್ದ 'ಅರ್ಬನ್ ಟೈಗರ್ಸ್' ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದು, ಮೈಸೂರು ತಾಲೂಕಿನ ಮೂಡಲಹುಂಡಿ–ವರಕೋಡು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ದೊಣ್ಣೆಕಲ್ಲು ಬೆಟ್ಟದ ಸಮೀಪದ ರಸ್ತೆಯಲ್ಲಿ ಹಾಡಹಗಲೇ ರಾಜಾರೋಷವಾಗಿ ಸಂಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮೈಸೂರು ತಾಲೂಕಿನ ದೊಡ್ಡಕಾನ್ಯ, ಚಿಕ್ಕಕಾನ್ಯ ಸೇರಿದಂತೆ ವಿವಿಧೆಡೆ 6–7 ತಿಂಗಳ ಹಿಂದೆ ಪದೇ ಪದೆ ಕಾಣಿಸಿಕೊಂಡು ಚಳ್ಳೆಹಣ್ಣು ತಿನ್ನಿಸಿದ ನಗರ ಹುಲಿಗಳು(ಅರ್ಬನ್ ಟೈಗ್ರೆಸ್) ಎಂದು ಗುರುತಿಸಲ್ಪಟ್ಟಿದ್ದ 2 ವರ್ಷ ಮೂರು ಹೆಣ್ಣು ಹುಲಿಗಳಲ್ಲಿ ಒಂದು ಹುಲಿ ಶನಿವಾರ ಬೆಳಗ್ಗೆ ಮೂಡಲಹುಂಡಿ ಗ್ರಾಮ ಸಮೀಪ ದೊಣ್ಣೆಕಲ್ಲು ಬೆಟ್ಟದ ತಪ್ಪಲಿನ ರಸ್ತೆಯಲ್ಲಿರುವ ಉದ್ಭವ ಮಹದೇಶ್ವರಸ್ವಾಮಿ ದೇವಾಲಯದ ಸಮೀಪ ಕಾಣಿಸಿಕೊಂಡಿದೆ. ಮೈಸೂರು–ತಿ.ನರಸೀಪುರ ಮುಖ್ಯ ರಸ್ತೆಯಲ್ಲಿರುವ ವರಕೋಡು ಮೊರಾರ್ಜಿ ದೇಸಾಯಿ ಶಾಲೆಯ ಹಿಂಭಾಗದ ರಸ್ತೆಯಲ್ಲಿಯೇ ಹುಲಿ ಕಾಣಿಸಿಕೊಂಡಿದ್ದು, ಕೃಷಿ ಚಟುವಟಿಕೆಗೆ ಹೊಲ–ಗದ್ದೆಗಳಿಗೆ ಹೋಗಲು ಗ್ರಾಮಸ್ಥರು ಹಿಂದೇಟು ಹಾಕುವಂತಾಗಿದೆ. ಅಲ್ಲದೆ, ಮೊರಾರ್ಜಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಹಾಗೂ ಮಹದೇಶ್ವರ ದೇವಾಲಯಕ್ಕೆ ವಿವಿಧೆಡೆಯಿಂದ ಬರುವ ಭಕ್ತರು, ದನ–ಕುರಿಗಾಹಿಗಳಿಗೂ ಇದೀಗ ಭಯ ಕಾಡಲಾರಂಭಿಸಿದೆ.

ನರಸೀಪುರದ ರಸ್ತೆಯಿಂದ ಮೂಡಲಹುಂಡಿ ಗ್ರಾಮದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕೆಂಪೇಗೌಡನ ಹುಂಡಿ ಗ್ರಾಮದ ನಿವಾಸಿ ಸಿದ್ದೇಶ್, ಮಹದೇಶ್ವರ ದೇವಾಲಯದ ಬಳಿ ಟ್ರ್ಯಾಕ್ಟರ್‌ನಲ್ಲಿ ಬರುತ್ತಿದ್ದ ಸ್ವಗ್ರಾಮದ ಮನು ಮತ್ತು ಲೋಕೇಶ್ ಎಂಬುವರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಹುಲಿ ರಸ್ತೆ ಏರಿ ಹತ್ತುತ್ತಿರುವುದನ್ನು ಗಮನಿಸಿದ್ದಾರೆ. ಆರಂಭದಲ್ಲಿ ಚಿರತೆ ಎಂದು ಭಾವಿಸಿದ ಈ ಮೂವರೂ ಟಿಪ್ಪರ್ ಕ್ಯಾಬಿನ್ ಏರಿ ಗಮನಿಸಿದಾಗ ರಸ್ತೆಗೆ ಬಂದ ಹುಲಿಯನ್ನು ಗುರುತಿಸಿದ್ದಾರೆ. ಕೂಡಲೇ ಮನು ಎಂಬ ಯುವಕ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ವಿಡಿಯೋದಿಂದ ರಸ್ತೆಯಲ್ಲಿ ಹೋಗುತ್ತಿರುವುದು ಹುಲಿ ಎಂದು ಮತ್ತೊಮ್ಮೆ ಖಚಿತಪಡಿಸಿಕೊಂಡ ಯುವಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ.

ಅರಣ್ಯ ಸಿಬ್ಬಂದಿಗಳಿಂದ ಪರಿಶೀಲನೆ: ವಿಡಿಯೋದಲ್ಲಿರುವುದು ಹುಲಿ ಎಂದು ಖಚಿತ ಪಡಿಸಿಕೊಂಡ ಡಿಸಿಎಫ್ ಡಾ.ಕೆ.ಎನ್.ಬಸವರಾಜ, ಎಸಿಎಫ್ ಎನ್.ಲಕ್ಷ್ಮೀಕಾಂತ್, ಆರ್‌ಎಫ್‌ಓ ಕೆ.ಸುರೇಂದ್ರ, ಚಿರತೆ ಕಾರ್ಯಪಡೆ ಸಿಬ್ಬಂದಿ, ಮೈಸೂರು ವಲಯ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಆದರೆ, ರಸ್ತೆ ಒಣಗಿದ್ದರಿಂದ ಹುಲಿ ಹೆಜ್ಜೆ ಗುರುತು ಸಿಗದ ಕಾರಣ, ಹುಲಿ ಜಾಡು ಪತ್ತೆಯಾಗಿಲ್ಲ. ಆದರೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಹುಲಿ ಕಂಡು ಬಂದ ಸ್ಥಳ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ದಟ್ಟ ಪೊದೆಗಳಿವೆ. ಈ ಭಾಗದಲ್ಲಿ ಜಿಂಕೆ, ನವಿಲು ಹೆಚ್ಚಾಗಿವೆ. ಈ ಕಾರಣದಿಂದ ಡ್ರೋನ್, ನೈಟ್ ವಿಷನ್ ಐಆರ್–ಜಿಎಸ್‌ಎಂ ಕ್ಯಾಮರಾ, ಕ್ಯಾಮರಾ ಟ್ರ್ಯಾಪ್ ಅಳವಡಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಹುಲಿಯ ಚಲನ–ವಲನಗಳನ್ನು ಗಮನಿಸಲು ಹುಲಿ ಕಾಣಿಸಿಕೊಂಡಿರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಗಸ್ತು ವಾಹನ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾಡಂಚಿನಲ್ಲಿರುವ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಒಂದು ವಿಶೇಷ ತಂಡ ನಿಯೋಜಿಸಿ ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆವಹಿಸಲಾಗಿದೆ. ಕಾಡಂಚಿನ ಗ್ರಾಮಗಳ ಜನರಿಗೆ ರಾತ್ರಿ ಮತ್ತು ಮುಂಜಾನೆ ಅನಗತ್ಯವಾಗಿ ಓಡಾಡದಂತೆ ಪ್ರಚಾರ ಮಾಡಲಾಗುತ್ತಿದೆ.

ಕರಪತ್ರಗಳನ್ನು ನೀಡುವ ಮೂಲಕ ಕಾಡಂಚಿನ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಹುಲಿ ಕಾಣಿಸಿಕೊಂಡಿರುವ ವರಕೋಡು ಮೀಸಲು ಅರಣ್ಯದ ಗ್ರಾಮಗಳ ಜನರು ರಾತ್ರಿವೇಳೆ ಓಡಾಡದಂತೆ, ಅನವಶ್ಯಕ ವದಂತಿಗಳಿಗೆ ಭಯಭೀತರಾಗದಂತೆ ಹುಲಿ ಕಾರ್ಯಾಚರಣೆ ಮುಗಿಯುವವರೆಗೆ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

> ವರುಣ ಹೋಬಳಿ ವರಕೋಡು ಮೊರಾರ್ಜಿ ಶಾಲೆ ಹಿಂಭಾಗ ಮಲೆಮಹದೇಶ್ವರ ದೇವಸ್ಥಾನ ರಸ್ತೆಯಲ್ಲಿ ಜೂನ್ 29ರಂದು ಬೆಳಗ್ಗೆ 10.30ರಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಅದನ್ನು ನೋಡಿದವರು ವೀಡಿಯೋ ಮಾಡಿಕೊಂಡು ಎಲ್ಲರಿಗೂ ರವಾನಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ತಕ್ಷಣವೇ ಅರಣ್ಯ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಂಡು ಜಾನುವಾರುಗಳು ಹಾಗೂ ಮನುಷ್ಯರ ಮೇಲೆ ಹುಲಿ ದಾಳಿ ನಡೆಸದಂತೆ ಕ್ರಮ ಕೈಗೊಳ್ಳಬೇಕು.
> – ವರುಣ ಮಹೇಶ್

ಒಂದು ಕ್ಷಣ ಭಯವಾಯ್ತು

ಬೆಳಗ್ಗೆ 9.30ರಲ್ಲಿ ಜಮೀನಿನ ಬಳಿ ಹೋಗಲು ಬೈಕ್‌ನಲ್ಲಿ ಹೋಗಿದ್ದೆ. ಉದ್ಭವ ಮಹದೇಶ್ವರ ದೇವಾಲಯದ ಬಳಿ ಬೈಕ್ ನಿಲ್ಲಿಸಿ, ಸ್ನೇಹಿತರಾದ ಮನು, ಲೋಕಿ ಟ್ರಾಕ್ಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಸ್ವಲ್ಪ ಸಮಯದ ನಂತರ ಟ್ರ್ಯಾಕ್ಟರ್ ಹಿಂಭಾಗದಲ್ಲಿ ಸ್ವಲ್ಪ ದೂರದಲ್ಲಿ ಜಮೀನಿನ ಕಡೆಯಿಂದ ಏರಿಯನ್ನು ಹತ್ತಿ ರಸ್ತೆಗೆ ಬಂತು. ಮೊದಲು ಇದನ್ನು ಚಿರತೆ ಎಂದು ಭಾವಿಸಿದೊ. ರಕ್ಷಣೆಗಾಗಿ ಟ್ರ್ಯಾಕ್ಟರ್ ಕ್ಯಾಬಿನಲ್ಲಿ ಕುಳಿತುಕೊಂಡು ವಿಡೀಯೋ ಮಾಡಿದೋ. ಹುಲಿ ಎಂದು ಗೊತ್ತಾಗುತ್ತಿದ್ದಂತೆ ಭಯವಾಯಿತು.

– **ಸಿದ್ದೇಶ್,** ಹುಲಿ ನೋಡಿದ ಕೆಂಪೇಗೌಡನಹುಂಡಿ ಗ್ರಾಮದ ಯುವಕ

ಮೈಸೂರು ಓಪನ್ ಫೋರಂನಲ್ಲಿ ಚರ್ಚಾ ಕಾರ್ಯಕ್ರಮ

ಸಮಾನತೆ ತರುವ ನಿಟ್ಟಿನಲ್ಲಿ ನಿತ್ಯ ಹೋರಾಟಗಳು ನಡೆಯುತ್ತಿದ್ದರೂ ಜಾತೀಯತೆ ತಾಂಡವವಾಡುತ್ತಲೇ ಇದೆ

● ಅಂಕಣಕಾರ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ವಿಷಾದ ● ರಾಜಕಾರಣಿಗಳು ಜಾತಿ–ಧರ್ಮ ಬಂಡವಾಳವಾಗಿಸಿಕೊಂಡು ರಾಜಕೀಯ ಲಾಭ ಹೊಂದುತ್ತಾರೆ ● ಅಭಿವೃದ್ಧಿ ಹೆಸರಲ್ಲಿ ನಿರಂತರ ಪರಿಸರ ಹಾಳು: ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ವಿಷಾದ

ಮೈಸೂರು,ಜೂ.29(ಎಂಟಿವೈ)– ಸಮಾಜದಲ್ಲಿ ಸಮಾನತೆ ನೆಲೆಸುವ ನಿಟ್ಟಿನಲ್ಲಿ ಹೋರಾಟಗಳು ನಡೆಯುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜಾತೀಯತೆ ಪ್ರಬಲವಾಗಿ ಬೇರೂರಿದೆ ಎಂದು ಅಂಕಣಕಾರ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ವಿಷಾದಿಸಿದ್ದಾರೆ.

ಮೈಸೂರಿನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಓಪನ್ ಫೋರಂ ಸಂಸ್ಥೆಯು ಶನಿವಾರ 'ನಮ್ಮ ಕಾಲದ ಪ್ರಮುಖ ಕಾಳಜಿಗಳು'(ಕೋರ್ ಕನ್ಸರ್ನ್ಸ್ ಆಫ್ ಅವರ್ ಟೈಮ್ಸ್) ಕುರಿತ ಚರ್ಚಾ ಕಾರ್ಯಕ್ರಮದಲ್ಲಿ 'ಗಣರಾಜ್ಯ ಮತ್ತು ಅದರ ಅಸಮಾಧಾನಗಳು'(ದಿ ರಿಪಬ್ಲಿಕ್ ಅಂಡ್ ಇಟ್ಸ್ ಡಿಸ್ಕಂಟೆಂಟ್ಸ್) ವಿಷಯ ಕುರಿತು ಮಾತನಾಡಿದ ಅವರು, ನಾನು ಸೇನೆಯಿಂದ ಸೇವಾ ಅವಧಿ ಪೂರ್ಣಗೊಳಿಸಿ ಹಾಸನಕ್ಕೆ ಬಂದ ಸಂದರ್ಭದಲ್ಲಿ ಹೇಮಾವತಿ ಅಣೆಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ನಮ್ಮ ಊರು ಸೇರಿದಂತೆ ಇನ್ನಿತರ ಗ್ರಾಮಗಳು ಮುಳುಗಡೆಯಾಗಿತ್ತು. ಅದಕ್ಕಾಗಿ ಪರ್ಯಾಯವಾಗಿ ಬೇರೆ ಸ್ಥಳದಲ್ಲಿ ಜಾಗ ಕೊಡಲು ಸರ್ಕಾರ ನಿರ್ಧರಿಸಿತ್ತು. ನಮಗೆ ಜಾವಗಲ್ ಎಂಬ ಊರಲ್ಲಿ ಜಾಗ ಕೊಟ್ಟರು. ಜಾವಗಲ್‌ನಲ್ಲಿ ವ್ಯವಸಾಯ ಆರಂಭಿಸಲು ಮುಂದಾದಾಗ ಅಲ್ಲಿ ಜಾತಿ ಪದ್ಧತಿ ಚಾಲ್ತಿಯಲ್ಲಿರುವುದು ಬೆಳಕಿಗೆ ಬಂತು.

ದಲಿತ ಸಮುದಾಯದ ವ್ಯಕ್ತಿ ಅಡುಗೆ ಮಾಡಿದ ಎಂಬ ಕಾರಣಕ್ಕೆ ಇತರರು ಆಹಾರ ಸೇವಿಸಲಿಲ್ಲ. ನಾನು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳದೆ ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುತ್ತಿದ್ದೆ. ಆದರೆ, ನಮ್ಮೊಂದಿಗೆ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಲಿಂಗಾಯಿತರು, ವಿಶ್ವಕರ್ಮ ಸಮುದಾಯದ ಜನ ಅವರು ತಯಾರಿಸಿದ ಆಹಾರ ಸೇವಿಸಲಿಲ್ಲ. ಆಗ ಸೂಕ್ಷ್ಮವಾಗಿ ಅವಲೋಕಿಸಿದಾಗ ಜಾತಿ ವ್ಯವಸ್ಥೆ ಗಮನಕ್ಕೆ ಬಂತು ಎಂದು ವಿಷಾದಿಸಿದರು.

ಒಡೆದು ಆಳುವ ನೀತಿ: ನಮ್ಮಲ್ಲಿ ಜಾತಿ ಮತ್ತು ಧರ್ಮದ ವಿಚಾರವನ್ನು ರಾಜಕಾರಣಿಗಳು ಮುನ್ನೆಲೆಗೆ ತಂದು ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಯೂ ಜಾತಿ, ಧರ್ಮದ ರಾಜಕಾರಣ ಮಾಡುವ ಮೂಲಕ ಲಾಭ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಇದರಿಂದ ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಿದೆ. ಅಯೋಧ್ಯೆ, ಶ್ರೀರಾಮ, ಹನುಮಂತ ಎಂದು ಈ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಆದರೂ ಹಿನ್ನಡೆ ಅನುಭವಿಸಿದೆ. ಪ್ರತಿಯೊಂದು ಗ್ರಾಮದಲ್ಲೂ ಮಾರಮ್ಮ, ಕಾಳಮ್ಮ ಹಾಗೂ ಇನ್ನಿತರ ಊರ ದೇವರ ದೇವಾಲಯ ಇರುತ್ತದೆ ಅವರವರಿಗೆ ಅವರ ದೇವರು ಮುಖ್ಯ ಆದರೆ, ಬಲವಂತವಾಗಿ ಇಂತಹುದೇ ದೇವರನ್ನು ಆರಾಧಿಸುವಂತೆ ಒತ್ತಡ ಹೇರಲು ಮುಂದಾಗಬಾರದು. ಅದನ್ನು ಜನರು ಒಪ್ಪುವುದಿಲ್ಲ. ನಮ್ಮ ಊರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ನೇರ ಪ್ರದರ್ಶನ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬೆರಳೆಣಿಕೆಯಷ್ಟು ಜನರು ಮಾತ್ರ ವೀಕ್ಷಣೆಗೆ ಬಂದಿದ್ದರು. ಇದರಿಂದ ಅವರವರ ದೇವರು ಅವ ರಿಗೆ ಶ್ರೇಷ್ಠ ಎಂದು ಗೊತ್ತಾಗುತ್ತದೆ ಎಂದು ಪ್ರತಿಪಾದಿಸಿದರು.



ಮೈಸೂರಿನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಓಪನ್ ಫೋರಂ ಸಂಸ್ಥೆಯು ಶನಿವಾರ ಆಯೋಜಿಸಿದ್ದ 'ನಮ್ಮ ಕಾಲದ ಪ್ರಮುಖ ಕಾಳಜಿಗಳು'(ಕೋರ್ ಕನ್ಸರ್ನ್ಸ್ ಆಫ್ ಅವರ್ ಟೈಮ್ಸ್) ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ ಮಾತನಾಡಿದರು. ಚಿತ್ರದಲ್ಲಿ ಡೆಕ್ಕನ್ ಹೆರಾಲ್ಡ್‌ನ ಒಪಿನಿಯನ್ ಸಂಪಾದಕ ಎಸ್.ರಘೋತ್ತಮ್, ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್ ನಿವೃತ್ತ ಜಂಟಿ ಕಾರ್ಯದರ್ಶಿ ರವಿ ಜೋಶಿ ಹಾಗೂ ಅಂಕಣಕಾರ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರನ್ನು ಕಾಣಬಹುದು.

ಮಾನವೀಯತೆ ಮುಖ್ಯ: ಎಲ್ಲರಲ್ಲೂ ಮಾನವೀಯತೆ ಇರಬೇಕು. ಸಮಾಜದಲ್ಲಿ ಶಾಂತಿ, ಸಹೋದರತೆಯಿಂದ ಸಹಬಾಳ್ವೆ ನಡೆಸಬೇಕು. ಎಲ್ಲಾ ಧರ್ಮಿಯರು ಐಕ್ಯತೆಯಿಂದ ಇರಬೇಕು. ಈ ಹಿಂದೆ ಆಳ್ವಿಕೆ ನಡೆಸಿದ ಅನೇಕ ರಾಜಮನೆತನಗಳನ್ನು ಗಮನಿಸಿದಾಗ ಸಹೋದರತೆ ಭಾವನೆ ಇದ್ದದ್ದು ಕಂಡು ಬರುತ್ತದೆ. ಮುಸ್ಲಿಂ ರಾಜರ ಸೈನ್ಯದಲ್ಲಿ ಹಿಂದೂ ಸೈನಿಕರಿದ್ದರು. ಹಿಂದೂ ರಾಜರ ಸೈನ್ಯದಲ್ಲಿ ಮುಸ್ಲಿಂ ಸೈನಿಕರಿದ್ದುದ್ದನ್ನು ಮನಗಾಣ ಬಹುದು. ಪ್ರಸ್ತುತ ಟಿಪ್ಪು ಸುಲ್ತಾನ್ ವಿವಾದ ಮುನ್ನೆಲೆಗೆ ಬಂದಿದೆ ಟಿಪ್ಪು ರಂಗನಾಥಸ್ವಾಮಿಯನ್ನು ಮನೆ ದೇವರು ಎಂದು ಕೊಂಡಿದ್ದರು. ಮೇಲುಕೋಟೆಗೆ ಸಹಾಯ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಜನ ಸಂಕುಚಿತ ಮನೋಭಾವ ಬಿಟ್ಟು, ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು.

ಉಪನಿಷತ್‌ನಲ್ಲಿ ಎಲ್ಲವನ್ನು ಪ್ರಶ್ನೆ ಮಾಡಬೇಕು ಎಂದು ಹೇಳುತ್ತದೆ. ಪ್ರಶ್ನೆ ಮಾಡುವುದೇ ವಿಜ್ಞಾನದ ಬೀಜಮಂತ್ರ. ಅದನ್ನು ಮೈಗೂಡಿಸಿಕೊಳ್ಳಬೇಕು. ನಕಾರಾತ್ಮಕವಾಗಿ ಚಿಂತನೆ ಮಾಡದೇ ಸಕಾರಾತ್ಮಕವಾಗಿ ಯೋಚಿಸಬೇಕು. ಮುಸ್ಲಿಂ ಸಮುದಾಯ ಸಂಪ್ರದಾಯ ಪಾಲಿಸುವುದರೊಂದಿಗೆ ಸಮುದಾಯ, ಮಹಿಳೆಯರನ್ನು ಆಧುನಿಕತೆಗೆ ಅನುಗುಣವಾಗಿ ಮಾರ್ಪಾಡು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತ್ಯಾಜ್ಯ ಸರೋವರ: ನೂತನ ಆರ್ಥಿಕ ನೀತಿಯಿಂದ ಕೈಗಾರಿಕಾ ಸಂಸ್ಥೆಗಳು ಹೆಚ್ಚಾದವು. ಕೈಗಾರಿಕೆಗಳು ತಯಾರಿಸುತ್ತಿರುವ ಮಾನವನಿಗೆ ಅಗತ್ಯವಾದ ವಸ್ತುಗಳು 10 ವರ್ಷಕ್ಕೊಮ್ಮೆ ಮಾರ್ಪಾಡು ಹೊಂದುತ್ತಿವೆ. ಇದರಿಂದ ವಿವಿಧ ವಸ್ತುಗಳನ್ನು ಮಿತಿ ಮೀರಿದ ಪ್ರಮಾಣದಲ್ಲಿ ಸ್ಕ್ರಾಪ್ ಮಾಡಲಾಗುತ್ತಿದೆ. ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅಲ್ಲದೆ, ಪರಿಸರದ ಮೇಲೆ ದೊಡ್ಡ ಪ್ರಮಾಣದ ದುಷ್ಪರಿಣಾಮ ಬೀರುತ್ತಿದೆ. ಬಳಕೆ ಹೆಚ್ಚಾಗುತ್ತಿದ್ದು, ಪ್ಲಾಸ್ಟಿಕ್ ಸರೋವರವಾಗಿದೆ. ನಮ್ಮಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯವನ್ನು ನದಿ, ಸರೋವರಕ್ಕೆ ಬಿಡುತ್ತಿದ್ದೇವೆ. ಇದು ದೊಡ್ಡ ಗಂಡಾಂತರವನ್ನು ತಂದೊಡ್ಡಲಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ದೇಶದಲ್ಲಿ 2024ರ ವೇಳೆಗೆ 83 ಕೋಟಿ ಜನರಿಗೆ ಉಚಿತ ಆಹಾರ ಪೂರೈಕೆ ಮಾಡುವುದಾಗಿ ಘೋಷಿಸಿದ್ದಾರೆ. ಇಂತಹ ನೀತಿಗಳು ಪರಿಸರ ಹಾಗೂ ದೇಶವನ್ನು ಹಾಳು ಮಾಡುತ್ತವೆ ಅಭಿವೃದ್ಧಿ ಹೆಸರಲ್ಲಿ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಕಳೆದ 10 ವರ್ಷದಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ. ಶೇ.60ರಷ್ಟು ಜನರನ್ನು ಈಗಾಗಲೇ ಒಕ್ಕಲೆಬ್ಬಿಸುತ್ತಿದ್ದಾರೆ. ಕೆಲವರಿಗೆ ನೆಲೆಸಿರುವ ಸ್ಥಳದ ಬಗ್ಗೆ ದಾಖಲೆ ಇಲ್ಲ. ಹಾಗಾಗಿ ಇಂತಹವರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಬುಡಕಟ್ಟುಗಳ ಕಡೆಗಣನೆ: ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳ ಗುರುತಿಸುವ ಹಾಗೂ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದೇವೆ. ಅವುಗಳು ಇಂದಿಗೂ ವಿವಾದಾತ್ಮಕ ವಿಷಯವಾಗಿ ಪರಿಣಮಿಸಿದೆ. ಬುಡಕಟ್ಟು ಸಮುದಾಯಗಳು ತಮ್ಮ ಜೀವನೋಪಾಯ, ಸಾಂಸ್ಕೃತಿಕ ಆಚರಣೆಗಳು ಮತ್ತು ಗುರುತುಗಳಿಗಾಗಿ ಅರಣ್ಯಗಳನ್ನು ಅವಲಂಬಿಸಿವೆ. ಆದರೂ ಅರಣ್ಯ ಸಂಪನ್ಮೂಲಗಳನ್ನು ಸಂಗ್ರಹಿಸಲು ಅರಣ್ಯ ಪ್ರವೇಶಿಸುವುದಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಬುಡಕಟ್ಟು ಜನರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದರು.

ಭಾರತದಲ್ಲಿ 2006ರಲ್ಲಿ ಅರಣ್ಯ ಹಕ್ಕುಗಳ ಕಾಯಿದೆ ಜಾರಿಗೊಳಿಸಲಾಯಿತು. ಬುಡಕಟ್ಟು ಸಮುದಾಯ ಎದುರಿಸುತ್ತಿದ್ದ ಅನ್ಯಾಯವನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾಯ್ದೆ ಮಹತ್ವದ ಪಾತ್ರ ನಿರ್ವಹಿಸುವ ಗುರಿ ಹೊಂದಿತ್ತು ಈ ಕಾಯಿದೆಯು ಅರಣ್ಯ ಭೂಮಿ ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುಗಳನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕಾಗಿತ್ತು ಅವರ ಪೂರ್ವಜರ ಭೂಮಿಗೆ ಹಕ್ಕುಗಳನ್ನು ಪಡೆಯಲು ಮತ್ತು ಅರಣ್ಯ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಆದರೂ ಇಂದಿಗೂ ಬುಡಕಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್ ನಿವೃತ್ತ ಜಂಟಿ ಕಾರ್ಯದರ್ಶಿ ರವಿ ಜೋಶಿ ಅವರು 'ಜಾತ್ಯತೀತತೆ ಅಲ್ಪಸಂಖ್ಯಾತರಿಗೆ ಸಾಂವಿಧಾನಿಕ ಭರವಸೆ' ಕುರಿತು ಮಾತನಾಡಿದರೆ, ಡೆಕ್ಕನ್ ಹೆರಾಲ್ಡ್‌ನ ಒಪಿನಿಯನ್ ಸಂಪಾದಕ ಎಸ್.ರಘೋತ್ತಮ್ 'ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಪಾತ್ರ' ವಿಷಯದ ಕುರಿತು ಮಾತನಾಡಿದರು.

ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು

ಮೇಜರ್ ಜನರಲ್ (ನಿವೃತ್ತ)ಎಸ್.ಜಿ.ಒಂಬತ್ಕೆರೆ 'ಜನರ ಮೇಲೆ ಅಭಿವೃದ್ಧಿಯ ಪ್ರಭಾವ' (ಇಂಪ್ಯಾಕ್ಟ್ ಆಫ್ ಡೆವಲಪ್‌ಮೆಂಟ್ ಆನ್ ಪೀಪಲ್) ವಿಷಯ ಕುರಿತು ಮಾತನಾಡಿ, ಪ್ರಮುಖವಾಗಿ ಸಮಾಜದಲ್ಲಿ ಅಸಮಾನತೆ, ಜಾಗತಿಕ ತಾಪಮಾನ ಏರಿಕೆ, ಅಭಿವೃದ್ಧಿ ಹೆಸರಲ್ಲಿ ಪರಿಸರದ ಮೇಲೆ ದೌರ್ಜನ್ಯ ಉಂಟಾಗುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಅಭಿವೃದ್ಧಿ ಹೆಸರಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಪರಿಸರದ ಹಾನಿಯಾಗುತ್ತಿದೆ. ಆರ್ಥಿಕ ಅಭಿವೃದ್ಧಿಯಿಂದ ಪರಿಸರ ಹಾಳು ಮಾಡುತ್ತಿದ್ದೇವೆ. ಪಂಡಿತ್ ಜವಾಹರಲಾಲ್ ನೆಹರು ಅವರ ಕಾಲದಿಂದ ಆರ್ಥಿಕ ಅಭಿವೃದ್ಧಿ ಆರಂಭವಾಯಿತು. ನೆಹರು ಕಾಲದಲ್ಲಿ ಆರಂಭವಾದ ಪಂಚವಾರ್ಷಿಕ ಯೋಜನೆ ಅಭಿವೃದ್ಧಿಗೆ ಮುನ್ನೆಲೆ ಬರೆದಿದೆ ಇದುವರೆಗೂ ದೇಶದಲ್ಲಿ 12 ಪಂಚವಾರ್ಷಿಕ ಯೋಜನೆ ಜಾರಿಗೊಳಿಸಲಾಗಿದೆ. ಆರ್ಥಿಕ ಅಭಿವೃದ್ಧಿ ಹೆಸರಲ್ಲಿ ನೂತನ ಆರ್ಥಿಕ ನೀತಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ನೈಸರ್ಗಿಕ ಸಂಪನ್ಮೂಲ ಲೂಟಿಯಾಗುತ್ತಿದೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಚಿತ್ರಮಂದಿರಗಳಲ್ಲಿ

ಪದ್ಮ ಚಿತ್ರಮಂದಿರ	(ದೂ: 2521923)
ಬಿಲ್ಲಾ (ತ)	4 ಪ್ರದರ್ಶನಗಳು
ವುಡ್‌ಲ್ಯಾಂಡ್ಸ್ ಚಿತ್ರಮಂದಿರ	(ದೂ: 2422871)
ಮಹಾರಾಜ (ತ)	4 ಪ್ರದರ್ಶನಗಳು
ಬಾಲಾಜಿ ಚಿತ್ರಮಂದಿರ	(ದೂ: 2497199)
ಕಲ್ಕಿ (ಹಿಂ)	4 ಪ್ರದರ್ಶನಗಳು
ಮಹದೇಶ್ವರ ಚಿತ್ರಮಂದಿರ	(ಮೊ:9900820093)
ಜಡ್ಜ್‌ಮೆಂಟ್ (ಕ)	4 ಪ್ರದರ್ಶನಗಳು
ಗಾಯಿತ್ರಿ	
ಕಲ್ಕಿ (ಕ)	4 ಪ್ರದರ್ಶನಗಳು
ರಾಜಕಮಲ್	
ಗರುಡನ್ (ತ)	4 ಪ್ರದರ್ಶನಗಳು
ಸಂಗಂ	
ಕೋಟಿ (ಕ)	4 ಪ್ರದರ್ಶನಗಳು
ಲಿಡೋ	
ಪೊಕ್ರಿ (ತೆ)	4 ಪ್ರದರ್ಶನಗಳು
ತಿಬ್ಬಾದೇವಿ	
ಮುಂಜ್ಯಾ (ಹಿಂ)	4 ಪ್ರದರ್ಶನಗಳು
ಪ್ರಭಾ	
ಶತಭಿಷ (ಕ)	4 ಪ್ರದರ್ಶನಗಳು

ಡಿಆರ್‌ಸಿ ಸಿನಿಮಾಸ್
ದೂ : 4240422/4241800

ಸ್ಕ್ರೀನ್ 1	ಕಲ್ಕಿ 2898 ಎಡಿ(3ಡಿ) (ತೆ): ಬೆ.11.45ಕ್ಕೆ, ಮ.3.15ಕ್ಕೆ, ಕಲ್ಕಿ 2898 ಎಡಿ(3ಡಿ) (ಹಿಂ): ಸಂ.6.45ಕ್ಕೆ, ರಾ.10.15ಕ್ಕೆ.
ಸ್ಕ್ರೀನ್ 2	ಲವ್ ಲಿ (ಕ): ಬೆ.10.30ಕ್ಕೆ, ಮುಂಜ್ಯಾ (ಹಿಂ): ಮ.1.35ಕ್ಕೆ, ಕಲ್ಕಿ 2898 ಎಡಿ(3ಡಿ) (ತೆ): ಸಂ.4ಕ್ಕೆ, ರಾ.9.45ಕ್ಕೆ, ಪ್ಯಾರಡೈಸ್ (ಮ): ರಾ.7.30ಕ್ಕೆ.
ಸ್ಕ್ರೀನ್ 3	ಎ ಕ್ವೈಟ್ ಪ್ಲೇಸ್ ಡೇ ಒನ್ (ಇಂ): ಬೆ.10.50ಕ್ಕೆ, ರಾ.10.10ಕ್ಕೆ, ಕಲ್ಕಿ 2898 ಎಡಿ (ಕ): ಮ.1ಕ್ಕೆ, ಮಹಾರಾಜ (ತ): ಸಂ.4.25ಕ್ಕೆ, ಕೋಟಿ (ಕ): ರಾ.7.10ಕ್ಕೆ.
ಸ್ಕ್ರೀನ್ 4	ಕಲ್ಕಿ 2898 ಎಡಿ(3ಡಿ) (ತೆ): ಬೆ.9.45ಕ್ಕೆ, ಮ.1.15ಕ್ಕೆ, ಸಂ.6.40ಕ್ಕೆ, ರಾ.10.10ಕ್ಕೆ, ಇನ್‌ಸೈಡ್ ಔಟ್ (3ಡಿ)(ಇಂ): ಸಂ.4.40ಕ್ಕೆ.

ಐನಾಕ್ಸ್ ಮೂವೀಸ್
INOX LIVE THE MOVIE
ದೂ : 2533444 / 2433456

ಸ್ಕ್ರೀನ್ 1	ಇನ್‌ಸೈಡ್ ಔಟ್ (3ಡಿ)(ಹಿಂ): ಬೆ.11ಕ್ಕೆ, ಇನ್‌ಸೈಡ್ ಔಟ್ (3ಡಿ)(ಇಂ): ಮ.1.20ಕ್ಕೆ, ಸಂ.4.20ಕ್ಕೆ, ಸಂ.6.40ಕ್ಕೆ, ಮುಂಜ್ಯಾ (ಹಿಂ): ರಾ.9ಕ್ಕೆ.
ಸ್ಕ್ರೀನ್ 2	ಮುಂಜ್ಯಾ (ಹಿಂ): ಬೆ.10ಕ್ಕೆ, ರಾ.7.35ಕ್ಕೆ, ರಾಕ್‌ಸ್ಟಾರ್ (ಹಿಂ): ಮ.12.45ಕ್ಕೆ, ಕೋಟಿ (ಕ): ಸಂ.4.05ಕ್ಕೆ, ರಾ.10.20ಕ್ಕೆ.
ಸ್ಕ್ರೀನ್ 3	ಚಂದು ಚಾಂಪಿಯನ್ (ಹಿಂ): ಬೆ.9.50ಕ್ಕೆ, ಮ.1ಕ್ಕೆ, ಸಂ.4.10ಕ್ಕೆ, ರಾ.7.20ಕ್ಕೆ, ರಾ.10.30ಕ್ಕೆ.
ಸ್ಕ್ರೀನ್ 4	ಕೋಟಿ (ಕ): ಬೆ.10.05ಕ್ಕೆ, ಮಹಾರಾಜ (ತ): ಮ.1.35ಕ್ಕೆ, ರಾ.7.05ಕ್ಕೆ, ಶಿವಮ್ಮ ಹರೆಹಂಚಿನಾಳ (ಕ): ಸಂ.4.40ಕ್ಕೆ, ಜಿಆರ್‌ಆರ್‌ಆರ್ (ಮ): ರಾ.10.10ಕ್ಕೆ.

ಮೈಸೂರು ವಿಷನ್ ಸಿನಿಮಾ
ದೂ : 0821–2973519

ಸ್ಕ್ರೀನ್ 1	ಲವ್ ಲಿ (ಕ): ಬೆ.10.45ಕ್ಕೆ, ಮ.3.35ಕ್ಕೆ, ಕರ್ಮದೊಳಗೆ (ಕ): ಮ.1.40ಕ್ಕೆ, ಕೋಟಿ (ಕ): ಸಂ.6.25ಕ್ಕೆ, ಮಹಾರಾಜ (ತ): ರಾ.9.30ಕ್ಕೆ.
ಸ್ಕ್ರೀನ್ 2	ಕಲ್ಕಿ 2898 ಎಡಿ(3ಡಿ) (ತೆ): ಬೆ.10.30ಕ್ಕೆ, ಮ.2.30ಕ್ಕೆ, ಸಂ.6ಕ್ಕೆ, ರಾ.9.30ಕ್ಕೆ.
ಸ್ಕ್ರೀನ್ 3	ಕಲ್ಕಿ 2898 ಎಡಿ (ಕ): ಮ.1ಕ್ಕೆ, ಸಂ.4.25ಕ್ಕೆ, ರಾ.7.50ಕ್ಕೆ.
ಸ್ಕ್ರೀನ್ 4	ಲವ್ ಲಿ (ಕ): ಮ.1ಕ್ಕೆ, ಕಲ್ಕಿ 2898 ಎಡಿ(3ಡಿ) (ತೆ): ಸಂ.4ಕ್ಕೆ, ರಾ.7.25ಕ್ಕೆ.

ಪಿವಿಆರ್ ಸಿನಿಮಾಸ್
PVR CINEMAS
ನೆಕ್ಸಸ್ ಸೆಂಟರ್‌ಸಿಟಿ ಮಾಲ್,
2ನೇ ಮಹಡಿ, ಮೊ.ನಂ: 8951357139

ಕಿಂಗ್‌ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಎಪಿಸ್ (ಇಂ): ಬೆ.10ಕ್ಕೆ, ಮ.1.05ಕ್ಕೆ, ಸಂ.4.10ಕ್ಕೆ, ರಾ.7.20ಕ್ಕೆ, ರಾ.10.30ಕ್ಕೆ, ಶ್ರೀಕಾಂತ್ (ಹಿಂ): ಬೆ.10ಕ್ಕೆ, ಮ.1ಕ್ಕೆ, ಸಂ.4.25ಕ್ಕೆ, ರಾ.7ಕ್ಕೆ, ರಾ.10.15ಕ್ಕೆ, ಸ್ಟಾರ್ (ತ): ಬೆ.11.45ಕ್ಕೆ, ಮ.3.05ಕ್ಕೆ, ಸಂ.6.25ಕ್ಕೆ, ರಾ.9.45ಕ್ಕೆ, ಅರಮನೈ 4 (ತ): ಮ.12.30ಕ್ಕೆ, ಪ್ರತಿನಿಧಿ 2 (ತೆ): ಮ.12.55ಕ್ಕೆ, ರಾ.9.15ಕ್ಕೆ, ರಾಮನ ಅವತಾರ (ಕ): ಮ.3.40ಕ್ಕೆ, ಅಂಜನೀಪುತ್ರ (ಕ): ಸಂ.4ಕ್ಕೆ, ಗ್ರೇ ಗೇಮ್ಸ್ (ಕ): ಸಂ.6.35ಕ್ಕೆ, ಕೃಷ್ಣಮ್ಮ (ತೆ): ರಾ.7.25ಕ್ಕೆ, ಮಾರಿವಿಲ್ಲಿನ್ ಗೋಪುರಂಗಲ್ (ಮ): ರಾ.10ಕ್ಕೆ.

ಸೂಚನೆ : ಸಿನಿಮಾ ಮಾರ್ಗದರ್ಶಿಯಲ್ಲಿ ಮಾಹಿತಿಯನ್ನು ಪರಿಪೂರ್ಣಗೊಳಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸುತ್ತಿದ್ದೇವೆ. ಆದರೂ ಕೆಲವೊಮ್ಮೆ ಮಾಹಿತಿ ಅಲಭ್ಯತೆಯಿಂದ ಲೋಪಗಳು ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಕಳಕಳಿ ಮನವಿ.

ಮೂರನೇ ಪುಟದಿಂದ

ಸಿಎಂ, ಡಿಸಿಎಂ ಗಾದಿಗೆ ಕಾದಾಟ

ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು, ಅವರು ಮನಸ್ಸಿನಿಂದ ಹರಸಿದರೆ ಸಾಕು. ನಾನು ಮುಖ್ಯಮಂತ್ರಿ ಆಗಲು ಯಾರೂ ಶಿಫಾರಸ್ಸು ಮಾಡಬೇಕಿಲ್ಲ. ನನ್ನ ಕೆಲಸ ನೋಡಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಹೆಚ್ಚುವರಿ ಉಪಮುಖ್ಯಮಂತ್ರಿಗಳ ನೇಮಕ ಕುರಿತು ಕೆಲವರು ಹೇಳಿಕೆ ಕೊಡುತ್ತಿರುವುದು ನನಗೆ ಗೊತ್ತಿಲ್ಲ, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ ಎಂದರು.

ಶಿವಕುಮಾರ್ ಹೇಳಿಕೆಗೆ ಅಷ್ಟೇ ಖಾರವಾಗಿ ಉತ್ತರಿಸಿರುವ ರಾಜಣ್ಣ, 'ನೋಟಿಸ್ ಕೊಡುತ್ತಾರಾ, ಕೊಡಲಿ, ಕೊಟ್ಟಾದ ಮೇಲೆ ಮಾತನಾಡುತ್ತೀನಿ. ಹೆಚ್ಚುವರಿ ಉಪಮುಖ್ಯಮಂತ್ರಿ ಏಕೆ ಕೇಳಬಾರದು' ಎಂದು ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿ, 'ಕೇಳಿದರೇನು ತಪ್ಪಾ' ಎಂದಿದ್ದಾರೆ.

ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಆಯಾ ಸಮುದಾಯದ ಸ್ವಾಮೀಜಿಗಳು ಹೇಳುತ್ತಾರೆ. ಸ್ವಾಮೀಜಿಗಳು ಹೇಳೋದನ್ನು ಕೇಳೋಕಾಗುತ್ತಾ, ಅವರು ಕೇಳೋದು ಪ್ರಜಾಪ್ರಭುತ್ವಕ್ಕೆ ಅವಮಾನ. ನಾನು ಹಗರಣ ಮಾಡಿದ್ದರೆ ತನಿಖೆ ಮಾಡಲಿ, ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ, ಅದಕ್ಕೆ ಅವರ ಜೊತೆ ನಾನಿದ್ದೇನೆ.

ಡಿ.ಕೆ.ಸುರೇಶ್ ಒಳ್ಳೆ ಸಂಸದನಾಗಿ ಕೆಲಸ ಮಾಡಿದ್ದರೂ, ಇದೇ ಸ್ವಾಮೀಜೀಗಳು ಅವರನ್ನು ಸೋಲಿಸಿದರು.

ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದನ್ನು ಶಾಸಕರು ಮತ್ತು ಕಾಂಗ್ರೆಸ್ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಠಗಳಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ನಮ್ಮ ಗುರಿ ಇರುವುದು ಒಳ್ಳೆಯ ಆಡಳಿತ ನೀಡುವುದು. ಆದರೆ ಪ್ರತಿನಿತ್ಯ ಇಲ್ಲ–ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಡಿಸಿಎಂ ಹಾಗೂ ಸಚಿವರನ್ನು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇದೆ. ಅವರು ಎಷ್ಟು ಜನರನ್ನಾದರೂ ಮಾಡಿಕೊಳ್ಳಲಿ. ಜಾತ್ಯತೀತತೆ ಅಂತ ಹೇಳಿ ಅಧಿಕಾರಕ್ಕೆ ಬಂದು ಜಾತೀಯತೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಅಧಿಕಾರದ ಆಸೆ ಇದ್ದವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ, ನಂತರ ನಾಯಕತ್ವವನ್ನು ಪಡೆದುಕೊಳ್ಳಲಿ ಎಂದು ತಮ್ಮದೇ ಪಕ್ಷದವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ನೀರು ಒದಗಿಸುವ ಹಾಗೂ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಅಣೆಕಟ್ಟು ಯೋಜನೆಯ 9000 ಕೋಟಿ ರೂ.ಗಳ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ. ಮೇಕೆದಾಟು ಯೋಜನೆಗೆ ಪ್ರಧಾನಿಗಳು ಖುದ್ದಾಗಿ ಆಸಕ್ತಿ ವಹಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023–2024ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸಬೇಕು. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಮನವಿ ಮಾಡಿದ್ದಾರೆ.

ಟಿ20 ವಿಶ್ವ ಚಾಂಪಿಯನ್

ನಂತರ ಬಂದ ಶಿವಂ ದುಬೆ 16 ಎಸೆತಗಳಲ್ಲಿ 1 ಸಿಕ್ಸ್, 3 ಬೌಂಡರಿ ಸಹಿತ 27 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್ ಪಡೆದರು.

ಮಿಂಚಿನ ಬೌಲಿಂಗ್: 177 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಆರಂಭಿಕ ಆಘಾತ ನೀಡಿದರು. ಬುಮ್ರಾ ಬೌಲಿಂಗ್ ದಾಳಿಗೆ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್(4 ರನ್) ಬೌಲ್ಡ್ ಆದರೆ, ದಕ್ಷಿಣಾ ಆಫ್ರಿಕಾ ತಂಡ ನಾಯಕ ಐಡೆನ್ ಮಾರ್ಕ್ರಮ್(4) ಅರ್ಷದೀಪ್ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್‌ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿಕೊಂಡರು. ನಂತರ ಕೀಪರ್ ಕ್ವಿಂಟನ್ ಡಿ ಕಾಕ್(39), ಟ್ರಿಸ್ಟಾನ್ ಸ್ಟಬ್ಸ್(31) 58 ರನ್ ಜೊತೆಯಾಟದ ಮೂಲಕ ಚೇತರಿಕೆ ನೀಡಿದರು.

ಕ್ಲಾಸೆನ್ ಶಾಕ್, ಪಾಂಡ್ಯ ಕಮಾಲ್: ಒಂದು ಕಡೆ ಗೆಲುವಿನ ಪ್ರಮಾಣ ಹೆಚ್ಚಿಸಿಕೊಂಡಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಶಾಕ್ ನೀಡಿದರು. ಕೇವಲ 27 ಎಸೆತಗಳಲ್ಲಿ 5 ಸಿಕ್ಸ್, 2 ಬೌಂಡರಿ ಸಹಿತ 52 ಸಿಡಿಸುವ ಮೂಲಕ ಗೆಲುವಿನ ಸನಿಹಕ್ಕೆ ತಂದಿತ್ತರು. ಆದರೆ ಚಾಣಾಕ್ಷ ಬೌಲಿಂಗ್ ಮಾಡಿದ ಭಾರತ ತಂಡದ ಉಪ ನಾಯಕ ಹಾರ್ದಿಕ್ ಪಾಂಡ್ಯ, 17ನೇ ಓವರ್‌ನಲ್ಲಿ ಶಾಕ್ ನೀಡಿದ ಕ್ಲಾಸೆನ್‌ರನ್ನು ಕ್ಯಾಚ್ ಬಲೆಗೆ ಬೀಳಿಸುವ ಮೂಲಕ ಕಮಾಲ್ ಮಾಡಿದರು.

ಗೇಮ್ ಚೇಂಜಿಂಗ್ ಕ್ಯಾಚ್: ಕಡೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 16 ರನ್‌ಗಳು ಬೇಕಿದ್ದಾಗ 1 ಸಿಕ್ಸ್, 1 ಬೌಂಡರಿ ಸಹಿತ 21 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಡೇವಿಡ್ ಮಿಲ್ಲರ್, ಸಿಕ್ಸರ್‌ನತ್ತ ಬಾರಿಸಿದ ಚೆಂಡ್‌ನ್ನು ಮಿಂಚಿನಂತೆ ಹಿಡಿದ ಸೂರ್ಯಕುಮಾರ್ ಯಾದವ್ ಗೇಮ್ ಚೇಂಜರ್ ಆದರು. ಬಳಿಕ ಬಂದ ಕಗಿಸೋ ರಬಾಡ ಮತ್ತು ಕೇಶವ್ ಮಹಾರಾಜ್ ತಂಡಕ್ಕೆ ಜಯ ತರುವಲ್ಲಿ ವಿಫಲರಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.

ಕೊಹ್ಲಿ ಕೊನೆ ಪಂದ್ಯ ಶ್ರೇಷ್ಠ!: ಭಾರತ ತಂಡದ ಅನುಭವಿ, ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದು, ತಮ್ಮ ವೃತ್ತಿ ಜೀವನದ ಕಡೆಯ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸಮಯೋಚಿತ ಅರ್ಧಶತಕ ದಾಖಲಿಸಿದ ಕೊಹ್ಲಿ, ಟೀಕೆಗಳಿಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡಿದರು. ಒಂದು ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯ ಆಟವಾಡಿದ ಕೊಹ್ಲಿ, ಅರ್ಧ ಶತಕ ಪೂರೈಸಿದ ನಂತರ 2 ಸಿಕ್ಸರ್ ಸಿಡಿಸಿ ರನ್ ವೇಗ ಹೆಚ್ಚಿಸಿದರು.


ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಒಟ್ಟಾರೆ 15 ವಿಕೆಟ್ ಕಬಳಿಸಿದ ಬುಮ್ರಾ ಆರಂಭದ ಎರಡೂ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಚೋಕರ್ಸ್ ಪಟ್ಟಿ: ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ತನಗಂಟಿರುವ ಚೋಕರ್ಸ್ ಹಣೆಪಟ್ಟಿಯನ್ನು ಉಳಿಸಿಕೊಂಡಿತು. ಇನ್ನೇನು ಗೆದ್ದೆ ಬಿಟ್ಟಿತು ಎಂಬ ಹಂತದಿಂದ ದಿಢೀರ್ ಕುಸಿತ ಕಂಡ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಫೈನಲ್‌ನಲ್ಲಿ ಸೋತು ಚೋಕರ್ಸ್ ಆಗಿಯೇ ಉಳಿಯಿತು.

ಟ್ರೋಫಿ ಎತ್ತಿ ಹಿಡಿದ ರೋಹಿತ್: 50 ಓವರ್‌ಗಳ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಭಾರತಕ್ಕೆ ಮಹೇಂದ್ರ ಸಿಂಗ್ ಧೋನಿ ನಂತರ ಟಿ20ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಎಂಬ ಹಿರಿಮೆಗೂ ರೋಹಿತ್ ಪಾತ್ರರಾದರು.

ಕಾವೇರಿ ಕ್ರಿಯಾ ಸಮಿತಿ ಪ್ರತಿಭಟನಾಕಾರರಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಸಂಕಷ್ಟ ಸೂತ್ರ ರಚಿಸಿ, ಕಾವೇರಿ ಸಮಸ್ಯೆ ಬಗೆಹರಿಸಲು ಆಗ್ರಹ



ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸುತ್ತಿರುವ ಧರಣಿನಿರತರು ಮೈಸೂರಿನ ಟೌನ್ ಹಾಲ್ ಮುಂಭಾಗ ಕೆಂಪೇಗೌಡ ಜಯಂತಿ ಆಚರಿಸಿದರು.

ಮೈಸೂರು, ಜೂ.29(ಜಿಎ)–ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಮೈಸೂರಿನ ಟೌನ್‌ಹಾಲ್ ಮುಂಭಾಗ ಕೆಂಪೇಗೌಡ ಜಯಂತಿ ಆಚರಿಸಿದರು.

ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಅವರು ನಾಡಪ್ರಭು ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಕೈ ಚೆಲ್ಲಿದೆ. ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಹಿಡಿಯಬೇಕು ಎಂದರು.

ಮೊದಲು ರಾಜ್ಯಕ್ಕೆ ಕುಡಿಯುವ ನೀರು, ರೈತರಿಗೆ ಬೆಳೆ ಬೆಳೆಯಲು, ನೀರು ಬಿಟ್ಟು ನಂತರ ತಮಿಳುನಾಡಿಗೆ ನೀರು ಬಿಡಲು ಒಂದು ಸಂಕಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕು. ರಾಜಕಾರಣಿಗಳು ನಾಡಪ್ರಭು ಕೆಂಪೇಗೌಡರ ರೀತಿ ದೂರದೃಷ್ಟಿಯನ್ನು ಹೊಂದಿ, ನೆಲ ಜಲಗಳ ಬಗ್ಗೆ ಆಸಕ್ತಿಯನ್ನು ವಹಿಸಿ, ರಾಜ್ಯದ ಎಲ್ಲಾ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ನಂತರ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್(ಜೆಪಿ) ಮಾತನಾಡಿ, ಇಷ್ಟು ದಿನಗಳಾದ ಮೇಲೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ನಿನ್ನೆ ಬಾಯಿ ತೆರೆದು ಮೇಕೆದಾಟು ವಿಚಾರವಾಗಿ ಮಾತನಾಡಿದ್ದಾರೆ. ತಮಿಳುನಾಡು ಮೇಕೆದಾಟು ವಿಚಾರದಲ್ಲಿ ಯಾವುದೇ ತಕರಾರಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕಾವೇರಿ ಹೋರಾಟಗಾರರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗೆ ಮಾಡಿದೆ. ಈ ಕೂಡಲೇ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯಪ್ರವೃತ್ತರಾಗಬೇಕು ಹಾಗೂ ಕಾವೇರಿ ನೀರಿನ ವಿಚಾರವಾಗಿ ನಮ್ಮ ರಾಜ್ಯಕ್ಕೆ ಪ್ರಧಾನಿಗಳಿಂದ ಶಾಶ್ವತ ಪರಿಹಾರ ಸಿಗುವ ಹಾಗೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ ಕಾವೇರಿ ಕೊಳ್ಳದ ರೈತರಿಗೆ ಕೆರೆ–ನಾಲೆಗಳಿಗೆ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ರಾಮು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ಸಮಿತಿ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎಂ.ಜೆ.ಸುರೇಶಗೌಡ, ತೇಜೇಶ್ ಲೋಕೇಶ್ ಗೌಡ, ಸಿಂಧುವಳ್ಳಿ ಶಿವಕುಮಾರ್, ನಾಗರಾಜ್, ವರಕೋಡು ಕೃಷ್ಣೇಗೌಡ, ಕೃಷ್ಣಪ್ಪ, ಲಕ್ಷ್ಮೀ, ಪ್ರಭುಶಂಕರ್, ಮಹೇಶ್, ಆಟೋ ಮಹದೇವ್, ಮಂಜುಳಾ, ನೇಹಾ, ಭಾಗ್ಯಮ್ಮ, ಪ್ರಕಾಶ್, ಶಿವಲಿಂಗಯ್ಯ, ಪೈಲ್ವಾನ್ ಬಾಲಾಜಿ, ಕುಮಾರ್‌ಗೌಡ, ಹನುಮಂತಯ್ಯ, ಬಲರಾಂ, ರಮೇಶ್, ಪ್ರಭಾಕರ್, ರವೀಶ್, ಅಕ್ಬರ್, ಸ್ವಾಮಿಗೌಡ, ಸಂಜಯ್ ,ವಿಷ್ಣು, ದರ್ಶನ್ ಗೌಡ, ಬಾಲು ಮತ್ತಿತರರು ಉಪಸ್ಥಿತರಿದ್ದರು.

ಸಿದ್ದರಾಮಯ್ಯರಿಂದ ಗೃಹ ಸಚಿವ ಅಮಿತ್ ಶಾ ಭೇಟಿ

ಮೈಸೂರು ಸೇರಿದಂತೆ ಐದು 'ಸೇಫ್ ಸಿಟಿ ಯೋಜನೆ' ಜಾರಿಗೆ ಒತ್ತಾಯ



ಬೆಂಗಳೂರು, ಜೂ.29– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಈ ವೇಳೆ ರಾಜ್ಯದ ಐದು ನಗರಗಳಿಗೆ ಸೇಫ್ ಸಿಟಿ ಯೋಜನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದರು.

ನಿರ್ಭಯಾ ನಿಧಿಯಡಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ ರೂ.200 ಕೋಟಿ ರೂ.ಗಳಂತೆ ಒಟ್ಟು 1000 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ಹೈಕೋರ್ಟಿನ ಆದೇಶದಂತೆ ಬಂಧಿಸುವ ಅಧಿಕಾರ ಹೊಂದಿರುವ ಸಿಬ್ಬಂದಿಗೆ ಬಾಡಿವಾರ್ನ್ ಕ್ಯಾಮರಾ ಕಡ್ಡಾಯವಾಗಿರುವುದರಿಂದ ರಾಜ್ಯದಲ್ಲಿ ಇನ್ನೂ 175 ಕೋಟಿ ರೂ. ವೆಚ್ಚದಲ್ಲಿ 58,546 ಬಾಡಿವಾರ್ನ್ ಕ್ಯಾಮರಾ ಖರೀದಿಸುವ ಅಗತ್ಯವಿದ್ದು, 100 ಕೋಟಿ ರೂ. ನೆರವು ನೀಡುವಂತೆ ಮನವಿ ಸಲ್ಲಿಸಿದರು.

ಪ್ರಸಕ್ತ ಸಾಲಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ, ಶಿಥಿಲಾವಸ್ಥೆಯಲ್ಲಿರುವ 100 ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 300 ಕೋಟಿ ರೂ. ಅಗತ್ಯವಿದೆ. ಇದಕ್ಕೆ ನೆರವು ಒದಗಿಸುವಂತೆಯೂ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿದರು.

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಅಗತ್ಯವಿರುವ ನೆರವಿನ ಕುರಿತು ಹಲವು ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಭಾರತ ಸರ್ಕಾರ 80 ಕೋಟಿ ರೂ. ವೆಚ್ಚದಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಹೆಚ್ಚುವರಿಯಾಗಿ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಕೋರಿದರು.